



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - III Part - III	ಬೆಂಗಳೂರು, ಗುರುವಾರ, ಅಕ್ಟೋಬರ್ ೩೦, ೨೦೧೪ (ಕಾರ್ತಿಕ ೮, ಶಕ ವರ್ಷ ೧೯೩೬) Bangalore, Thursday, October 30, 2014 (Karthika 8, Shaka Varsha 1936)	ನಂ. ೬೬೬ No. 666
-------------------------	---	--------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಅಧಿಸೂಚನೆ

ಸಂಖ್ಯೆ: CVC -01/2014-15, ಬೆಂಗಳೂರು, ದಿನಾಂಕ: 27-10-2014.

ವಿಷಯ: ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿಯ ದರಪಟ್ಟಿಯ ಬಗ್ಗೆ.

ಉಲ್ಲೇಖ: (1) ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: CVC -01/2014-15, ಬೆಂಗಳೂರು, ದಿನಾಂಕ: 07-10-2014.

(2) ಅಧಿಸೂಚನೆ ಸಂಖ್ಯೆ: CVC -01/2014-15, ಬೆಂಗಳೂರು, ದಿನಾಂಕ: 07-10-2014.

(3) ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ದಿನಾಂಕ: 27-10-2014.

1. ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ತಾತ್ಕಾಲಿಕ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಹೊರಡಿಸಿದ ಅಧಿಸೂಚನೆಯನ್ನು ಸಾರ್ವಜನಿಕ ಆಕ್ಷೇಪಣೆ/ಸಲಹೆ/ಸೂಚನೆಗಳಿಗಾಗಿ ಕರ್ನಾಟಕ ರಾಜ್ಯಪತ್ರದ ವಿಶೇಷ ಪತ್ರಿಕೆಯಲ್ಲಿ ಭಾಗ-III ಸಂಖ್ಯೆ: 632, ದಿನಾಂಕ: 07-10-2014ರಲ್ಲಿ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಆಕ್ಷೇಪಣೆ/ಸಲಹೆ/ಸೂಚನೆಗಳನ್ನು ಸಲ್ಲಿಸುವಂತೆ ಪ್ರಕಟಿಸಲಾಗಿತ್ತು.

2. ಸದರಿ ರಾಜ್ಯಪತ್ರವು ಸರ್ವಾಜನಿಕರಿಗೆ ಲಭ್ಯವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೇ ದಿನಾಂಕ: 27-10-2014 ರಂದು ನಡೆದ ಕೇಂದ್ರ ಮೌಲ್ಯ ಮಾಪನ ಸಮಿತಿಯ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಆಕ್ಷೇಪಣೆ/ಸಲಹೆ ಸೂಚನೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಅಂತಿಮಗೊಳಿಸಲಾಗಿದೆ.
3. ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 45(ಬಿ) ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಮಾರುಕಟ್ಟೆ ಬೆಲೆ ಮಾರ್ಗಸೂಚಿಯ ಅಂದಾಜು, ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು 2003ರ ಅಧಿನಿಯಮ 7(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ದರಗಳು ಅನುಬಂಧದಲ್ಲಿರುವ ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ಜಿಲ್ಲಾನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿಮಾಡಿರುವ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯ ದಿನಾಂಕ: 13-11-2014 ರಿಂದ ಜಾರಿಗೆ ಬರುತ್ತದೆ.
4. ಈ ಕೆಳಕಂಡ 7 ಉಪನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಪರಿಷ್ಕರಿಸಿ ಅನುಬಂಧ 1 ಮತ್ತು ಅನುಬಂಧ 2 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ಸಂ	ಉಪನೋಂದಣಿ ಕಛೇರಿಯ ಹೆಸರು	ಪುಟ ಸಂಖ್ಯೆ
1.	ಬಸವನಗುಡಿ ಉಪನೋಂದಣಿ ಕಛೇರಿ	9-19
2.	ಚಾಮರಾಜಪೇಟೆ ಉಪನೋಂದಣಿ ಕಛೇರಿ	20-28
3.	ಬನಶಂಕರಿ ಉಪನೋಂದಣಿ ಕಛೇರಿ	29-37
4.	ಆನೇಕಲ್ ಉಪನೋಂದಣಿ ಕಛೇರಿ	38-68
5.	ಅತ್ತಿಬೆಲೆ ಉಪನೋಂದಣಿ ಕಛೇರಿ	69-109
6.	ಸರ್ಜಾಪುರ ಉಪನೋಂದಣಿ ಕಛೇರಿ	110-148
7.	ಜಿಗಣಿ ಉಪನೋಂದಣಿ ಕಛೇರಿ	149-160

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಭೋಜ್ಯನಾಯ್ಕ

ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-1

1. ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ 5 ಜಿಲ್ಲಾ ನೋಂದಣಿ ಕಛೇರಿಗಳ ವ್ಯಾಪ್ತಿಗೆ ಅನ್ವಯಿಸುವ ವಿಶೇಷ ಸೂಚನೆಗಳು:-

1. ಕೃಷಿ ಜಮೀನು/ ಅಭಿವೃದ್ಧಿ ಹೊಂದದ ಭೂಪರಿವರ್ತನೆಯಾದ ಜಮೀನುಗಳಿಗೆ ಈ ಕೆಳಕಂಡ ದರಗಳು ಅನ್ವಯಿಸುವುದು.

(i)	5 ಗುಂಟೆ ವಿಸ್ತೀರ್ಣದವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಳವಡಿಸತಕ್ಕದ್ದು.
(ii)	5 ಗುಂಟೆ ಮೇಲ್ಪಟ್ಟು 10 ಗುಂಟೆಯವರೆಗೆ ವಿಸ್ತೀರ್ಣದ ಜಮೀನಿಗೆ	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 50% ರಷ್ಟು ಕಡಿತಗೊಳಿಸಿ ಅಳವಡಿಸತಕ್ಕದ್ದು.

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ವಾಣಿಜ್ಯ ಮತ್ತು ಕೈಗಾರಿಕೆ ಉದ್ದೇಶಗಳು) ನಿವೇಶನ ದರವನ್ನು ಅಳವಡಿಸುವುದು.

2. ಈ ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡ ಹೆಚ್ಚಿಗೆ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸುವುದು.

(i)	ಕೈಗಾರಿಕೋಪಯೋಗಿ	50% (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(ii)	ವಾಸೋಪಯೋಗಿ	60% (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಣಿಜ್ಯೋಪಯೋಗಿ / ವಸತಿಯೇತರ	75% (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

3. ಬೆಲೆ ಪಟ್ಟಿಯಲ್ಲಿ ನಿಗದಿಪಡಿಸದೆ ಇರುವ ರಾಷ್ಟ್ರೀಯ ಹೆದ್ದಾರಿ/ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿರುವ ಸ್ವತ್ತುಗಳಿಗೆ ಆಯಾ ಪ್ರದೇಶದ ದರಗಳಿಗೆ 50% ರಷ್ಟು ಮತ್ತು ರಾಜ್ಯ ಹೆದ್ದಾರಿಗಳಿಗೆ ಆಯಾ ಪ್ರದೇಶದ ದರಕ್ಕೆ 25% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.

4. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 40 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. ಈಗಾಗಲೇ ವಾಣಿಜ್ಯ /ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ.

5. ಮೂಲೆ ನಿವೇಶನಗಳಿಗೆ ಮತ್ತು ಯಾವುದೇ ಎರಡು ಕಡೆ ರಸ್ತೆ ಇರುವ ನಿವೇಶನಗಳಿಗೆ, ಆಯಾ ಪ್ರದೇಶದ ನಿವೇಶನಗಳ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
6. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು. ಈ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಪ್ರದೇಶಗಳಲ್ಲಿ ಇರುವ ಕೈಗಾರಿಕೋಪಯೋಗಿ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರದ 75% ರಷ್ಟು ಬೆಲೆ ನಿಗದಿಪಡಿಸುವುದು.
7. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ಮಾಲ್/ವಸತಿಯೇತರ ಫ್ಲಾಟ್‌ಗಳಿಗೆ ವಾಸೋಪಯೋಗಿ ಫ್ಲಾಟ್‌ಗಳ ದರದ 30% ರಷ್ಟು ಹೆಚ್ಚಿಗೆ ನಿಗದಿಪಡಿಸುವುದು (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
8. ಅಪಾರ್ಟ್‌ಮೆಂಟ್‌ನ ಓಪನ್ ಟೆರೇಸ್‌ಗೆ/ ಗಾರ್ಡನ್ ಏರಿಯಾಗೆ/ ಎಕ್ಸ್‌ಕ್ಯೂಸಿವ್ ಯೂಸೇಜ್ ಏರಿಯಾಗಳಿಗೆ 25% ರಷ್ಟು ಸೂಪರ್ ಬಿಲ್ಡ್‌ಫ್ ಏರಿಯಾ ದರಗಳನ್ನು ನಿಗದಿಪಡಿಸುವುದು.
9. ಅನುಬಂಧ-2ರಲ್ಲಿಯ ಅಪಾರ್ಟ್‌ಮೆಂಟ್ ದರಗಳು ಸೂಪರ್‌ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ (only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್‌ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ.
10. ಅನುಬಂಧ-2ರಲ್ಲಿಯ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ =ವಿಲ್ಲಾ / ರೋ ಹೌಸ್‌ಗಳ ನಿವೇಶನ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ.
11. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ವಿಲ್ಲಾ, ರೋ ಹೌಸ್‌ಗಳು ಬಂದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
12. ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಪಟ್ಟಿಯಲ್ಲಿನ ಬೆಲೆಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ಬೆಲೆಯನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
13. ಎಲ್ಲಾ ನಿವೇಶನ ಹಾಗೂ ಅಪಾರ್ಟ್‌ಮೆಂಟ್ ದರಗಳು ಚದರ ಅಡಿ ಹಾಗೂ ಚದರ ಮೀಟರ್‌ಗಳಲ್ಲಿ(1 ಚದರ ಮೀಟರ್=10.764 ಚದರ ಅಡಿಗಳು) ಪ್ರಕಟವಾಗಿದ್ದು, ಎರಡು ದರಗಳ ಅನ್ವಯ ಬರುವ ಸ್ವತ್ತಿನ ಮೌಲ್ಯದಲ್ಲಿ ಯಾವುದು ಹೆಚ್ಚು ಅದನ್ನು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.

2. ಕೇಂದ್ರ ಮೌಲ್ಯ ಮಾಪನ ಸಮಿತಿ.

ಮೌಲ್ಯಮಾಪನಕ್ಕೆ ಅನುಸರಿಸಬೇಕಾದ ಪ್ರಸ್ತಾವಿತ ಪರಿಷ್ಕೃತ ಕಟ್ಟಡಗಳ ದರಗಳು
ಉಲ್ಲೇಖ : ಅಧಿಸೂಚನೆ ಸಂಖ್ಯೆ : ಸಿವಿಸಿ 01/2014-15 ದಿನಾಂಕ : 07-10-2014

ಕ್ರ. ಸಂ	ಕಟ್ಟಡದ ತರಹ	ನಲಮಹಡಿ		ಮೇಲ್ಮಹಡಿ	
		ಪ್ರತಿ ಚ.ಅ ರೂಗಳಲ್ಲಿ	ಪ್ರತಿ ಚ.ಮೀ ರೂಗಳಲ್ಲಿ	ಪ್ರತಿ ಚ.ಅ ರೂಗಳಲ್ಲಿ	ಪ್ರತಿ ಚ.ಮೀ ರೂಗಳಲ್ಲಿ
1	ಆರ್.ಸಿ.ಸಿ, ಚಾವಣಿ , ಇಟ್ಟಿಗೆ ಗೋಡೆ, ಗ್ರಾನೈಟ್, ನೆಲಹಾಸು, ತೇಗದ ಮರದ ಕಿಟಕಿ ಬಾಗಿಲುಗಳು	1600	17222	1500	16146
2	ಆರ್.ಸಿ.ಸಿ, ಚಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಬಾಗಿಲುಗಳು	1530	16469	1480	15931
3	ಆರ್.ಸಿ.ಸಿ, ಚಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮೊಸಾಯಿಕ್/ ವಿಟ್ರೈಫೈಡ್/ ಸೆರಾಮಿಕ್ ನೆಲಹಾಸು ಹೊನ್ನೆಮರದ ಕಿಟಕಿ ಬಾಗಿಲುಗಳು	1370	14747	1200	12917
4	ಆರ್.ಸಿ.ಸಿ, ಚಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್ಡ್/ ಶಾಹಬಾದ ಕಡಪ/ ಬೇತಮ್ ಜೆಲ್ಲಿ, ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಬಾಗಿಲುಗಳು.	1280	13778	1100	11840
5	ಆರ್.ಸಿ.ಸಿ, ಚಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ರೆಡಾಕ್ಸೈಡ್ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಬಾಗಿಲುಗಳು.	1200	12917	1050	11302
6	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟ್ ರೆಡಾಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಬಾಗಿಲುಗಳು	600	6458	550	5920
7	ಕರಿ ಹೆಂಚು, ಮಣ್ಣಿನ ಮೇಲ್ಮದ್ದಿ, ಕಡಪ ಸ್ಲಾಬ್ ಇಟ್ಟಿಗೆ/ ಮಣ್ಣಿನ ಗೋಡೆ, ಕಾಡಿನ ಮರದ ಕಿಟಕಿ ಬಾಗಿಲುಗಳು	550	5920	480	5167

ಷರಾ: 1. ಮೇಲ್ಕಂಡ ದರಗಳಲ್ಲಿ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.

2. ತಳಮಹಡಿ ಕಟ್ಟಡ (cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಬೇಕು.

ವಾಹನ ನಿಲ್ದಾಣ ದರಗಳು

ಕ್ರ.ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ	ಮೇಲ್ಭಾಗವುಳ್ಳ (Covered Car parking)	ಮೇಲ್ಭಾಗವಿಲ್ಲ (Open Car parking)
1	ರೂ.50,00,000-00 ವರೆಗೆ	ರೂ. 1,50,000	ರೂ.1,35,000
2	ರೂ.50,00,001-00 ರಿಂದ ರೂ.1,00,00,000-00 ವರೆಗೆ	ರೂ. 2,00,000	ರೂ.1,50,000
3	ರೂ.1,00,00,001-ರಿಂದ ಮೇಲ್ಪಟ್ಟು	ರೂ. 2,50,000	ರೂ.2,00,000

3. ಆಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	0 ಯಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.0%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.0%
4	8ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.5%			

ಆಪಾರ್ಟ್‌ಮೆಂಟ್/ಫ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಅಡಿ X ರೂ.3000 ಪ್ರತಿ ಚದರ ಅಡಿಗೆ) ಆಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).


ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	0 ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000X 3.0%)=30,90,000/-
2	6ನೇ ಅಂತಸ್ತು	30,00,000+(30,00,000X 0.5%)=30,15,000/-	8	12ನೇ ಅಂತಸ್ತು	30,00,000+(30,00,000X 3.5%)=31,05,000/-
3	7ನೇ ಅಂತಸ್ತು	30,00,000+(30,00,000X 1.0%)=30,30,000/-	9	13ನೇ ಅಂತಸ್ತು	30,00,000+(30,00,000X 4.0%)=31,20,000/-
4	8ನೇ ಅಂತಸ್ತು	30,00,000+(30,00,000X 1.5%)=30,45,000/-	10	14ನೇ ಅಂತಸ್ತು	30,00,000+(30,00,000X 4.5%)=31,35,000/-
5	9ನೇ ಅಂತಸ್ತು	30,00,000+(30,00,000X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	30,00,000+(30,00,000X 5.0%)=31,50,000/-
6	10ನೇ ಅಂತಸ್ತು	30,00,000+(30,00,000X 2.5%)=30,75,000/-			

4. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಮೆಂಟ್/ ಟೇನಮೆಂಟ್/ ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಮಾತ್ರ.
2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ – 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).

List of Special Amenities provided for Apartments / Villas / Villaments / Tenement / Gated Community Houses.
(Select the amenities by underlining the same and put ✓ mark in column no 3).

Group No	Special Amenities / Facilities /Benefits	Mark ✓
1	2	3
Exempted	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities is fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot cot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazar, Nandini Milk outlet, Provision store, Parlor, Cafeteria, Super market, Plaza and similar types of amenities.	

Group No	Special Amenities / Facilities /Benefits	Mark 
1	2	3
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlor, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlor, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ : ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾ ಮೆಂಟ್ಸ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಭೋಜ್ಯನಾಯ್ಕ

ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-೨

ಬಸವನಗುಡಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಪ್ಲಾಟ್			
				ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	8	9
A	ಶ್ರೀನಗರ						
1	ಶ್ರೀನಗರ ಮುಖ್ಯರಸ್ತೆಗಳು	4200	45200	3730	40100	3860	41500
2	ಶ್ರೀನಗರ ಅಡ್ಡರಸ್ತೆಗಳು	3900	42000	3500	37700	3630	39100
3	ಅನ ತ ಮೂರ್ತಿ ಬಡಾವಣೆ	3200	34400	3030	32600	3160	34000
4	ಶ್ರೀನಗರ ಪೈಪ್ ಲೈನ್	3200	34400	3030	32600	3160	34000
5	ಬೃ ದಾವನ ನಗರ	3200	34400	3030	32600	3160	34000
6	ದಾಸರಹಳ್ಳಿ	3200	34400	3030	32600	3160	34000
7	ಕಾಳಿದಾಸ ಬಡಾವಣೆ	3200	34400	3030	32600	3160	34000
8	ಇತರೆಪ್ರದೇಶಗಳು	3200	34400	3030	32600	3160	34000
B	ಬಸವನಗುಡಿ						
9	ಗಾ ಧಿಬಜಾರ್	9200	99000	6660	71700	6790	73100
10	ಡಿ.ವಿ.ಜಿ ರಸ್ತೆ	7500	80700	5700	61400	5830	62800
11	ಸೌಮ್ಯ ಸ್ಟ್ರಿಂಗ್ ಅಪಾರ್ಟ್‌ಮೆಂಟ್			6420	69100	6600	71000
12	ಬೃಂದಾವನ್ ಅಪಾರ್ಟ್‌ಮೆಂಟ್			6420	69100	6600	71000
13	ಶ್ರೇಷ್ಠ ಭೂಮಿ ಅಪಾರ್ಟ್‌ಮೆಂಟ್			6480	69800	6720	72300
14	ಪಟಾಲಮ್ಮ ರಸ್ತೆ	7700	82900	5820	62600	5950	64000
15	ಪುಟ್ಟಣ್ಣ ರಸ್ತೆ	5400	58100	4510	48500	4640	49900
16	ಕೃಷ್ಣ ರೆಸಿಡೆನ್ಸಿ			4560	49100	4590	49400

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಪ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವಿಟ್ರೈಫೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	8	9
17	ಲಕ್ಷ್ಮಿ ರೆಸಿಡೆನ್ಸಿ			4560	49100	4590	49400
18	ದಿವಾನ್‌ಮಾದವರಾವ್ ರಸ್ತೆ	7200	77500	5540	59600	5670	61000
19	ಮಹಮ್ಮದನ್ ಬ್ಯಾಕ್	4600	49500	4050	43600	4180	45000
20	ಖಾಜೀ ಸ್ಟ್ರೀಟ್	4600	49500	4050	43600	4180	45000
21	ರಾನೋಜೀ ರಾವ್ ರಸ್ತೆ	4600	49500	4050	43600	4180	45000
22	ವಾಣಿವಿಲಾಸ್ ರಸ್ತೆ	7200	77500	5540	59600	5670	61000
23	ವಾಣಿವಿಲಾಸ್ ಅಡ್ಡರಸ್ತೆ	5750	61900	4730	50900	4860	52300
24	ಬುಲ್ ಟೆ ಪಲ್ ರಸ್ತೆ	7650	82300	5790	62300	5920	63700
25	ಪಾರ್ಶ್ವನಾಥ್ ಅಪಾರ್ಟ್‌ಮೆಂಟ್			7000	75300	7500	80700
26	ಪ್ಲಾಟಿನಮ್ ಆನಂದ್ ಅಪಾರ್ಟ್‌ಮೆಂಟ್			7000	75300	7500	80700
27	ಬೃಂದಾವನ್ ಮಾನ್ ಪನ್ ಅಪಾರ್ಟ್‌ಮೆಂಟ್			6040	65000	6190	66600
28	ಪ್ರಾಣಾಸ್ ಆರ್ಕ್			6040	65000	6190	66600
29	ಬುಲ್‌ಟೆ ಪಲ್ ಅಡ್ಡರಸ್ತೆ	6450	69400	5120	55100	5250	56500
30	ಸರ್ವೆ ರುರ್ ಸ್ಟ್ರೀಟ್	5400	58100	4510	48500	4640	49900
31	ಗೋವಿ ದಪ್ಪ ರಸ್ತೆ	5400	58100	4510	48500	4640	49900
32	ಸಿಂಬಯಸಿನ್ ರಾಯಲ್ ಅಪಾರ್ಟ್‌ಮೆಂಟ್			4710	50700	4850	52200
33	ಕೆ.ಆರ್.ರಸ್ತೆ	7700	82900	5820	62600	5950	64000
34	ಶಾಪ್ ಸ್ಟ್ರೀಟ್ (ಅ ಗಡಿ ಬೀದಿ)	5400	58100	4510	48500	4640	49900
35	ಶ್ರೀರಾಮ ಮ ದಿರ ರಸ್ತೆ	5400	58100	4510	48500	4640	49900

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಪ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	8	9
36	ರತ್ನ ವಿಲಾಸ ರಸ್ತೆ	6900	74300	5370	57800	5500	59200
37	ಸಿಂಬಯಸಿಸ್ ಸಾಯಿ ಅಪಾರ್ಟ್‌ಮೆಂಟ್			5470	58900	5600	60300
38	ಚಂಪಕ್ ರೀಜೆನ್ಸಿ ಅಪಾರ್ಟ್‌ಮೆಂಟ್			5470	58900	5600	60300
39	ಕನಕಪುರ ರಸ್ತೆ	7450	80200	5670	61000	5800	62400
40	ಬಾಂಬೆ ಹೌಸ್ ಅಪಾರ್ಟ್‌ಮೆಂಟ್			5670	61000	5800	62400
41	ಚಿಟ್ಟಿನ್ ಅಸ್ಟೆಂಟ್ ರಾಯಲ್ ಅಪಾರ್ಟ್‌ಮೆಂಟ್			5670	61000	5800	62400
42	ಪ್ರಣವ್ ರಾಧಕೃಷ್ಣ ಟ್ರಾಂಕ್ವಿಲ್ ಅಪಾರ್ಟ್‌ಮೆಂಟ್			5670	61000	5800	62400
43	ಅಶೋಕ್ ಪರ್ವ ಅಪಾರ್ಟ್‌ಮೆಂಟ್			5670	61000	5800	62400
44	ಬ್ರಿಗೇಡ್ ಕ್ಲಾಸಿಕ್ ಅಪಾರ್ಟ್‌ಮೆಂಟ್			6720	72300	6900	74300
45	ಸೌತ್ ಎ ಡ್ ರಸ್ತೆ	8050	86700	6000	64600	6130	66000
46	ಈಸ್ಟ್ ಆ ಜನೇರು ದೇವಸ್ಥಾನ ರಸ್ತೆ	5400	58100	4510	48500	4640	49900
47	ವೇಂದಾಂತ್ ನಿಲಯ ಅಪಾರ್ಟ್‌ಮೆಂಟ್			4510	48500	4640	49900
48	ಮಿಥಿಲಾ ಅಪಾರ್ಟ್‌ಮೆಂಟ್			4510	48500	4640	49900
49	ವೆಸ್ಟ್ ಆ ಜನೇರು ದೇವಸ್ಥಾನ ರಸ್ತೆ	5400	58100	4510	48500	4640	49900
50	ನಾರ್ತ್ ಆ ಜನೇರು ದೇವಸ್ಥಾನ ರಸ್ತೆ	5400	58100	4510	48500	4640	49900
51	ಮಾಡಲ್ ಹೌಸ್ ರಸ್ತೆ	5400	58100	4510	48500	4640	49900
52	ಮಿಲೇನಿಯಾ ವೆಂಚರ್ಸ್			4510	48500	4640	49900
53	ಬಿ.ಪಿ. ವಾಡಿರು ರಸ್ತೆ	5400	58100	4510	48500	4640	49900

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಪ್ಲಾಟ್			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	8	9
54	ಕುಮಾರ ಪ್ಯಾರಡೈಸ್			5190	55900	5440	58600
55	ಬ್ರಿಗೇಡ್ ಪಾರ್ಕ್ ವ್ಯೂ ಅಪಾರ್ಟ್‌ಮೆಂಟ್			5190	55900	5440	58600
56	ಸ್ವಾಮಿ ಟವರ್ಸ್			5190	55900	5440	58600
57	ಸನ್ನಿ ದಿ ರಸ್ತೆ	5400	58100	4510	48500	4640	49900
58	ಈಸ್ಟ್ ಎ ಡ್ ರಸ್ತೆ	6900	74300	5370	57800	5500	59200
59	ಹೆಚ್.ಬಿ ಸಮಾಜ ರಸ್ತೆ	6400	68900	5080	54700	5210	56100
60	ಚರ್ಚ್ ಸ್ಟ್ರೀಟ್	5400	58100	4510	48500	4640	49900
61	ಸೈಕಾ ಹೆರಿಟೇಜ್ ಅಪಾರ್ಟ್‌ಮೆಂಟ್			5190	55900	5440	58600
62	ಶ್ರದ್ಧಾನ್ ಧ ಭವನ ರಸ್ತೆ	5400	58100	4510	48500	4640	49900
63	ಮಾರ್ಕೆಟ್ ರಸ್ತೆ	5400	58100	4510	48500	4640	49900
64	ಮೊದಲಿ ರೂರ್ ರಸ್ತೆ	5400	58100	4510	48500	4640	49900
65	ಡ ರೂಗನಲ್ ರಸ್ತೆ	6300	67800	5030	54100	5160	55500
66	ನ್ಯಾಷನಲ್ ಹೈಸ್ಕೂಲ್ ರಸ್ತೆ	6850	73700	5330	57400	5460	58800
67	ಪಟಾಲಮ್ಮ ಗುಡಿ ಬೀದಿ ರಸ್ತೆ	6300	67800	5030	54100	5160	55500
68	ರಾಷ್ಟ್ರೀಯ ವಿಧ್ಯಾಲಯ ರಸ್ತೆ	6300	67800	5030	54100	5160	55500
69	ಕಾಳಪ್ಪ ಬ್ಲಾಕ್ (ಬಿ. ಗುಡಿ)	5400	58100	4510	48500	4640	49900
70	ಟಾಟಾ ಸಿಲ್ಕ್ ಫಾರ	6900	74300	5370	57800	5500	59200
71	ಸುಬ್ಬರಾಮ ಚೆಟ್ಟಿ ರಸ್ತೆ	5400	58100	4510	48500	4640	49900
72	ಆಶಿಷ್ ಪ್ರೈಡ್ ಅಪಾರ್ಟ್‌ಮೆಂಟ್			4780	51500	4940	53200

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಪ್ಲಾಟ್			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	8	9
73	ಮಲ್ಲಿಕಾರ್ಜುನ ಸ್ವಾಮಿ ಟೆ ಪಲ್ ಸ್ಟ್ರೀಟ್	5400	58100	4510	48500	4640	49900
74	ಎಸ್ ಕರಿ ಉಪ್ಪು ರಸ್ತೆ	5400	58100	4510	48500	4640	49900
75	ಸೌತ್ ಕ್ರಾಸ್ ರಸ್ತೆ	5400	58100	4510	48500	4640	49900
76	ರಿಸರ್ವಾ ಉರ ಸ್ಟ್ರೀಟ್	5400	58100	4510	48500	4640	49900
77	ಬ್ಯಾಗಲ್ ರಾಕ್ ರೋಡ್	5400	58100	4510	48500	4640	49900
78	ಎಮ್ ಎನ್ ಕೃಷ್ಣರಾವ್ ರಸ್ತೆ	7550	81300	5740	61800	5870	63200
79	ಪೋಲೀಸ್ ಸ್ಟೇಷನ್ ರಸ್ತೆ	7550	81300	5740	61800	5870	63200
80	ಕನಕ ಎನ್‌ಕ್ಲೇವ್			5740	61800	5870	63200
81	ಇತರೆ ರಸ್ತೆಗಳು	5400	58100	4510	48500	4640	49900
C	ಕತ್ತರಿ ಗುಪ್ತೆ						
82	ಕತ್ತರಿಗುಪ್ತೆ ಮುಖ್ಯ ರಸ್ತೆಗಳು	6100	65700	4920	53000	5050	54400
83	ಕತ್ತರಿಗುಪ್ತೆ ಗ್ರಾಮ	3350	36100	3110	33500	3240	34900
84	ಕಾವೇರಿ ನಗರ	3350	36100	3110	33500	3240	34900
85	ಕತ್ತರಿಗುಪ್ತೆ ಬಿಡಿಎ ಬಡಾವಣೆ	4850	52200	4200	45200	4330	46600
86	ಕೆಂಪೇಗೌಡ ನಗರ	4500	48400	3900	42000	4030	43400
87	ಪವಮಾನ ಪ್ಲಾಟ್			3300	35500	3540	38100
88	ರಾಮರಾವ್ ಬಡಾವಣೆ	4050	43600	3650	39300	3780	40700
89	ವಿವೇಕಾ ನ ದ ನಗರ	4050	43600	3650	39300	3780	40700
90	ಇತರೆ ರಸ್ತೆಗಳು	4050	43600	3650	39300	3780	40700

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಪ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	8	9
91	ಭುವನೇಶ್ವರಿ ನಗರ	3500	37700	3180	34200	3310	35600
92	ಮಂಜುನಾಥನಗರ ಸ್ಲಮ್	3200	34400	3030	32600	3160	34000
D	ಕುಮಾರಸ್ವಾಮಿ ಬಡಾವಣೆ						
93	ಕುಮಾರಸ್ವಾಮಿ ಬಡಾವಣೆ 1ನೇ ಹ ತ	5150	55400	4370	47000	4500	48400
94	ಹೇಮಾದ್ರಿ ಲೀವೆನ್ಸ್			4400	47400	4450	47900
95	14ನೇ ಮುಖ್ಯ ರಸ್ತೆ	6000	64600	4870	52400	5000	53800
96	ಕುಮಾರಸ್ವಾಮಿ ಬಡಾವಣೆ 2ನೇ ಹ ತ	4600	49500	4050	43600	4180	45000
97	ಸಮೃದ್ಧಿ ಲೇ ಟ್	4600	49500	4050	43600	4180	45000
98	ಆದಿತ್ಯ ಪ್ರಾರಾಧ್ಯೆಸ್			4100	44100	4250	45700
99	ಎ ಎಸ್ ವೈಸ್ಲವಿ ಪ್ರಾರಾಧ್ಯೆಸ್			4100	44100	4250	45700
100	ಟೀಚರ್ಸ್ ಕಾಲೋನಿ (ಕದಿರೇನಹಳ್ಳಿ)	4000	43100	3550	38200	3680	39600
101	ಮಾರುತಿ ಲೇಔಟ್ (ಬಿಕಾಶಿಪುರ)	4600	49500	4050	43600	4180	45000
102	ಎಟ್ಟಲ್ ನಗರ (ಬಿಕಾಶಿಪುರ)	4600	49500	4050	43600	4180	45000
103	ಇಸ್ರೋ ಲೇಔಟ್ (ಬಿಕಾಶಿಪುರ)	4600	49500	4050	43600	4180	45000
104	ಜೆಹೆಚ್ ಬಿ ಎಸ್ ಸಿ ಲೇಔಟ್ (ಜರಗನಹಳ್ಳಿ)	4000	43100	3550	38200	3680	39600
105	ಬೇಂದ್ರೆ ನಗರ (ಕದಿರೇನಹಳ್ಳಿ)	4000	43100	3550	38200	3680	39600
106	ಮಿನ್ಹಾಜ್ ನಗರ (ಕದಿರೇನಹಳ್ಳಿ)	3500	37700	3180	34200	3310	35600

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಪ್ಲಾಟ್			
				ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	8	9
E	ಗವೀಪುರ						
107	ಗವೀಪುರ ಗ್ರಾಮ	3250	35000	3050	32800	3180	34200
108	ಬೃ ದಾವನ ನಗರ	3250	35000	3050	32800	3180	34200
109	ಗವೀಪುರಎಕ್ಸ್‌ಟೆನ್‌ಷನ್	3700	39800	3390	36500	3520	37900
110	ಸ್ಟೇ ಲೈನ್ ಗೋಲ್ಡನ್ ರಾಯ್ಸ್ ಅಪಾರ್ಟ್‌ಮೆಂಟ್ (ಗವೀಪುರ ಭತ್ತಂ ಬ್ಲಾಕ್)			3700	39800	3900	42000
111	ಬ್ರಗೇಡ್ ಹಿಲ್ ವ್ಯೂ ಅಪಾರ್ಟ್‌ಮೆಂಟ್			3700	39800	3900	42000
112	ಬಸಪ್ಪ ಲೇ ಟ್	3700	39800	3390	36500	3520	37900
113	ಭವಾನಿ ನಗರ	3250	35000	3050	32800	3180	34200
114	ರಾಮಕೃಷ್ಣ ಬಡಾವಣೆ	3250	35000	3050	32800	3180	34200
115	ಡೋಬಿ ನ ಜಪ್ಪ ಬ್ಲಾಕ್	3250	35000	3050	32800	3180	34200
116	ವೀವರ್ಸ್ ಕಾಲೋನಿ	3250	35000	3050	32800	3180	34200
117	ವಿಕ್ರಮಾದಿತ್ಯ ರಸ್ತೆ	3250	35000	3050	32800	3180	34200
118	ಇತರೆ ಪ್ರದೇಶಗಳು	3250	35000	3050	32800	3180	34200
F	ಗವೀಪುರ ಗುಟ್ಟಹಳ್ಳಿ						
119	ಕೆ ಪೇಗೌಡ ನಗರ	4200	45200	3730	40100	3860	41500
120	ಸಾಯಿ ರತ್ನಂ ಮ್ಯಾನರ್ ಅಪಾರ್ಟ್‌ಮೆಂಟ್			3850	41400	3950	42500
121	ಸಮೀರ ಪುರ	2500	26900	2470	26600	2600	28000
122	ದತ್ತಾತ್ರೇ ಁ ಎಕ್ಸ್‌ಟೆನ್ಷನ್	3000	32300	2840	30600	2970	32000

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಪ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವಿಟ್ರೈಫೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	8	9
123	ಮಹ ತ ಲೇ ಟ್	4050	43600	3650	39300	3780	40700
124	ವಿನಾ ಉಕ ಎಕ್ಸ್‌ಟೆನ್ಷನ್ (ವಿನಾ ಉಕನಗರ)	3250	35000	3050	32800	3180	34200
125	ಲಕ್ಷ್ಮೀಪುರ	3250	35000	3050	32800	3180	34200
126	ಇತರೆ ಪ್ರದೇಶಗಳು	3250	35000	3050	32800	3180	34200
G	ಗೇರಹಳ್ಳಿ						
127	ಗೇರಹಳ್ಳಿ	4200	45200	3730	40100	3860	41500
128	ಶ್ರೀನಿವಾಸ ನಗರ ಮುಖ್ಯ ರಸ್ತೆಗಳು	4800	51700	4170	44900	4300	46300
129	ಶ್ರೀನಿವಾಸ ನಗರಅಡ್ಡ ರಸ್ತೆಗಳು	4350	46800	3810	41000	3940	42400
130	80 ಅಡಿ ರಸ್ತೆ	6100	65700	4920	53000	5050	54400
131	ಡಾ ರಾಜ್ ರಸ್ತೆ	4800	51700	4170	44900	4300	46300
H	ವಿಶ್ವೇಶ್ವರ ಪುರ						
132	ವಿಶ್ವೇಶ್ವರ ಪುರ	7550	81300	5740	61800	5870	63200
133	ಹರಿಹಂತ್ ಮಳಿಗೆ ಅಪಾರ್ಟ್‌ಮೆಂಟ್			6690	72000	6880	74100
134	ಸಜ್ಜನರಾವ್ ರಸ್ತೆ	6600	71000	5200	56000	5330	57400
135	ವಾಸವಿ ಟೆ ಪಲ್ ರಸ್ತೆ	6600	71000	5200	56000	5330	57400
136	ಸಂಪೂರ್ಣ ಚೇಂಬರ್ಸ್ ಅಪಾರ್ಟ್‌ಮೆಂಟ್			5200	56000	5330	57400
137	ರಾಮ ಅ ಯ್ಯ ಗಾರ್ ರಸ್ತೆ	5400	58100	4510	48500	4640	49900
138	ಕವಿ ಲಕ್ಷ್ಮೀಷ ರಸ್ತೆ	5400	58100	4510	48500	4640	49900

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಪ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	8	9
139	ಅಶ್ವಥ ಕಟ್ಟೆ ರಸ್ತೆ	5400	58100	4510	48500	4640	49900
140	ವಿಡಲ್ ಸ್ಕೂಲ್ ರಸ್ತೆ (ವಿ.ವಿ.ಪುರ)	5400	58100	4510	48500	4640	49900
141	ಪ ಪ ಮಹಾಕವಿ ರಸ್ತೆ	5400	58100	4510	48500	4640	49900
142	ಜೈನ್ ಟೆ ಪಲ್ ಸ್ಟ್ರೀಟ್	5400	58100	4510	48500	4640	49900
143	ಶ್ರದ್ಧಾನ್ ದ ಭವನ ರಸ್ತೆ	5400	58100	4510	48500	4640	49900
144	ಬುರುಗಲ್ ಮಠ ರಸ್ತೆ	5400	58100	4510	48500	4640	49900
145	ನ್ಯಾಷನಲ್ ಹೈ ಸ್ಕೂಲ್ ರಸ್ತೆ	6850	73700	5330	57400	5460	58800
146	ಈಸ್ಟ್ ಸರ್ಕಲ್	6850	73700	5330	57400	5460	58800
147	ಇತರೆ ಪ್ರದೇಶಗಳು	5400	58100	4510	48500	4640	49900
I	ಶ ಕರ ಪುರ						
148	ಶ ಕರ ಪುರ	8400	90400	6210	66800	6340	68200
149	ಆದರ್ಶ ಮ್ಯಾನರ್ ಅಪಾರ್ಟ್‌ಮೆಂಟ್			7250	78000	7440	80100
150	ಎನ್ ಕ್ಲೇವ್ ಅಪಾರ್ಟ್‌ಮೆಂಟ್			7250	78000	7440	80100
151	ರ ಗರಾವ್ ರಸ್ತೆ, ಕಾರ್ನಿಕ್ ರಸ್ತೆ ಮತ್ತು ಇತರೆ ಪ್ರದೇಶಗಳು	5450	58700	4540	48900	4670	50300
152	ರಂಗಸಂಪೂರ್ಣ ಅಪಾರ್ಟ್‌ಮೆಂಟ್			5190	55900	5440	58600
153	ಬ್ರಿಗೇಡ್ ರತ್ನ ಅಪಾರ್ಟ್‌ಮೆಂಟ್			5190	55900	5440	58600
154	ಬುಲ್ ಟೆ ಪಲ್ ರಸ್ತೆ	7650	82300	5790	62300	5920	63700
155	ಚಿಕ್ಕಣ್ಣಿ ಗಾರ್ಡನ್	5000	53800	4280	46100	4410	47500

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಪ್ಲಾಟ್			
				ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	8	9
156	ಇತರೆ ಪ್ರದೇಶಗಳು	5000	53800	4280	46100	4410	47500
J	ಸು ಕೇನ ಹಳ್ಳಿ						
157	ಸು ಕೇನ ಹಳ್ಳಿ	3500	37700	3180	34200	3310	35600
158	ಸು ಕೇನ ಹಳ್ಳಿ ಅಡ್ಡಸೆ ಟ್	5200	56000	4390	47300	4520	48700
159	ಬುಲ್ ಟೆ ಪಲ್ ರಸ್ತೆ	7650	82300	5790	62300	5920	63700
160	ವಿನಾ ಉಕ ನಗರ	3500	37700	3180	34200	3310	35600
161	ಇತರೆ ಪ್ರದೇಶಗಳು	4800	51700	4170	44900	4300	46300
K	ಹನುಮ ತನಗರ						
162	ಹನುಮ ತನಗರ ಮುಖ್ಯ ರಸ್ತೆ	6000	64600	4870	52400	5000	53800
163	ಹನುಮ ತನಗರ ಅಡ್ಡರಸ್ತೆ	5250	56500	4420	47600	4550	49000
164	ಹನುಮ ತನಗರ 50ಅಡಿ ರಸ್ತೆ	6800	73200	5320	57300	5450	58700
165	ಮೌ ಟ್ ಜಾ ರ್ ರಸ್ತೆ	5250	56500	4420	47600	4550	49000
166	ಇತರೆ ಪ್ರದೇಶಗಳು	5250	56500	4420	47600	4550	49000
L	ಎನ್ ಆರ್ ಕಾಲೋನಿ						
167	ಎನ್ ಆರ್ ಕಾಲೋನಿ 1ನೇ ಮುಖ್ಯರಸ್ತೆ	5400	58100	4510	48500	4640	49900
168	ಎನ್ ಆರ್ ಕಾಲೋನಿ 2ನೇ ಮುಖ್ಯರಸ್ತೆ	4800	51700	4170	44900	4300	46300
169	ಎನ್ ಆರ್ ಕಾಲೋನಿ 3ನೇ ಮುಖ್ಯರಸ್ತೆ	5400	58100	4510	48500	4640	49900

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ /ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಪ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	8	9
170	ಎನ್ ಆರ್ ಕಾಲೋನಿ 4ನೇ ಮುಖ್ಯರಸ್ತೆ	4800	51700	4170	44900	4300	46300
171	ಎನ್ ಆರ್ ಕಾಲೋನಿ 5ನೇ ಮುಖ್ಯರಸ್ತೆ	5400	58100	4510	48500	4640	49900
172	7ನೇ ಅಡ್ಡ ರಸ್ತೆ ಎನ್ ಆರ್ ಕಾಲೋನಿ	5400	58100	4510	48500	4640	49900
173	ಎನ್ ಆರ್ ಕಾಲೋನಿ ಇತರೆ ಮುಖ್ಯರಸ್ತೆ ಮತ್ತು ಅಡ್ಡ ರಸ್ತೆಗಳು	4800	51700	4170	44900	4300	46300
M	ತ್ಯಾಗರಾಜ ನಗರ						
174	ತ್ಯಾಗರಾಜ ನಗರ	5000	53800	4280	46100	4410	47500
175	ಭೋವಿ ಕಾಲೋನಿ	3500	37700	3180	34200	3310	35600
176	ಗೇಪ್ ಗಾರ್ಡನ್	3500	37700	3180	34200	3310	35600
177	ಬೈರಪ್ಪ ಬ್ಲಾಕ್	3500	37700	3180	34200	3310	35600
178	ನೇತಾಜಿ ರಸ್ತೆ	3500	37700	3180	34200	3310	35600
179	ಗಣೇಶ ಮ ದಿರ ರಸ್ತೆ	3500	37700	3180	34200	3310	35600
180	ಬಾಲಾಜಿ ರಸ್ತೆ	3500	37700	3180	34200	3310	35600
181	ಗಾಮ ದೇವತಾ ರಸ್ತೆ	3500	37700	3180	34200	3310	35600
182	ಪೋಸ್ಟ್ ಆಫೀಸ್ ರಸ್ತೆ	3500	37700	3180	34200	3310	35600
183	ಇತರೆ ಪ್ರದೇಶಗಳು	3500	37700	3180	34200	3310	35600

ಚಾಮರಾಜಪೇಟೆ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೂ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
1	ಅಣ್ಣೇಪುರ	1900	20452	2080	22389	2210	23788
2	ಆಜಾದ್ ನಗರ	1800	19375	2040	21959	2170	23358
3	ಆಜಾದ್‌ನಗರ 1 ರಿಂದ 7ನೇ ಅಡ್ಡರಸ್ತೆ ಮತ್ತು ಇತರೆ ಪ್ರದೇಶ	1300	13993	1670	17976	1800	19375
4	ಆವಲಹಳ್ಳಿ ಮತ್ತು ಟೆಲಿಕಾಂ ಬಡಾವಣೆ	2750	29601	2720	29278	2850	30677
5	ಆವಲಹಳ್ಳಿ ಬಿ.ಡಿ.ಎ ಬಡಾವಣೆ	4000	43056	3550	38212	3680	39612
6	ಬನಶಂಕರಿ 1 ನೇ ಹಂತ	4000	43056	3550	38212	3680	39612
7	ಕಲ್ಯಾಣಿ ನಗರ (ಕಲ್ಯಾಣಿ ಗಾರ್ಡನ್)	3100	33368	2970	31969	3100	33368
8	ಅಶೋಕನಗರ	4050	43594	3650	39289	3780	40688
9	ರಾಮಲೀಲಾ ಅಪಾರ್ಟ್‌ಮೆಂಟ್, ವಾಜಪೇಯಂ ಗಾರ್ಡನ್, ಅಶೋಕನಗರ			4280	46070	4410	47469
10	ಶ್ರೀನಿವಾಸನಗರ ಮುಖ್ಯರಸ್ತೆ	4800	51667	4170	44886	4300	46285
11	ಶ್ರೀನಿವಾಸನಗರ 80 ಅಡಿ ರಸ್ತೆ	6100	65660	4920	52959	5050	54358
12	ಶ್ರೀನಿವಾಸನಗರ ಅಡ್ಡರಸ್ತೆಗಳು	3850	41441	3470	37351	3600	38750
13	ಇತರೆ ಪ್ರದೇಶಗಳು	3850	41441	3470	37351	3600	38750
14	ಬನಶಂಕರಿ 3ನೇ ಹಂತ	4900	52744	4220	45424	4350	46823
15	ವಿಂಡ್‌ಸರ್ ಅಂಬಿಕ ಅಪಾರ್ಟ್‌ಮೆಂಟ್			4250	45747	4380	47146
16	ಬಿ.ಡಿ.ಎ.ಲೇಔಟ್ ಮುಖ್ಯರಸ್ತೆಗಳು	5100	54896	4340	46716	4470	48115
17	100 ಅಡಿ ವರ್ತುಲ ರಸ್ತೆ (ರಿಂಗ್ ರಸ್ತೆ)	9450	101720	6790	73088	6920	74487
18	ಪೂರ್ಣಪ್ರಜ್ಞ ಬಡಾವಣೆ	3200	34445	3030	32615	3160	34014
19	ಮುನೇಶ್ವರ ಬ್ಲಾಕ್	3200	34445	3030	32615	3160	34014
20	ಮೈಸೂರು ಬ್ಯಾಂಕ್ ಕಾಲೋನಿ	4200	45209	3730	40150	3860	41549

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್‌			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವಿಟ್ರೈಟ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಟ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
21	ಶ್ರೀಮಾತ ಸದ್ಗುಹಮ್			3730	40150	3860	41549
22	ಕಾಳಪ್ಪ ಬ್ಲಾಕ್	2600	27986	2640	28417	2770	29816
23	ಐ.ಟಿ.ಐ.ಬಡಾವಣೆ	3200	34445	3030	32615	3160	34014
24	ಕಾಮಾಕೃ ಬಡಾವಣೆ	3200	34445	3030	32615	3160	34014
25	ಕೆಂಪೇಗೌಡ ಬಡಾವಣೆ	3100	33368	2970	31969	3100	33368
26	ಚೌಡೇಶ್ವರಿ ರೆಸಿಡೆನ್ಸಿ			4280	46070	4410	47469
27	ವಿದ್ಯಾಪೀಠ ಹಿಂಭಾಗ	2650	28525	2660	28632	2790	30032
28	ಚನ್ನಮ್ಮನಕೆರೆ ಅಚ್ಚುಕಟ್ಟು	3400	36598	3120	33584	3250	34983
29	ಸಾಯಿ ಮಧುರಾ ಗ್ರೇಸ್			3420	36813	3550	38212
30	ಸಿದ್ಧ ಎನ್‌ಕ್ಲೇವ್			3150	33907	3280	35306
31	ಸಾಯಿ ಶ್ರೀನಿವಾಸ ರೆಸಿಡೆನ್ಸಿ			3150	33907	3280	35306
32	ಸಪ್ತಗಿರಿ ರೆಸಿಡೆನ್ಸಿ			3150	33907	3280	35306
33	ಹೊಸಕೆರೆಹಳ್ಳಿ ಬಿ.ಡಿ.ಎ. ಬಡಾವಣೆ	4250	45747	3770	40580	3900	41980
34	ನಾಗೇಂದ್ರ ಬ್ಲಾಕ್	2900	31216	2790	30032	2920	31431
35	ರಾಘವೇಂದ್ರ ಬ್ಲಾಕ್	2900	31216	2790	30032	2920	31431
36	ಭವಾನಿ ಹೌಸಿಂಗ್ ಕೋ-ಆಪರೇಟಿವ್ ಲೇಔಟ್	5100	54896	4340	46716	4470	48115
37	ಇತರೆ ಅಡ್ಡರಸ್ತೆಗಳು	3250	34983	3050	32830	3180	34230
38	ಇಟ್ಟಮಡು ಬಿ.ಬಿ.ಎಂ.ಪಿ	3300	35521	3080	33153	3210	34552
39	ಇಟ್ಟಮಡು ಬಿ.ಡಿ.ಎ	5000	53820	4280	46070	4410	47469
40	ಕತ್ತಿಗುಪ್ಪೆ ಮುಖ್ಯರಸ್ತೆ	5800	62431	4750	51129	4880	52528
41	ಕತ್ತಿಗುಪ್ಪೆ ಗ್ರಾಮ	3200	34445	3030	32615	3160	34014
42	ಕತ್ತಿಗುಪ್ಪೆ ಬಿ.ಡಿ.ಎ ಲೇಔಟ್	4900	52744	4220	45424	4350	46823
43	ಕಾವೇರಿ ನಗರ	3350	36059	3110	33476	3240	34875
44	ರಾಮರಾವ್ ಲೇಔಟ್	4000	43056	3550	38212	3680	39612

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್‌			
		ಪ್ರತಿ ಚದರ ಅಡಿಗಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಟ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
45	ಇತರೆ ಪ್ರದೇಶಗಳು	3300	35521	3080	33153	3210	34552
46	ಗಿರಿನಗರ 1 ಮತ್ತು 2 ನೇ ಹಂತ	4200	45209	3730	40150	3860	41549
47	ಗಿರಿನಗರ 2ನೇ ಹಂತ 80 ಅಡಿ ರಸ್ತೆ	5500	59202	4560	49084	4690	50483
48	ಪ್ರಮೋದ ಅಪಾರ್ಟ್‌ಮೆಂಟ್			3690	39719	3820	41118
49	ಗೋಕುಲ ಅಪಾರ್ಟ್‌ಮೆಂಟ್			3690	39719	3820	41118
50	ಶ್ವೇತ ಅಪಾರ್ಟ್‌ಮೆಂಟ್			3690	39719	3820	41118
51	ಸುಧಾ ಅಪಾರ್ಟ್‌ಮೆಂಟ್			3690	39719	3820	41118
52	ಬನಶಂಕರಿ ರೆಸಿಡೆನ್ಸಿ			3690	39719	3820	41118
53	ಗಿರಿನಗರ 3 ಮತ್ತು 4 ನೇ ಹಂತ	3800	40903	3450	37136	3580	38535
54	ಬ್ಯಾಟರಾಯನಪುರ	3300	35521	3080	33153	3210	34552
55	ಗಣಪತಿ ನಗರ	3300	35521	3080	33153	3210	34552
56	ಎ.ಕೆ.ಕಾಲೋನಿ	1800	19375	2040	21959	2170	23358
57	ಐಯ್ಯಣ್ಣಶೆಟ್ಟಿ ಲೇಔಟ್	1700	18299	2000	21528	2130	22927
58	ಇತರೆ ಪ್ರದೇಶಗಳು	2500	26910	2470	26587	2600	27986
59	ಕೋಟೆ ಎ ಸ್ಟ್ರೀಟ್	4650	50053	4080	43917	4210	45316
60	ಕೋಟೆ ಬಿ ಸ್ಟ್ರೀಟ್	4650	50053	4080	43917	4210	45316
61	ಕೋಟೆ ಸಿ ಸ್ಟ್ರೀಟ್	4650	50053	4080	43917	4210	45316
62	ಕೋಟೆ ಡಿ ಮತ್ತು ಇ ಸ್ಟ್ರೀಟ್	4650	50053	4080	43917	4210	45316
63	ಇತರೆ ಪ್ರದೇಶಗಳು	4650	50053	4080	43917	4210	45316
64	ಕೆ.ಹೆಚ್.ರಸ್ತೆ	9600	103334	6870	73949	7000	75348

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್‌			
		ಪ್ರತಿ ಚದರ ಅಡಿಗಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
65	ಕೆ.ಹೆಚ್ ಅಡ್ಡರಸ್ತೆಗಳು	6150	66199	4950	53282	5080	54681
66	ಶ್ರೀನಿವಾಸ ಕಾಲೋನಿ	3950	42518	3530	37997	3660	39396
67	ಕಲಾಸಿಪಾಳ್ಯ ಮುಖ್ಯರಸ್ತೆ	7800	83959	5870	63185	6000	64584
68	ಕಲಾಸಿಪಾಳ್ಯ ಅಡ್ಡರಸ್ತೆಗಳು	5300	57049	4460	48007	4590	49407
69	ಕಲಾಸಿಪಾಳ್ಯ ಎಕ್ಸ್‌ಟೆನ್‌ಷನ್	4900	52744	4220	45424	4350	46823
70	ಬಂಬೂ ಬಜಾರ್	6800	73195	5320	57264	5450	58664
71	ನವಾಬ್ ಹೈದರಾಲಿ ಖಾನ್ ರಸ್ತೆ	8000	86112	5990	64476	6120	65876
72	ಮೋತಿ ನಗರ	3000	32292	2840	30570	2970	31969
73	ಪೀಟರ್ಸ್ ಕಾಲೋನಿ	2950	31754	2810	30247	2940	31646
74	ಫೈರ್ ವರ್ಕ್ ಕಾಲೋನಿ	2950	31754	2810	30247	2940	31646
75	ಜರ್ನಲಿಸ್ಟ್ ಕಾಲೋನಿ	4500	48438	3900	41980	4030	43379
76	ಮಾರಮ್ಮ ಗುಡಿ ಬೀದಿ	3300	35521	3080	33153	3210	34552
77	ನಿಂಬೋಜಿರಾವ್ ಗಲ್ಲಿ	3300	35521	3080	33153	3210	34552
78	ಡಿಸ್ಟೆನ್ಸರಿ ರಸ್ತೆ	3300	35521	3080	33153	3210	34552
79	ಸ್ಮಿತ್ ಬ್ಲಾಕ್	3300	35521	3080	33153	3210	34552
80	ನ್ಯೂ ಪಟ್ಟಣ್ ಪೇಟೆ	3500	37674	3180	34230	3310	35629
81	ಎನ್.ಆರ್.ಮುಖ್ಯರಸ್ತೆ	9000	96876	6540	70397	6670	71796
82	ಎನ್.ಆರ್.ಅಡ್ಡರಸ್ತೆಗಳು	6000	64584	4870	52421	5000	53820
83	ಎಂ.ಎಂ.ಲೇನ್	3100	33368	2970	31969	3100	33368
84	ಕೆ.ಎಸ್.ಸ್ಟ್ರೀಟ್	3100	33368	2970	31969	3100	33368

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಟ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
85	ನ್ಯೂ ಗಂಗಮ್ಮಚಾರಿ ಸ್ಟ್ರೀಟ್	3100	33368	2970	31969	3100	33368
86	ಕುಂಬಾರಗುಡಿ ರಸ್ತೆ	3100	33368	2970	31969	3100	33368
87	ನ್ಯೂ ಉಸ್ಮಾನ್ ಖಾನ್ ರಸ್ತೆ	3100	33368	2970	31969	3100	33368
88	ಲಸ್ಕರ್ ಲೇನ್	3100	33368	2970	31969	3100	33368
89	ಮೆಡಿಕಲ್ ಕಾಲೇಜ್ ಈಸ್ಟ್ ಮತ್ತು ಅಕ್ಕಪಕ್ಕ ಪ್ರದೇಶ	6950	74810	5400	58126	5530	59525
90	ಇತರೆ ಪ್ರದೇಶಗಳು	4800	51667	4170	44886	4300	46285
91	ಕರೀತಿಮ್ಮನಹಳ್ಳಿ	1650	17761	1970	21205	2100	22604
92	ವಿಠಲನಗರ	1650	17761	1970	21205	2100	22604
93	ಭಕ್ತಮಾರ್ಕಂಡೇಯ ಲೇಔಟ್	1650	17761	1970	21205	2100	22604
94	ಕಸ್ತೂರಿ ಬಾ ನಗರ	1650	17761	1970	21205	2100	22604
95	ಅಶ್ವಥಕಟ್ಟೆ ವಲಯ	1650	17761	1970	21205	2100	22604
96	ಇತರೆ ಪ್ರದೇಶಗಳು	1650	17761	1970	21205	2100	22604
97	ದೊಡ್ಡ ಮಾವಳ್ಳಿ ಮುಖ್ಯರಸ್ತೆ	4950	53282	4250	45747	4380	47146
98	ಅಪ್ಪಯ್ಯಣ್ಣ ಗಲ್ಲಿ	3800	40903	3450	37136	3580	38535
99	ಇತರೆ ಪ್ರದೇಶಗಳು	3800	40903	3450	37136	3580	38535
100	ಜೆ.ಸಿ.ಮುಖ್ಯರಸ್ತೆ	10400	111946	7330	78900	7460	80299
101	ಜೆ.ಸಿ.ಅಡ್ಡರಸ್ತೆ	7300	78577	5590	60171	5720	61570
102	ಜೈನ್ ಹೈಟ್ಸ್ ಅಪಾರ್ಟ್‌ಮೆಂಟ್			5900	63508	6030	64907
103	ಸಿ.ಎಸ್.ಐ.ಕಾಂಪೌಂಡ್	6500	69966	5150	55435	5280	56834
104	ಹೆಚ್.ಸಿದ್ದಯ್ಯ ರಸ್ತೆ	7150	76963	5500	59202	5630	60601

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ ಪರಿಯಾ ರೂ.ಗಳಲ್ಲಿ
1	2	3	4	5	6	7	8
105	ಹೆಚ್.ಸಿದ್ದಯ್ಯ ಅಡ್ಡರಸ್ತೆಗಳು	4750	51129	4130	44455	4260	45855
106	ಇತರೆ ಅಡ್ಡರಸ್ತೆಗಳು	4700	50591	4120	44348	4250	45747
107	ವಿನೋಬ ನಗರ	2500	26910	2470	26587	2600	27986
108	ಚಾಮರಾಜಪೇಟೆ 1ನೇ ಮುಖ್ಯರಸ್ತೆ	8200	88265	6090	65553	6220	66952
109	ಜ್ಞಾನೇಶ್ವರಿ ಅಪಾರ್ಟ್‌ಮೆಂಟ್			6150	66199	6280	67598
110	ಮಣಿಧಾರಿ ಎನ್‌ಕ್ಲೇವ್			6150	66199	6280	67598
111	ಆರಾಧನ ಅಪಾರ್ಟ್‌ಮೆಂಟ್			6150	66199	6280	67598
112	ಚಾಮರಾಜಪೇಟೆ 2ನೇ ಮುಖ್ಯರಸ್ತೆ	5050	54358	4310	46393	4440	47792
113	ಚಾಮರಾಜಪೇಟೆ 3ನೇ ಮುಖ್ಯರಸ್ತೆ	5800	62431	4750	51129	4880	52528
114	ಚಾಮರಾಜಪೇಟೆ 4ನೇ ಮುಖ್ಯರಸ್ತೆ	5800	62431	4750	51129	4880	52528
115	5ನೇ ಮುಖ್ಯರಸ್ತೆ (ಪುಟ್ಟಣ್ಣ ರಸ್ತೆ)	8200	88265	6090	65553	6220	66952
116	ಚಾಮರಾಜಪೇಟೆ 6ನೇ ಮುಖ್ಯರಸ್ತೆ	5800	62431	4750	51129	4880	52528
117	ಚಾಮರಾಜಪೇಟೆ ಇತರೆ ಪ್ರದೇಶಗಳು	4850	52205	4200	45209	4330	46608
118	ಗುರುಪ್ರಿಯ ಅಪಾರ್ಟ್‌ಮೆಂಟ್			4200	45209	4330	46608
119	ಪುಷ್ಪಾಂಜಲಿ ಅಪಾರ್ಟ್‌ಮೆಂಟ್			4200	45209	4330	46608
120	ಟ್ಯಾಂಕ್ ಬಂಡ್ ರಸ್ತೆ	3500	37674	3180	34230	3310	35629
121	ದೇವನಾಥಾಚಾರ್ ಸ್ಟ್ರೀಟ್	3100	33368	2970	31969	3100	33368
122	ನಂಜಾಂಬ ಅಗ್ರಹಾರ	2900	31216	2790	30032	2920	31431
123	ಬುಲ್ ಟೆಂಪಲ್ ರಸ್ತೆ	7650	82345	5790	62324	5920	63723
124	ಪಾರ್ಶ್ವನಾಥ ಅಪಾರ್ಟ್‌ಮೆಂಟ್			5790	62324	5920	63723

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್‌			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಟ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
125	ಪ್ಲಾಟಿನಮ್ ಆನಂದ			5790	62324	5920	63723
126	ಬೃಂದಾವನ ಮ್ಯಾನ್ಷನ್			5790	62324	5920	63723
127	ಪ್ರಣಾಂ ಆರ್ಕ್			5790	62324	5920	63723
128	ಬುಲ್ ಟೆಂಪಲ್ ಅಡ್ಡರಸ್ತೆ	6200	66737	4980	53605	5110	55004
129	ರಾಘವೇಂದ್ರ ಕಾಲೋನಿ	3800	40903	3450	37136	3580	38535
130	ರಾಮಚಂದ್ರ ಅಗ್ರಹಾರ	3800	40903	3450	37136	3580	38535
131	ಆಲ್ಬರ್ಟ್ ವಿಕ್ಟರ್ ರಸ್ತೆ	5800	62431	4750	51129	4880	52528
132	ಕಣಿಯರ ಕಾಲೋನಿ	2550	27448	2610	28094	2740	29493
133	ಅನಂತರಾಮಯ್ಯ ಕಾಂಪೌಂಡ್	3250	34983	3050	32830	3180	34230
134	ಅಪ್ಪಾಜಪ್ಪ ಅಗ್ರಹಾರ	3150	33907	3000	32292	3130	33691
135	ಸೀತಾಪತಿ ಅಗ್ರಹಾರ	2600	27986	2640	28417	2770	29816
136	ವಿಠಲನಗರ	2600	27986	2640	28417	2770	29816
137	ಅಪ್ಪೂರಾವ್ ರಸ್ತೆ	4100	44132	3690	39719	3820	41118
138	ಸಿರಸಿ ರಸ್ತೆ	6500	69966	5150	55435	5280	56834
139	ಮಹಮ್ಮಡನ್ ಬ್ಲಾಕ್	3650	39289	3370	36275	3500	37674
140	ಇತರೆ ಪ್ರದೇಶಗಳು	3600	38750	3340	35952	3470	37351
141	ಚಿಕ್ಕ ಮಾವಳ್ಳಿ	4100	44132	3690	39719	3820	41118
142	ಉಪ್ಪಾರಹಳ್ಳಿ (ಲಾಲ್‌ಬಾಗ್)	4100	44132	3690	39719	3820	41118
143	ಓಬಳಪ್ಪ ಸ್ಟ್ರೀಟ್	4100	44132	3690	39719	3820	41118
144	ವೆಂಕಟಪ್ಪ ಸ್ಟ್ರೀಟ್	4100	44132	3690	39719	3820	41118

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್‌			
		ಪ್ರತಿ ಚದರ ಅಡಿಗಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವಿಟ್ರೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಟ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
145	ಯಲ್ಲಪ್ಪ ಸ್ಟ್ರೀಟ್	4100	44132	3690	39719	3820	41118
146	ಕೃಂಬಿಗಲ್ ರಸ್ತೆ	4100	44132	3690	39719	3820	41118
147	ಸುಶೀಲಾ ರಸ್ತೆ	4100	44132	3690	39719	3820	41118
148	ಮಾವಳ್ಳಿ ಟ್ಯಾಂಕ್ ಬಂಡ್ ರಸ್ತೆ	4100	44132	3690	39719	3820	41118
149	ಕೆಂಪಣ್ಣಿ ಲೇನ್	3800	40903	3450	37136	3580	38535
150	ಇತರೆ ಪ್ರದೇಶಗಳು	3800	40903	3450	37136	3580	38535
151	ಪಾರ್ವತಿಪುರ	1850	19913	2070	22281	2200	23681
152	ಮೈಸೂರು ಮುಖ್ಯರಸ್ತೆ	5950	64046	4830	51990	4960	53389
153	ಶಿರಸಿ ಹೈಟ್ಸ್			4830	51990	4960	53389
154	ಮೈಸೂರು ಅಡ್ಡರಸ್ತೆ	4950	53282	4250	45747	4380	47146
155	ಆನಂದಪುರ ಕೊಳಚೆ ಪ್ರದೇಶ	1800	19375	2040	21959	2170	23358
156	ಟೆಂಬರ್‌ಯಾರ್ಡ್ ಲೇಔಟ್ ಮತ್ತು ಕೈಗಾರಿಕಾ ಪ್ರದೇಶಗಳು	3200	34445	3030	32615	3160	34014
157	ಇತರೆ ಪ್ರದೇಶಗಳು ಮತ್ತು ಅಡ್ಡರಸ್ತೆಗಳು	2400	25834	2430	26157	2560	27556
158	ರಾಜಾರಾಂ ಮೋಹನ್‌ರಾಯ್ ಎಕ್ಸ್‌ಟೆನ್‌ಷನ್	3500	37674	3180	34230	3310	35629
159	ವಾಲ್ಮೀಕಿ ನಗರ	1800	19375	2040	21959	2170	23358
160	ಇತರೆ ಪ್ರದೇಶಗಳು	1800	19375	2040	21959	2170	23358
161	ಸುಧಾಮನಗರ	2700	29063	2690	28955	2820	30354
162	ಸಿ.ಕೆ.ಸಿ.ಗಾರ್ಡನ್	2700	29063	2690	28955	2820	30354
163	ದೊಡ್ಡ ಬೈಲು ಖಾನೆ	2600	27986	2640	28417	2770	29816

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ/ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
				ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
164	ಖಾದರ್ ಷರೀಫ್ ಗಾರ್ಡನ್	2600	27986	2640	28417	2770	29816
165	ಮಿಷನ್ ರಸ್ತೆ	8000	86112	5990	64476	6120	65876
166	ಇತರೆ ಪ್ರದೇಶಗಳು	3200	34445	3030	32615	3160	34014
167	ಲಾಲ್‌ಬಾಗ್ ಫೋರ್ಟ್ ರಸ್ತೆ	7000	75348	5420	58341	5550	59740
168	ಲಾಲ್‌ಬಾಗ್ ಫೋರ್ಟ್, 9 ರಿಂದ 15 ನೇ ಅಡ್ಡರಸ್ತೆಗಳು	5600	60278	4650	50053	4780	51452
169	ಲಾಲ್‌ಬಾಗ್ ರಸ್ತೆ (ಸುಬ್ಬಯ್ಯ ವೃತ್ತದಿಂದ ಎಂ.ಟಿ.ಆರ್ ವೃತ್ತದ ವರೆಗೆ)	9800	105487	6990	75240	7120	76640
170	ರಂಕ ಅಪಾರ್ಟ್‌ಮೆಂಟ್			6070	65337	6200	66737
171	ಲಾಲ್‌ಬಾಗ್ ಕ್ರಾಸ್ ರಸ್ತೆ	5700	61355	4700	50591	4830	51990
172	ನ್ಯೂ ತರಗು ಪೇಟೆ	6500	69966	5150	55435	5280	56834

ಬನಶಂಕರಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಗ್ರಾಮ / ಹೋಬಳಿ / ಪ್ರದೇಶ	ಬಿ.ಡಿ.ಎ/ ಬಿ.ಎಂ.ಆರ್.ಡಿ.ಎ/ ಹೆ.ಎಸ್.ಬಿ.ಸಿ/ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ		ಪರಿವರ್ತನೆ/ ಬಿ.ಬಿ.ಎಂ.ಪಿ ವ್ಯಾಪ್ತಿ ವಸತಿ ನಿವೇಶನಗಳು		ಗ್ರಾಮೀಣ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ (ರೂ.ಲಕ್ಷ ಗಳಲ್ಲಿ)	ವಿಲ್ಲಾ ರೋ ಹೌಸಸ್ (ನಿವೇಶನ & ಸೂಪರ್ ಬಿಲ್ಡ್‌ಪ್ ಏರಿಯಾಗೆ ಪ್ರತಿ ಚದರ ಅಡಿಗೇ ರೂ.ಗಳಲ್ಲಿ)	ಬಿ.ಡಿ.ಎ/ಬಿ.ಎಂ.ಆರ್.ಡಿ.ಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿಬಿಎಂಪಿ / ಪರಿವರ್ತನೆ / ಇತರೆ ನಿವೇಶನಗಳಲ್ಲಿ ನಿರ್ಮಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
1	ಅರೇಹಳ್ಳಿ	3500	37674	2200	23681			200		3180	34230	3310	35629	2330	25080	2460	26479
2	ಎ.ಜಿ.ಎಸ್.ಬಡಾವಣೆ	3700	39827	3700	39827					3390	36490	3520	37889	3390	36490	3520	37889
3	ಅವಲಹಳ್ಳಿ/ಟೆಲಿಕಾಂ ಬಡಾವಣೆ	4200	45209	2900	31216					3730	40150	3860	41549	2790	30032	2920	31431
4	ಗಿರಿನಗರ 1/2ನೇ ಸ್ಟೇಜ್	4200	45209	4200	45209					3730	40150	3860	41549	3730	40150	3860	41549
5	ಗಿರಿನಗರ 3/4ನೇ ಸ್ಟೇಜ್	3800	40903	3800	40903					3450	37136	3580	38535	3450	37136	3580	38535
6	ಇಟ್ಟಮಡು	3800	40903	3500	37674					2840	30570	2970	31969	2840	30570	2970	31969
7	Sterling Apartment									4340	46716	4470	48115	4340	46716	4470	48115
8	ಇಟ್ಟಮಡು ಬಿ.ಡಿ.ಎ	5100	54896							3730	40150	3860	41549	3730	40150	3860	41549
9	ಉತ್ತರಹಳ್ಳಿ	2500	26910	2000	21528			150		2470	26587	2600	27986	2130	22927	2260	24327
10	Chartered/Mantri Alpyne/Rainbow Apartments									4200	45209	4500	48438	4200	45209	4500	48438
11	ಭಾರತ್ (ಲಕ್ಕೇಗೌಡ ನಗರ)/ Happy Vally HBCS	3000	32292	3000	32292					2840	30570	2970	31969	2840	30570	2970	31969
12	ಪೂರ್ಣಪ್ರಜ್ಞ ಹೆಚ್.ಬಿ.ಸಿ.ಎಸ್.	3700	39827	3700	39827					3390	36490	3520	37889	3390	36490	3520	37889
13	ಭಾರತ್ (Sy Nos. 17 & 18) Anjaneya HBCS	4200	45209	4200	45209					3730	40150	3860	41549	3730	40150	3860	41549
14	ಉತ್ತರಿ	1100	11840	1100	11840	900	9700	80		1590	17115	1720	18514	1590	17115	1720	18514
15	ಉತ್ತರಿ ರಿಂಗ್ ರಸ್ತೆ ಸರ್ವೆ ನಂ. 1, 2, 3, 8, 9, 15, 20, 21, 22, 22/4, 22/5, 22/6, 26, 27, 28, 29,30,37,38,120/2,	1250	13455	1250	13455			115		1630	17545	1760	18945	1630	17545	1760	18945

ಕ್ರ. ಸಂ.	ಗ್ರಾಮ / ಹೋಬಳಿ / ಪ್ರದೇಶ	ಬಿ.ಡಿ.ಎ/ ಬಿ.ಎಂ.ಆರ್.ಡಿ.ಎ/ ಹೆ.ಎಸ್.ಬಿ.ಸಿ/ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ		ಪರಿವರ್ತನೆ/ ಬಿ.ಬಿ.ಎಂ.ಪಿ ವ್ಯಾಪ್ತಿ ವಸತಿ ನಿವೇಶನಗಳು		ಗ್ರಾಮೀಣ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ (ರೂ.ಲಕ್ಷ ಗಳಲ್ಲಿ)	ಎಲ್ಲಾ ರೋ ಹೌಸಸ್ (ನಿವೇಶನ & ಸೂಪರ್ ಬಿಲ್ಡ್‌ಪ್ ಏರಿಯಾಗ ಪ್ರತಿ ಚದರ ಅಡಿಗ ರೂ.ಗಳಲ್ಲಿ)	ಬಿ.ಡಿ.ಎ/ಬಿ.ಎಂ.ಆರ್.ಡಿ.ಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿಬಿಎಂಪಿ / ಪರಿವರ್ತನೆ / ಇತರೆ ನಿವೇಶನಗಳಲ್ಲಿ ನಿರ್ಮಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್	
		ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17	18
	120/3, 121, 122, 122/1, 122/2, 126, 126/1, 126/2, 127, 127/3, 128, 130																
16	ಕರೀಸಂದ್ರ	3100	33368	2500	26910					2790	30032	3100	33368	2470	26587	2600	27986
17	ಕತ್ತರಿಗುಪ್ಪೆ	3350	36059	3350	36059	–		–		3550	38212	3680	39612	3180	34230	3310	35629
18	ಕತ್ತರಿಗುಪ್ಪೆ ಬಿ.ಡಿ.ಎ	4850	#####	4850	52205	–				4340	46716	4470	48115	4340	46716	4470	48115
19	ಕತ್ತರಿಗುಪ್ಪೆ ಮೇನ್ ರೋಡ್	6100	#####	6100	65660	–		–		4870	52421	4950	53282	4820	51882	4950	53282
20	ಕದಿರೇನಹಳ್ಳಿ	3100	33368	2500	26910	–		–		2970	31969	3100	33368	2470	26587	2600	27986
21	Meghana/Shalini/Ashwini Apartments									4500	48438	4800	51667	4500	48438	4800	51667
22	Adarsh Premium Apartments									4600	49514	5000	53820	4600	49514	5000	53820
23	ಕನಕ HBCS	4100	44132	4100	44132	–				3690	39719	3820	41118	3690	39719	3820	41118
24	ಪದ್ಮನಾಭನಗರ 1ನೇ ಹಂತ	4300	46285	4300	46285	–		–		3780	40688	3910	42087	3780	40688	3910	42087
25	ಪದ್ಮನಾಭನಗರ 2ನೇ ಹಂತ	4100	44132	4100	44132			–		3690	39719	3820	41118	3690	39719	3820	41118
26	ಚಿಕ್ಕಕಲ್ಲಸಂದ್ರ	3000	32292	2500	26910	–		–		2840	30570	2970	31969	2470	26587	2600	27986
27	KSRTC Layout/ ಆಂಜನೇಯ HBCS	4200	#####	4100	44132	–		–		3730	40150	3860	41549	3690	39719	3820	41118
28	ಬ್ರಿಗೇಡ್ ಅಪಾರ್ಟ್‌ಮೆಂಟ್	–		–				–		4000	43056	4200	45209	4000	43056	4200	45209
29	ಕಗ್ಗಲೀಪುರ	1050	11302	900	9688	800	8600	90		1570	16899	1700	18299	1330	14316	1460	15715

ಕ್ರ. ಸಂ.	ಗ್ರಾಮ / ಹೋಬಳಿ / ಪ್ರದೇಶ	ಬಿ.ಡಿ.ಎ/ ಬಿ.ಎಂ.ಆರ್.ಡಿ.ಎ/ ಹೆ.ಎಸ್.ಬಿ.ಸಿ/ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ		ಪರಿವರ್ತನೆ/ ಬಿ.ಬಿ.ಎಂ.ಪಿ ವ್ಯಾಪ್ತಿ ವಸತಿ ನಿವೇಶನಗಳು		ಗ್ರಾಮೀಣ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ (ರೂ.ಲಕ್ಷ ಗಳಲ್ಲಿ)	ಎಲ್ಲಾ ರೋ ಹೌಸಸ್ (ನಿವೇಶನ & ಸೂಪರ್ ಬಿಲ್ಡ್‌ಪ್ ಏರಿಯಾಗ ಪ್ರತಿ ಚದರ ಅಡಿಗೆ ರೂ.ಗಳಲ್ಲಿ)	ಬಿ.ಡಿ.ಎ/ಬಿ.ಎಂ.ಆರ್.ಡಿ.ಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿಬಿಎಂಪಿ / ಪರಿವರ್ತನೆ / ಇತರೆ ನಿವೇಶನಗಳಲ್ಲಿ ನಿರ್ಮಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
30	Brigade Meadows/Sumeru Realty Apartments									2200	23681	2400	25834	2200	23681	2400	25834
31	Napa Valley/Ashoka Arena (Villas) (Including Site & Building value per Sq ft)								5000								
32	ಕಗ್ಗಲೀಪುರ Peripheral Road Sy No. 82, 83, 84, 85, 86, 88, 89, 90, 91, 96, 97, 98, 99, 100, 101, 102, 103, 104, 105, 106, 107, 108, 110, 111, 115, 116, 271, 272, 274, 275, 279, 279/1, 280, 281, 282, 366, 367, 368, 370, 371, 372, 373, 374, 379, 380	1250	13455	1250	13455			130		1630	17545	1760	18945	1630	17545	1760	18945
33	ಕಗ್ಗಲೀಪುರ National Highway Sy No. 21, 22, 23, 46, 82, 83, 84, 85, 86, 89, 93, 94, 129, 130, 132, 135, 136, 139, 142, 143, 150, 165, 168, 169, 170, 171, 172, 173, 174, 175, 176, 177, 181, 192, 193, 194, 195, 196, 212, 213,	1350	14531	1350	14531			200		1630	17545	1760	18945	1630	17545	1760	18945

ಕ್ರ. ಸಂ.	ಗ್ರಾಮ / ಹೋಬಳಿ / ಪ್ರದೇಶ	ಬಿ.ಡಿ.ಎ/ ಬಿ.ಎಂ.ಆರ್.ಡಿ.ಎ/ ಹೆ.ಎಸ್.ಬಿ.ಸಿ/ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ		ಪರಿವರ್ತನೆ/ ಬಿ.ಬಿ.ಎಂ.ಪಿ ವ್ಯಾಪ್ತಿ ವಸತಿ ನಿವೇಶನಗಳು		ಗ್ರಾಮೀಣ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ (ರೂ.ಲಕ್ಷ ಗಳಲ್ಲಿ)	ಎಲ್ಲಾ ರೋ ಹೌಸಸ್ (ನಿವೇಶನ & ಸೂಪರ್ ಬಿಲ್ಡ್‌ಪ್ ಏರಿಯಾಗ ಪ್ರತಿ ಚದರ ಅಡಿಗ ರೂ.ಗಳಲ್ಲಿ)	ಬಿ.ಡಿ.ಎ/ಬಿ.ಎಂ.ಆರ್.ಡಿ.ಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿಬಿಎಂಪಿ / ಪರಿವರ್ತನೆ / ಇತರೆ ನಿವೇಶನಗಳಲ್ಲಿ ನಿರ್ಮಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	214, 215, 216, 217, 218, 219, 220, 221, 222, 223, 305, 306, 307, 309, 324, 325, 326, 327, 350, 351, 354, 355, 356, 360, 361, 362, 363, 364, 365, 366, 375, 376, 377, 378, 380, 381																
34	ಗುಬ್ಬಿಲಾಳು	2900	31216	2100	22604	–		150		2790	30032	2920	31431	2290	24650	2420	26049
35	ಕರಿಷ್ಠಾ ಹಿಲ್ಸ್ (ಸರ್ವೆ ನಂ. 51/1, 51/PI, 51/2A, 51/2B, 51/2C, 51/2A2} ಜಯನಗರ / ಭಾರತ್/ ಆಂಜನೇಯ HBCS Layouts	3000	32292	3000	32292					2840	30570	2970	31969	2840	30570	2970	31969
36	ಮಂತ್ರಿ ಚಾರ್ಟೆಡ್ ಅಪಾರ್ಟ್‌ಮೆಂಟ್									3500	37674	3700	39827	3500	37674	3700	39827
37	ಗೋವಿನಾಯಕನಹಳ್ಳಿ	3100	33368	2500	26910	–		135		2970	31969	3100	33368	2470	26587	2600	27986
38	ಗೌಡನಪಾಳ್ಯ	3100	33368	2500	26910	–		135		2970	31969	3100	33368	2470	26587	2600	27986
39	ಚನ್ನಸಂದ್ರ	3100	33368	2500	26910			165		2970	31969	3100	33368	2470	26587	2600	27986
40	ಕೆ.ಚೂಡಹಳ್ಳಿ	1150	12379	1000	10764	900	####	90		1600	17222	1730	18622	1400	15070	1530	16469
41	ಕೆ.ಚೂಡಹಳ್ಳಿ ರಾಷ್ಟ್ರೀಯ ಹೆದ್ದಾರಿ, ಸರ್ವೆ ನಂ. 88, 89, 90, 91, 93, 94, 196, 221, 223, 224	1500	16146	1500	16146			150		1750	18837	1880	20236	1750	18837	1800	19375

ಕ್ರ. ಸಂ.	ಗ್ರಾಮ / ಹೋಬಳಿ / ಪ್ರದೇಶ	ಬಿ.ಡಿ.ಎ/ ಬಿ.ಎಂ.ಆರ್.ಡಿ.ಎ/ ಹೆ.ಎಸ್.ಬಿ.ಸಿ/ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ		ಪರಿವರ್ತನೆ/ ಬಿ.ಬಿ.ಎಂ.ಪಿ ವ್ಯಾಪ್ತಿ ವಸತಿ ನಿವೇಶನಗಳು		ಗ್ರಾಮೀಣ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ (ರೂ.ಲಕ್ಷ ಗಳಲ್ಲಿ)	ಎಲ್ಲಾ ರೋ ಹೌಸಸ್ (ನಿವೇಶನ & ಸೂಪರ್ ಬಿಲ್ಡ್‌ಪ್ ಏರಿಯಾಗ ಪ್ರತಿ ಚದರ ಅಡಿಗ ರೂ.ಗಳಲ್ಲಿ)	ಬಿ.ಡಿ.ಎ/ಬಿ.ಎಂ.ಆರ್.ಡಿ.ಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿಬಿಎಂಪಿ / ಪರಿವರ್ತನೆ / ಇತರೆ ನಿವೇಶನಗಳಲ್ಲಿ ನಿರ್ಮಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್	
		ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
42	ಜರಗನಹಳ್ಳಿ	3100	33368	3100	33368			200		2970	31969	3100	33368	2970	31969	3100	33368
43	ಕನಕಪುರ ಮುಖ್ಯರಸ್ತೆ/ ರಾಷ್ಟ್ರೀಯ ಹೆದ್ದಾರಿ	3800	40903	3000	32292			350		3450	37136	3580	38535	2840	30570	2970	31969
44	ಜರಗನಹಳ್ಳಿ ಕನಕಪುರ ಮುಖ್ಯರಸ್ತೆ/ ಪೂರ್ವ ಬೆಲ್‌ಮೆಂಟ್ / ಜಿ.ಆರ್.ಡೆವಲಪರ್ಸ್/ಮಾಯಾಇಂ ದ್ರಪ್ಪಸ್/ ಹೆಚ್. ಎಂ. ತಾಂಬೂರಿಯನ್/ ಟೆಂಪಲ್ ಟ್ರೇಸ್	-								4000	43056	4200	45209	4000	43056	4200	45209
45	ತುರಹಳ್ಳಿ	2600	27986	2600	27986			130		2640	28417	2770	29816	2640	28417	2770	29816
46	Brigade Omega/Shobha Forest View Apartments									3800	40903	4000	43056	3800	40903	4000	43056
47	ಜಯನಗರ /ಭಾರತ್/ ಆಂಜನೇಯ ಹೆಚ್.ಬಿ.ಸಿ.ಎಸ್./ ರಾಜಾ ಗೌಡೇನಿಯಾ/ ಕರಿಷ್ಠಾ ಹಿಲ್ಸ್ (ಸರ್ವೆ ನಂ. 48/2, 48/3, 48/4)	3000	32292	3000	32292					2840	30570	2970	31969	2840	30570	2970	31969
48	ತಲಘಟ್ಟಪುರ	2900	31216	2200	23681			130		2790	30032	2920	31431	2330	25080	2460	26479
49	ತಲಘಟ್ಟಪುರ- ರಾಷ್ಟ್ರೀಯ ಹೆದ್ದಾರಿ- ಸರ್ವೆ ನಂ. 4, 5, 6, 7, 8, 10, 15, 16, 19, 20, 22, 24, 30, 31, 33, 34, 35, 36,38,39,40,46,49,50, 87	3100	33368	2900	31216			200		2970	31969	3100	33368	2790	30032	2920	31431

ಕ್ರ. ಸಂ.	ಗ್ರಾಮ / ಹೋಬಳಿ / ಪ್ರದೇಶ	ಬಿ.ಡಿ.ಎ/ ಬಿ.ಎಂ.ಆರ್.ಡಿ.ಎ/ ಹೆ.ಎಸ್.ಬಿ.ಸಿ/ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ		ಪರಿವರ್ತನೆ/ ಬಿ.ಬಿ.ಎಂ.ಪಿ ವ್ಯಾಪ್ತಿ ವಸತಿ ನಿವೇಶನಗಳು		ಗ್ರಾಮೀಣ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ (ರೂ.ಲಕ್ಷ ಗಳಲ್ಲಿ)	ಎಲ್ಲಾ ರೋ ಹೌಸಸ್ (ನಿವೇಶನ & ಸೂಪರ್ ಬಿಲ್ಡ್‌ಪ್ ಏರಿಯಾಗ ಪ್ರತಿ ಚದರ ಅಡಿಗ ರೂ.ಗಳಲ್ಲಿ)	ಬಿ.ಡಿ.ಎ/ಬಿ.ಎಂ.ಆರ್.ಡಿ.ಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿಬಿಎಂಪಿ / ಪರಿವರ್ತನೆ / ಇತರೆ ನಿವೇಶನಗಳಲ್ಲಿ ನಿರ್ಮಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
50	ಶಿವನಗರ ಜುಡಿಷಿಯಲ್ / ವಕೀಲ್ ಗಾರ್ಡನ್ ಲೇಔಟ್	3100	33368	3100	33368					2970	31969	3100	33368	2970	31969	3100	33368
51	ನಾಗನಾಯಕನಹಳ್ಳಿ	1000	10764	1000	10764	750	8100	45		1400	15070	1530	16469	1400	15070	1530	16469
52	ನೆಲಗುಳಿ	1000	10764	1000	10764	750	8100	90		1400	15070	1530	16469	1400	15070	1530	16469
53	ನೆಲಗುಳಿ - ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವೆ ನಂ 8, 9, 10, 12, 14, 15, 16, 18, 42, 43, 44, 45, 48,49,50,51,52, 53,61,62,63,68, 70,78,80, 81,82,83,84,85,86,173	1500	16146					120		1750	18837	1880	20236				
54	ಬಿಕಾಸಿಪುರ	3800	40903	3100	33368					3450	37136	3580	38535	2970	31969	3100	33368
55	ಯಲಚೆನಹಳ್ಳಿ	2900	31216	2200	23681			150		2790	30032	2920	31431	2330	25080	2460	26479
56	ಕೈಗಾರಿಕ ಬಡಾವಣೆ	3100	33368	3100	33368			-		2970	31969	3100	33368	2970	31969	3100	33368
57	ರಾಷ್ಟ್ರೀಯ ಹೆದ್ದಾರಿ - Sy Nos. 24, 25, 26, 29, 33, 35, 40	3100	33368	3100	33368			210		2970	31969	3100	33368	2970	31969	3100	33368
58	ವಡ್ಡರಪಾಳ್ಯ	2900	31216	3100	33368			150		2970	31969	3100	33368	2970	31969	3100	33368
59	ಪೂರ್ಣಪ್ರಜ್ಞ HBCS	3800	40903	3800	40903					3450	37136	3580	38535	3450	37136	3580	38535
60	ಬನಶಂಕರಿ 5ನೇ ಹಂತ	3800	40903	3800	40903					3450	37136	3580	38535	3450	37136	3580	38535
61	ವಸಂತಪುರ	2900	31216	2200	23681			170		2330	25080	2460	26479	2330	25080	2460	26479
62	Isckon Apartment									3000	32292	3200	34445	3000	32292	3200	34445
63	ಸುಬ್ರಮಣ್ಯಪುರ	2900	31216	2200	23681			150		2330	25080	2460	26479	2330	25080	2460	26479

ಕ್ರ. ಸಂ.	ಗ್ರಾಮ / ಹೋಬಳಿ / ಪ್ರದೇಶ	ಬಿ.ಡಿ.ಎ/ ಬಿ.ಎಂ.ಆರ್.ಡಿ.ಎ/ ಹೆ.ಎಸ್.ಬಿ.ಸಿ/ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ		ಪರಿವರ್ತನೆ/ ಬಿ.ಬಿ.ಎಂ.ಪಿ ವ್ಯಾಪ್ತಿ ವಸತಿ ನಿವೇಶನಗಳು		ಗ್ರಾಮೀಣ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ (ರೂ.ಲಕ್ಷ ಗಳಲ್ಲಿ)	ಎಲ್ಲಾ ರೋ ಹೌಸಸ್ (ನಿವೇಶನ & ಸೂಪರ್ ಬಿಲ್ಡ್‌ಪ್ ಏರಿಯಾಗ ಪ್ರತಿ ಚದರ ಅಡಿಗ ರೂ.ಗಳಲ್ಲಿ)	ಬಿ.ಡಿ.ಎ/ಬಿ.ಎಂ.ಆರ್.ಡಿ.ಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿಬಿಎಂಪಿ / ಪರಿವರ್ತನೆ / ಇತರೆ ನಿವೇಶನಗಳಲ್ಲಿ ನಿರ್ಮಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
64	ಹೊಸಕೆರೆಹಳ್ಳಿ	4300	46285	2500	26910			220		2470	26587	2600	27986	2470	26587	2600	27986
65	ಶೋಭ ಅಪಾರ್ಟ್‌ಮೆಂಟ್									3600	38750	3800	40903	3600	38750	3800	40903
66	ಟಾಟಾ ಪ್ರಮೋಂಟ್									10000	107640	10000	107640	10000	107640	10000	107640
67	ವಸುಂದರ ಅಪಾಟಮೆಂಟ್									3600	38750	3800	40903	3600	38750	3800	40903
68	ಪ್ರಿನ್ಸಿಪಲ್ ಸೌತ್‌ರೈಡ್ ಅಪಾರ್ಟ್‌ಮೆಂಟ್									4500	48438	4500	48438	4500	48438	4500	48438
69	ಹೊಸಹಳ್ಳಿ	2000	21528	1500	16146			140		1750	18837	1880	20236	1750	18837	1880	20236
70	ಬನಶಂಕರಿ 6ನೇ ಹಂತ (5 ನೇ ಬ್ಲಾಕ್)	2500	26910							2470	26587	2600	27986				
71	ಬನಶಂಕರಿ 6ನೇ ಹಂತ (5 ನೇ ಬ್ಲಾಕ್) (Site Nos. 592 to 632) 100 ft Road	3000	32292							2840	30570	2970	31969				
72	ಬನಶಂಕರಿ 6ನೇ ಹಂತ (6 ನೇ ಬ್ಲಾಕ್)	2500	26910							2470	26587	2600	27986				
73	ಬನಶಂಕರಿ 6ನೇ ಹಂತ (6 ನೇ ಬ್ಲಾಕ್) (Site Nos. 1 to 4, 87, 115, 195, 196, 261 to 277, 1303 to 1312) 100 ft Road	3000	32292							2840	30570	2970	31969				
74	ಬನಶಂಕರಿ 6ನೇ ಹಂತ (7 ನೇ ಬ್ಲಾಕ್)	2500	26910							2470	26587	2600	27986				

ಕ್ರ. ಸಂ.	ಗ್ರಾಮ / ಹೋಬಳಿ / ಪ್ರದೇಶ	ಬಿ.ಡಿ.ಎ/ ಬಿ.ಎಂ.ಆರ್.ಡಿ.ಎ/ ಹೆ.ಎಸ್.ಬಿ.ಸಿ/ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ		ಪರಿವರ್ತನೆ/ ಬಿ.ಬಿ.ಎಂ.ಪಿ ವ್ಯಾಪ್ತಿ ವಸತಿ ನಿವೇಶನಗಳು		ಗ್ರಾಮೀಣ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ (ರೂ.ಲಕ್ಷ ಗಳಲ್ಲಿ)	ಎಲ್ಲಾ ರೋ ಹೌಸಸ್ (ನಿವೇಶನ & ಸೂಪರ್ ಬಿಲ್ಡ್‌ಪ್ ಏರಿಯಾಗ ಪ್ರತಿ ಚದರ ಅಡಿಗ ರೂ.ಗಳಲ್ಲಿ)	ಬಿ.ಡಿ.ಎ/ಬಿ.ಎಂ.ಆರ್.ಡಿ.ಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿಬಿಎಂಪಿ / ಪರಿವರ್ತನೆ / ಇತರೆ ನಿವೇಶನಗಳಲ್ಲಿ ನಿರ್ಮಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17	18
75	ಬನಶಂಕರಿ 6ನೇ ಹಂತ (7 ನೇ ಬ್ಲಾಕ್) (Site Nos. 777 to 790, 201 to 232) 100 ft Road	3000	32292							2840	30570	2970	31969				
76	ಬನಶಂಕರಿ 6ನೇ ಹಂತ (8 ನೇ ಬ್ಲಾಕ್)	2500	26910							2470	26587	2600	27986				
77	ಬನಶಂಕರಿ 6ನೇ ಹಂತ (8 ನೇ ಬ್ಲಾಕ್) (Site Nos. 108 to 125) 100 ft Road	3000	32292							2840	30570	2970	31969				
78	ಬನಶಂಕರಿ 6ನೇ ಹಂತ (9 ನೇ ಬ್ಲಾಕ್)	2500	26910							2470	26587	2600	27986				
79	ಬನಶಂಕರಿ 6ನೇ ಹಂತ (9 ನೇ ಬ್ಲಾಕ್) (Site No. 1 to 32, 32A & 744, 745A, 755, 756) 100 ft Road	3000	32292							2840	30570	2970	31969				
80	ಬನಶಂಕರಿ 6ನೇ ಹಂತ (10 ನೇ ಬ್ಲಾಕ್)	2500	26910							2470	26587	2600	27986				
81	ಬನಶಂಕರಿ 6ನೇ ಹಂತ (10 ನೇ ಬ್ಲಾಕ್) (Site Nos. 788 to 797, 797A to 797N, 819, 820, 921 to 970) 100 ft Road	3000	32292							2840	30570	2970	31969				

ಕ್ರ. ಸಂ.	ಗ್ರಾಮ / ಹೋಬಳಿ / ಪ್ರದೇಶ	ಬಿ.ಡಿ.ಎ/ ಬಿ.ಎಂ.ಆರ್.ಡಿ.ಎ/ ಹೆ.ಎಸ್.ಬಿ.ಸಿ/ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ		ಪರಿವರ್ತನೆ/ ಬಿ.ಬಿ.ಎಂ.ಪಿ ವ್ಯಾಪ್ತಿ ವಸತಿ ನಿವೇಶನಗಳು		ಗ್ರಾಮೀಣ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ (ರೂ.ಲಕ್ಷ ಗಳಲ್ಲಿ)	ಎಲ್ಲಾ ರೋ ಹೌಸಸ್ (ನಿವೇಶನ & ಸೂಪರ್ ಬಿಲ್ಡ್‌ಪ್ ಏರಿಯಾಗ ಪ್ರತಿ ಚದರ ಅಡಿಗೆ ರೂ.ಗಳಲ್ಲಿ)	ಬಿ.ಡಿ.ಎ/ಬಿ.ಎಂ.ಆರ್.ಡಿ.ಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿಬಿಎಂಪಿ / ಪರಿವರ್ತನೆ / ಇತರೆ ನಿವೇಶನಗಳಲ್ಲಿ ನಿರ್ಮಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17	18
82	ಬನಶಂಕರಿ 6ನೇ ಹಂತ (11 ನೇ ಬ್ಲಾಕ್)	3500	37674							3180	34230	3310	35629				
83	ಬನಶಂಕರಿ 6ನೇ ಹಂತ (11 ನೇ ಬ್ಲಾಕ್) (Site Nos. 1 to 3 & 21) 80 ft Road	6000	64584							4870	52421	5000	53820				
84	ಬನಶಂಕರಿ 6ನೇ ಹಂತ (11 ನೇ ಬ್ಲಾಕ್) (Site Nos. 66 to 77, 164, 227 to 234, 254 to 263, 337, 338, 622 to 631, 514, 514A, 515 to 524, 844, 862, 853A, 886, 887, 1078, 1078A & 1065) 80 ft Road	4500	48438							3900	41980	4030	43379				

ಆನೇಕಲ್ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಟ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಟ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17
	ಆನೇಕಲ್ ಪುರಸಭಾ ಸರಹದ್ದು															
1	ಅಮೀರ್ ಜಾನ್ ಗಲ್ಲಿ					300	3200						950	10200	1080	11600
2	ಅರವು ತಿಗಳರ ಪೇಟೆ					300	3200						950	10200	1080	11600
3	ಭಜನೆ ಮನೆ ರಸ್ತೆ					300	3200						950	10200	1080	11600
4	ಬ್ರಾಹ್ಮಣರ ಬೀದಿ					225	2400						930	10000	1060	11400
5	ಬಸವಣ್ಣ ಬೀದಿ ರಸ್ತೆ					300	3200						950	10200	1080	11600
6	ಭಜಂತ್ರಿ ನರಸಿಂಹಯ್ಯ ಬೀದಿ					160	1700						920	9900	1050	11300
7	ಬತ್ತಲುನ್ನಿಸ್ಸಾ ಬಡಾವಣೆ					450	4800						990	10700	1120	12100
8	ಚಿಕ್ಕಕೆರೆ ಬ್ರಾಹ್ಮಣರ ಬೀದಿ					270	2900						950	10200	1080	11600
9	ಚಿಕ್ಕಮುನಿಯಮ್ಮ .ಕೆ.ರಾಮಣ್ಣ, ಕೆ.ಮುನಿಯಪ್ಪ ಬಡಾವಣೆ					300	3200						950	10200	1080	11600
10	ದೊಡ್ಡಣ್ಣ ಬಡಾವಣೆ					300	3200						950	10200	1080	11600
11	ಬಿ.ಗೋಪಾಲ ಬಿ.ಎಂ.ಶ್ರೀಕಂಠಯ್ಯ, ಜಿ.ರಮೇಶ್ ಕುಮಾರ್ ಬಡಾವಣೆ					500	5400						1010	10900	1140	12300
12	ಜಯಲಕ್ಷ್ಮಿ ಚಿತ್ರಮಂದಿರ ರಸ್ತೆ (ಗಾಂಧಿ ವೃತ್ತ) ಹೊಸ ಪೇಟೆ					1550	16700						1930	20800	2060	22200
13	ಇಂದಿರಾನಗರ ಬಡಾವಣೆ					425	4600						990	10700	1120	12100
14	ಕೆಂಚಮುನಿಯಮ್ಮ ಗಲ್ಲಿ					300	3200						950	10200	1080	11600

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳ ಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳ ಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿಗೆ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
15	ಕುಂಬಾರ ಬೀದಿ					300	3200						950	10200	1080	11600
16	ಎಸ್.ಆರ್.ಲಕ್ಷ್ಮೀನಾರಾಯಣ ಮತ್ತು ಲಕ್ಷ್ಮೀ ಕಾಂತಪ್ಪ ಬಡಾವಣೆ					450	4800						990	10700	1120	12100
17	ಮಚ್ಚೆ ಪಾಪಯ್ಯ ಗಲ್ಲಿ					300	3200						950	10200	1080	11600
18	ಮುನಿವೀರಮ್ಮ ಗಲ್ಲಿ					300	3200						950	10200	1080	11600
19	ಮಲ್ಲೇಲು ಭೈಯಣ್ಣ ಬಡಾವಣೆ					500	5400						1010	10900	1140	12300
20	ಮುನಿಯಪ್ಪ ಬಡಾವಣೆ (ಹೊಂಫಲಘಟ್ಟ ರಸ್ತೆ)					300	3200						950	10200	1080	11600
21	ಎನ್.ಆರ್.ಕಾಲೋನಿ					1200	12900						1630	17500	1760	18900
22	ಪೋಸ್ಟ್ ಆಫೀಸ್ ರಸ್ತೆ					800	8600						1330	14300	1460	15700
23	ಎಂ.ಎ.ರಾಮು ಶಿವಭದ್ರಯ್ಯ ಬಡಾವಣೆ					375	4000						970	10400	1100	11800
24	ಎಂ.ಎ.ರಾಮು ಬಡಾವಣೆ					330	3600						960	10300	1090	11700
25	ಹಳೇ ಸಿಂಡಿಕೇಟ್ ಬ್ಯಾಂಕ್ ರಸ್ತೆ					500	5400						1010	10900	1140	12300
26	ಸಂತೇ ಬೀದಿ ಮತ್ತು ಶ್ರೀನಿವಾಸಯ್ಯ ಬಡಾವಣೆ					450	4800						990	10700	1120	12100
27	ಶಂಕರಮಠ ರಸ್ತೆ					300	3200						950	10200	1080	11600
28	ಶಂಕರಪ್ಪ ಬಡಾವಣೆ					500	5400						1010	10900	1140	12300
29	ಟಿ.ಬಿ.ರಸ್ತೆ					650	7000						1280	13800	1410	15200
30	ಥಳಿ ರಸ್ತೆ (ತಿಲಕ್ ಸರ್ಕಲ್‌ನಿಂದ ಬಸವನಗುಡಿ ವರೆಗೆ)					600	6500						1250	13500	1380	14900

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17
31	ತಿಮ್ಮಕ್ಕ ಮತ್ತು ಕೆ.ಎಸ್.ಆರ್.ಟಿ.ಸಿ.ಬಡಾವಣೆ					450	4800						990	10700	1120	12100
32	ತಿಮ್ಮರಾಯಸ್ವಾಮಿ ದೇವಸ್ಥಾನ ರಸ್ತೆ					400	4300						970	10400	1100	11800
33	ತಿಮ್ಮಯ್ಯ ಬಡಾವಣೆ					360	3900						970	10400	1100	11800
34	ವೀವರ್ಸ್ ಕಾಲೋನಿ					600	6500						1250	13500	1380	14900
35	ಬಷೀರ್ ಅಹಮದ್ ಬದಾವಣೆ					450	4800						990	10700	1120	12100
36	ಎಂ.ಬಿ.ಟಿ.ಬಡಾವಣೆ (ಕುರುಬರ ಹಟ್ಟಿ ಹತ್ತಿರ)					300	3200						950	10200	1080	11600
37	ಸಾಯಿ ಗಾರ್ಡನ್					500	5400						1010	10900	1140	12300
	ಎರಡನೇ ವಿಭಾಗ															
38	ಆದಿಜಾಂಬವ ಕಾಲೋನಿ					250	2700						930	10000	1060	11400
39	ಅತ್ತಿಬೆಲೆ ರಸ್ತೆ, ಬೋವಿ ಕಾಲೋನಿ					300	3200						950	10200	1080	11600
40	ಅತ್ತಿಬೆಲೆ ರಸ್ತೆಯಿಂದ ಎ.ಜಿ.ಆರ್.ಸರ್ಕಲ್					1200	12900						1630	17500	1760	18900
41	ಬಾಯಾಸಾಬಿ ಬಡಾವಣೆ ಮತ್ತು ಕೆ.ಇ.ಬಿ ಹಿಂಭಾಗ					800	8600						1330	14300	1460	15700
42	ಭಂಗಿ ರಾಮಯ್ಯ ಬಡಾವಣೆ					450	4800						990	10700	1120	12100
43	ಭೀಮರಾವ್ ಬಡಾವಣೆ					500	5400						1010	10900	1140	12300
44	ದಾಡಪ್ಪ ಬಡಾವಣೆ					450	4800						990	10700	1120	12100

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ಪಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೋಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೋಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
45	ಗೌರಮ್ಮ ಬಡಾವಣೆ					450	4800						990	10700	1120	12100
46	ಗಣೇಶ್ ಹೆಗ್ಗಡೆ ಬಡಾವಣೆ (ಉಮಾ ಮಹೇಶ್ವರ)					400	4300						970	10400	1100	11800
47	ಕೆ.ಗೋಪಾಲಯ್ಯ ಬಡಾವಣೆ					450	4800						990	10700	1120	12100
48	ಹೊಸೂರು ಗೇಟ್ ಪೂರ್ವ ರಸ್ತೆ					400	4300						970	10400	1100	11800
49	ಹೊಸೂರು ಗೇಟ್ ಪಶ್ಚಿಮದ ರಸ್ತೆ					400	4300						970	10400	1100	11800
50	ಜನಪರ ಬೀದಿ					250	2700						930	10000	1060	11400
51	ಮುನೀವೀರಪ್ಪ ಕಾಲೋನಿ					575	6200						1250	13500	1380	14900
52	ಲಕ್ಷ್ಮಮ್ಮ ಬಡಾವಣೆ					400	4300						970	10400	1100	11800
53	ಮಜಲೀಸ್ ಮಂತ್ರಿಜಮಾ ಮಸೀದ್ ರಸ್ತೆ					1200	12900						1630	17500	1760	18900
54	ಮಿರ್ಜಾ ರಸ್ತೆಯಿಂದ ವೆಂಕಟೇಶ್ವರ ಚಿತ್ರಮಂದಿರ ರಸ್ತೆ					1200	12900						1630	17500	1760	18900
55	ಮಟನ್ ಸ್ಪಾಲ್ ಪಶ್ಚಿಮ ರಸ್ತೆ					750	8100						1310	14100	1440	15500
56	ಹಾಲಿನ ಡೈರಿಯಿಂದ ರಾಮಶೆಟ್ಟಿ ಮನೆ ರಸ್ತೆ					800	8600						1330	14300	1460	15700
57	ಮರಿಯಪ್ಪ ಬಡಾವಣೆ					450	4800						990	10700	1120	12100
58	ಸಿ.ಮುನಿಯಪ್ಪ ಬಡಾವಣೆ					450	4800						990	10700	1120	12100
59	ಮಾರುತಿ ಬಡಾವಣೆ (ಎ ಮತ್ತು ಬಿ)					600	6500						1250	13500	1380	14900

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ರಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
60	ಮಟನ್ ಸ್ಟಾಲ್ ರಸ್ತೆ					750	8100						1310	14100	1440	15500
61	ವಿ.ಮಂಜುನಾಥ ಮತ್ತು ಕೆ.ಗೋಪಾಲಯ್ಯ ಬಡಾವಣೆ					500	5400						1010	10900	1140	12300
62	ವಿ.ಮಂಜುನಾಥ ರಸ್ತೆ					500	5400						1010	10900	1140	12300
63	ವಿ.ಮಂಜುನಾಥರಾವ್ ಬಡಾವಣೆ					450	4800						990	10700	1120	12100
64	ಹೊಸ ಕೋರ್ಟ್ ರಸ್ತೆ					450	4800						990	10700	1120	12100
65	ವಿ.ನಾರಾಯಣಪ್ಪ ಗಂಗಮ್ಮ ಆದಮ್ಮ ಬಡಾವಣೆ					450	4800						990	10700	1120	12100
66	ನಲ್ಲಪ್ಪ ಬಡಾವಣೆ					400	4300						970	10400	1100	11800
67	ಪಂಪ್ ಹೌಸ್ ಬಡಾವಣೆ					450	4800						990	10700	1120	12100
68	ಪಪ್ಪರಮ್ಮ ಗಲ್ಲಿಯಿಂದ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ					450	4800						990	10700	1120	12100
69	ಪಿ.ಡಬ್ಲ್ಯೂ.ಡಿ.ಹೊಸ ಕ್ವಾರ್ಟರ್ಸ್					450	4800						990	10700	1120	12100
70	ರಾಮಕೃ ಮಲ್ಲಿಗೆಮ್ಮ ಬಡಾವಣೆ					300	3200						950	10200	1080	11600
71	ವೈ.ಆರ್.ರಾಜೂಟಪ್ಪ ಬಡಾವಣೆ (ಗಿರಿಜಾ ಶಂಕರ್ ಬಡಾವಣೆ)					600	6500						1250	13500	1380	14900
72	ಕೆ.ಶಿವಣ್ಣ ಬಿನ್ ಮರಿಯಣ್ಣ ಉತ್ತರ ರಸ್ತೆ					380	4100						970	10400	1100	11800
73	ಶ್ರೀ ರಾಮ ದೇವಸ್ಥಾನದ ರಸ್ತೆ					750	8100						1310	14100	1440	15500

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
74	ಶ್ರೀನಿವಾಸಯ್ಯ ಮತ್ತು ನಜೀರ್ ಅಹಮದ್ ಬಡಾವಣೆ					450	4800						990	10700	1120	12100
75	ಶಾರದಮ್ಮ ಬಡಾವಣೆ					500	5400						1010	10900	1140	12300
76	ತಾಲ್ಲೂಕು ಕಛೇರಿ ರಸ್ತೆ					1600	17200						1940	20900	2070	22300
77	ವೆಂಕಟರಾಜು ಬಡಾವಣೆ					400	4300						970	10400	1100	11800
78	ಪಿ. ವಿಜಯಕುಮಾರ್ ಬಡಾವಣೆ					450	4800						990	10700	1120	12100
79	ವೆಂಕಟರಮಣಪ್ಪ ಬಡಾವಣೆ (ಹಾಲ್ದೇನಹಳ್ಳಿ)					300	3200						950	10200	1080	11600
80	ಜೆ.ಪಿ.ನಗರ ಬಡಾವಣೆ					680	7300						1290	13900	1420	15300
81	ಆರ್.ನಾರಾಯಣಪ್ಪ ಬಡಾವಣೆ					300	3200						950	10200	1080	11600
82	ರಾಮಲಕ್ಷ್ಮಮ್ಮ ಬಡಾವಣೆ					500	5400						1010	10900	1140	12300
83	ನಾರಾಯಣಸ್ವಾಮಿ ಬಡಾವಣೆ					500	5400						1010	10900	1140	12300
84	ಮಾರುತಿ ಬಡಾವಣೆ ಹೊಸೂರು ರಸ್ತೆ					400	4300						970	10400	1100	11800
85	ವೀರಾಂಜನೇಯ ಬಡಾವಣೆ					500	5400						1010	10900	1140	12300
86	ಕೃಷ್ಣಪ್ಪ ಬಡಾವಣೆ (ಸುಣವಾರ ಹತ್ತಿರ)					200	2200						920	9900	1050	11300
87	ಮಾರುತಿ ಬಡಾವಣೆ (ಥಳಿ ರಸ್ತೆ)					300	3200						950	10200	1080	11600
88	ಜಿ. ಗೋಪಾಲ್ ಬಡಾವಣೆ (ರಾಮಕೃ ಬಡಾವಣೆ ಪಕ್ಕ)					375	4000						970	10400	1100	11800

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
89	ಲಿಂಗರಾಜು ಬಡಾವಣೆ					450	4800						990	10700	1120	12100
90	ಜಿ. ಶ್ರೀನಿವಾಸ ಬಡಾವಣೆ (ತಿಮ್ಮರಾಯಸ್ವಾಮಿ ದೇವಸ್ಥಾನದ ರಸ್ತೆ)					400	4300						970	10400	1100	11800
91	ಬಯ್ಯಣ್ಣ ಬಡಾವಣೆ (ಬನ್ನೇರುಘಟ್ಟ ರಸ್ತೆ)					500	5400						1010	10900	1140	12300
92	ಶಿರಡಿ ಸಾಯಿ ಬಡಾವಣೆ (ಹೊಸೂರು ರಸ್ತೆ)					350	3800						960	10300	1090	11700
93	ಮೈದುಳ ವಿಶ್ವನಾಥ್ ಬಡಾವಣೆ					330	3600						960	10300	1090	11700
94	ಆನೇಕಲ್-ಚಂದಾಪುರ ರಸ್ತೆ (ಶ್ರೀರಾಮ ಬಡಾವಣೆ)					775	8300						1330	14300	1460	15700
95	ದಿನ್ನೂರು ಕ್ರಾಸ್					440	4700						990	10700	1120	12100
	ಮೂರನೇ ವಿಭಾಗ															
96	ಚಿಕ್ಕದೇವಾಂಗ ಪೇಟೆ					300	3200						950	10200	1080	11600
97	ದೊಡ್ಡ ಮರಾಠ ಬೀದಿ					300	3200						950	10200	1080	11600
98	ದೇವಾಂಗಪೇಟೆ ಭಜನೆ ಮನೆ ರಸ್ತೆ					300	3200						950	10200	1080	11600
99	ದೊಡ್ಡ ದೇವಾಂಗ ಪೇಟೆ					300	3200						950	10200	1080	11600
100	ಹೂವಾಡಿಗರ ಬೀದಿ					300	3200						950	10200	1080	11600
101	ಕೊರಚರ ಪೇಟೆ					300	3200						950	10200	1080	11600
102	ಪಂಡಿತ್ ವೆಂಕಟರಮಣಪ್ಪ ಗಲ್ಲಿ (ಸಿಪಾಯಿ ಗಲ್ಲಿ)					300	3200						950	10200	1080	11600

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ರಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
103	ಮಲ್ಲಿಗಮ್ಮ ಬಡಾವಣೆ					300	3200						950	10200	1080	11600
	ನಾಲ್ಕನೇ ವಿಭಾಗ															
104	ಅಂಗಡಿ ಪೇಟೆ ರಸ್ತೆ					300	3200						950	10200	1080	11600
105	ಬಾರಂದೂರು ಗಲ್ಲಿ					300	3200						950	10200	1080	11600
106	ಬೆಂಗಳೂರು ರಸ್ತೆ (ಟಿ.ಆರ್. ರಸ್ತೆ)					1000	10800						1400	15100	1530	16500
107	ಬರಗೂರು ಪೇಟೆ					360	3900						970	10400	1100	11800
108	ಬಿಡಿಸಿ ಬ್ಯಾಂಕ್ ರಸ್ತೆ					500	5400						1010	10900	1140	12300
109	ಚರ್ಚ್ ರಸ್ತೆ					400	4300						970	10400	1100	11800
110	ದೊಡ್ಡಕೆರೆ ಬಾಗಿಲು ರಸ್ತೆ					275	3000						950	10200	1080	11600
111	ಗಾಣಿಗರ ಪೇಟೆ					350	3800						970	10400	1100	11800
112	ಗಂಗಮ್ಮ ದೇವಸ್ಥಾನದ ರಸ್ತೆ					300	3200						950	10200	1080	11600
113	ಕಲ್ಯಾಣ ಮಂಟಪ ರಸ್ತೆ					300	3200						950	10200	1080	11600
114	ನಗರ್ತ ಪೇಟೆ ರಸ್ತೆ					300	3200						950	10200	1080	11600
115	ಹುಳ್ಳಿತಿಗಳರ ಪೇಟೆ					225	2400						930	10000	1060	11400
116	ಎ.ಕೆ.ಕಾಲೋನಿ					225	2400						930	10000	1060	11400
	ಐದನೇ ವಿಭಾಗ															
117	ಬೇಡರ ಪೇಟೆ					225	2400						930	10000	1060	11400
118	ಬಾನುಬೀ ಗಲ್ಲಿ					175	1900						920	9900	1050	11300
119	ದೊಡ್ಡಕೆರೆ ಬಾಗಿಲು ಬ್ರಾಹ್ಮಣರ ಬೀದಿ					175	1900						920	9900	1050	11300

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
120	ಪಾಳೇಗಾರರ ಬೀದಿ					200	2200						920	9900	1050	11300
121	ಪಾಳೇಗಾರರ ಮಠದ ರಸ್ತೆ					200	2200						920	9900	1050	11300
122	ಥಳಿ ರಸ್ತೆ (ಬಸವನಗುಡಿ ಯಿಂದ ಕೆಳಭಾಗಕ್ಕೆ)					250	2700						930	10000	1060	11400
123	ವಿಶ್ವೇಶ್ವರಯ್ಯ ಬಡಾವಣೆ					250	2700						930	10000	1060	11400
124	ಬಹದ್ದೂರ್ ಪುರ					300	3200						950	10200	1080	11600
125	ಮುನಿವೆಂಕಟಪ್ಪ ಬಡಾವಣೆ					600	6500						1250	13500	1380	14900
126	ನಂಜಪ್ಪ ಬಡಾವಣೆ					450	4800						990	10700	1120	12100
127	ನಾರಾಯಣಮೂರ್ತಿ ಬಡಾವಣೆ					450	4800						990	10700	1120	12100
128	ಗೋವಿಂದರಾಜು ಬಡಾವಣೆ					350	3800						960	10300	1090	11700
129	ರಾಮಾನುಜ ಅಯ್ಯಂಗಾರ್ ಬಡಾವಣೆ					350	3800						960	10300	1090	11700
130	ಗುರೂಜಿ ಬಡಾವಣೆ					300	3200						950	10200	1080	11600
131	ಮಂಜುನಾಥ ಬಡಾವಣೆ (ಎ.ಕೆ.ಕಾಲೋನಿ ಹತ್ತಿರ)					175	1900						920	9900	1050	11300
132	ನರಸಿಂಹಯ್ಯ ಬಡಾವಣೆ (ಹೊಸೂರು ರಸ್ತೆ)					300	3200						950	10200	1080	11600
133	ನರಸಿಂಹಯ್ಯ ಬಡಾವಣೆ (ಗೌರಮ್ಮ ಬಡಾವಣೆ ಹತ್ತಿರ)					300	3200						950	10200	1080	11600
134	ಶಾಮರಾವ್ ಬಡಾವಣೆ					600	6500						1250	13500	1380	14900

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನೆಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
135	ಪಸಪಲು ಪೇಟೆ					275	3000						950	10200	1080	11600
136	ತಿಮ್ಮರಾಯಸ್ವಾಮಿ ಬಡಾವಣೆ					350	3800						960	10300	1090	11700
137	ವಿವೇಕಾನಂದ ಬಡಾವಣೆ					300	3200						950	10200	1080	11600
138	ಸಾಯಿ ಆಶಿರ್ವಾದ್ ಬಡಾವಣೆ (ಮುತ್ತಗಟ್ಟಿ ಮತ್ತು ಹೊಂಫಲಘಟ್ಟ)					500	5400						1010	10900	1140	12300
139	ಅಮೃತ್ ಲೇಕ್ ವ್ಯೂ					300	3200						950	10200	1080	11600
	ಆನೇಕಲ್ ಕಸಬಾ ಹೋಬಳಿ															
140	ಆನೇಕಲ್ ಕಸಬಾ	500	5400	350	3800	300	3200	25	1010	10900	1140	12300	960	10300	1090	11700
141	ಆನೇಕಲ್-ಬೆಂಗಳೂರು ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.6, 7, 9, 10, 11, 12, 13, 14, 15, 20, 21, 22, 23, 24, 59, 60, 62, 63, 66, 67, 70, 72, 73	650	7000	450	4800			66	1280	13800	1410	15200	990	10700	1120	12100
142	ಆನೇಕಲ್-ಕನಕಪುರ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.531, 532, 533, 534, 535, 536	600	6500	430	4600			39	1250	13500	1380	14900	990	10700	1120	12100
143	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1, 2, 3, 4, 5, 8, 16, 17, 18, 25 ರಿಂದ 58, 61,	550	5900	400	4300			31	1230	13200	1360	14600	970	10400	1100	11800

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
	64, 65, 68, 69, 71, 74 ರಿಂದ 530, 537 ರಿಂದ 560															
144	ಚಿನ್ನಪ್ಪಸ್ವಾಮಿ ಬಡಾವಣೆ (ಬನ್ನೇರುಘಟ್ಟ ರಸ್ತೆ)			465	5000								1010	10900	1140	12300
145	ಲಕ್ಷ್ಮೀ ಬಡಾವಣೆ (ಬಿದರಗೆರೆ ರಸ್ತೆ)			800	8600								1330	14300	1460	15700
146	ವಿನಾಯಕ ಬಡಾವಣೆ (ತಿಮ್ಮರಾಯಸ್ವಾಮಿ ದೇವಸ್ಥಾನದ ಹತ್ತಿರ)			450	4800								990	10700	1120	12100
147	ಎಸ್.ಎಂ.ಪಿ. ಬಡಾವಣೆ			500	5400								1010	10900	1140	12300
148	ರಾಜರಾಜೇಶ್ವರಿ ಬಡಾವಣೆ			575	6200								1250	13500	1380	14900
149	ಭುವನೇಶ್ವರಿ ಬಡಾವಣೆ			420	4500								990	10700	1120	12100
150	ಸಪ್ತಗಿರಿ ಬಡಾವಣೆ (ಕುಲ್ಲುಮ್ ನಗರ)			575	6200								1250	13500	1380	14900
151	ಬಸವೇಶ್ವರ ಬಡಾವಣೆ			450	4800								990	10700	1120	12100
152	ಲೋಟಸ್ ಬಡಾವಣೆ	700	7500						1290	13900	1420	15300				
153	ಅಸ್ಪೈರ್ ಬಡಾವಣೆ	600	6500						1250	13500	1380	14900				
154	ಸಾಯಿ ಗಾರ್ಡನ್	600	6500						1250	13500	1380	14900				
155	ಎ.ಬಿ.ಎಮ್ ಬಡಾವಣೆ			450	4800								990	10700	1120	12100
156	ಎಸ್.ಎಸ್.ಬಿ.ವಿ. ಬಡಾವಣೆ			350	3800								960	10300	1090	11700

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
157	ಚೌಡೇಶ್ವರಿ ಬಡಾವಣೆ			310	3300								960	10300	1090	11700
158	ಅಗಸ ತಿಮ್ಮನಹಳ್ಳಿ	330	3600	275	3000	165	1800	23	960	10300	1090	11700	950	10200	1080	11600
159	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 52	350	3800	300	3200			31								
160	ಆವಡದೇನಹಳ್ಳಿ	500	5400	400	4300	230	2500	46	1010	10900	1140	12300	970	10400	1100	11800
161	ಆನೇಕಲ್-ಬೆಂಗಳೂರು ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.8, 10, 58, 59, 62, 77, 78, 79, 80, 86, 87, 88, 90, 91, 92, 93, 95, 96, 97, 98	690	7400	500	5400			115	1290	13900	1420	15300	1010	10900	1140	12300
162	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 9, 11 ರಿಂದ 57, 60, 61, 63,64 ರಿಂದ 76,81,82,83,84, 85, 89, 94, 99 ರಿಂದ 113	600	6500	450	4800			69	1250	13500	1380	14900	990	10700	1120	12100
163	ಅರವಂಟಿಕೆ ಪುರ	275	3000	220	2400	140	1500	23	950	10200	1080	11600	930	10000	1060	11400
164	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 59	350	3800	300	3200			40	960	10300	1090	11700	950	10200	1080	11600
165	ಅಮಾನಿ ದೊಡ್ಡಕೆರೆ	250	2700	200	2200	140	1500	15	930	10000	1060	11400	920	9900	1050	11300
166	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 45	280	3000	230	2500			23	950	10200	1080	11600	930	10000	1060	11400

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
167	ಆದೂರು	330	3600	275	3000	220	2400	28	960	10300	1090	11700	950	10200	1080	11600
168	ರಾಜ್ಯ ಹೆದ್ದಾರಿಗೆ ಹೋಗುವ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.3, 35, 36, 37, 38, 39, 40, 47, 48, 49,50, 52, 53, 54, 55, 64,	400	4300	330	3600			38	970	10400	1100	11800	960	10300	1090	11700
169	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8 ರಿಂದ 28	350	3800	300	3200			31	960	10300	1090	11700	950	10200	1080	11600
170	ಬ್ಯಾಗಡದೇನಹಳ್ಳಿ	700	7500	600	6500	400	4300	46	1290	13900	1420	15300	1010	10900	1140	12300
171	ಆನೇಕಲ್-ಬೆಂಗಳೂರು ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.10, 11, 12, 13, 14, 89, 90, 91	800	8600	700	7500			115	1330	14300	1460	15700	1290	13900	1420	15300
172	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 9, 15 ರಿಂದ 88, 92, 93, 94, 95, 96	750	8100	650	7000			62	1310	14100	1440	15500	1280	13800	1410	15200
173	ವಿ.ಬಿ.ಹೆಚ್.ಸಿ. ವೈಭವ ಅಪಾರ್ಟ್‌ಮೆಂಟ್								1600	17200	1800	19400				
174	ಬೆಸ್ತಮಾನಹಳ್ಳಿ	550	5900	450	4800	300	3200	40	990	10700	1120	12100	950	10200	1080	11600

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ರಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳ ಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳ ಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
175	ಆನೇಕಲ್ ಸರ್ಜಾಪುರ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.1, 2, 10, 15, 16, 19, 26, 27, 28, 30, 34, 35, 36, 37, 38, 40, 41, 70, 77, 78, 82, 83, 84, 85, 86, 87, 156, 157, 158, 160, 161, 163, 164, 168, 169, 170, 171, 172	600	6500	500	5400			75	1250	13500	1380	14900	1010	10900	1140	12300
176	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.3 ರಿಂದ 9, 11, 12, 13, 14, 17, 18, 20, 21, 22, 23, 24, 25, 31, 32, 33, 42 ರಿಂದ 56, 60, 62, 63, 64, 65, 66, 67, 68, 69, 71, 72, 73, 74, 75, 76, 79, 80, 81, 88 ರಿಂದ 154, 159, 165, 166, 167	575	6200	475	5100			60	1250	13500	1380	14900	1010	10900	1140	12300
177	ಬಿದರ ಕಾಡಹಳ್ಳಿ	250	2700	200	2200	140	1500	15	930	10000	1060	11400	920	9900	1050	11300
178	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 40	300	3200	250	2700			23	950	10200	1080	11600	930	10000	1060	11400
179	ಬಿದರಗೆರೆ	330	3600	245	2600	190	2000	28	960	10300	1090	11700	930	10000	1060	11400

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ರಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗಳಲ್ಲಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗಳಲ್ಲಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗಳಲ್ಲಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
180	ಆನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.166, 167, 172, 173, 174, 175, 176, 183	400	4300	300	3200			54	970	10400	1100	11800	950	10200	1080	11600
181	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 165, 168 ರಿಂದ 171, 177, 178, 179, 180, 181, 182, 184 ರಿಂದ 216	350	3800	275	3000			38	960	10300	1090	11700	950	10200	1080	11600
182	ಇಂಡ್ಯಾ ಎಸ್ಟೇಟ್ ದಿ ಗ್ರೀನ್ಸ್ ಅಪಾರ್ಟ್‌ಮೆಂಟ್								1100	11800	1300	14000				
183	ಬಗ್ಗನದೊಡ್ಡಿ	300	3200	250	2700	190	2000	17	950	10200	1080	11600	930	10000	1060	11400
184	ಹಾರೋಹಳ್ಳಿ-ಇಂಡ್ಲವಾಡಿ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.86, 87, 88, 89, 96, 82, 81, 99, 100, 102, 74, 73, 104, 106, 107, 108, 71, 72, 67, 68, 112, 113, 1, 7, 8, 9, 10, 49, 50, 51, 52, 47, 48, 19, 18, 20, 21, 22, 23, 24, 25	400	4300	300	3200			31	970	10400	1100	11800	950	10200	1080	11600
185	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.26 ರಿಂದ 46, 53	350	3800	275	3000			23	960	10300	1090	11700	950	10200	1080	11600

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
	ರಿಂದ 66, 69, 70, 75, 76, 77, 78, 80, 83, 85, 90, 91, 92, 93, 94, 95, 97, 98, 101, 103, 105, 109, 110, 111															
186	ಚಿಕ್ಕನಹಳ್ಳಿ	300	3200	190	2000	140	1500	19	950	10200	1080	11600	920	9900	1050	11300
187	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.2 ರಿಂದ 61	350	3800	250	2700			27	960	10300	1090	11700	930	10000	1060	11400
188	ಚಿಕ್ಕಹೊಸಹಳ್ಳಿ	400	4300	300	3200	190	2000	15	970	10400	1100	11800	950	10200	1080	11600
189	ಆನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.10, 11, 16, 25, 26, 27, 22, 32, 33	450	4800	350	3800			23	990	10700	1120	12100	960	10300	1090	11700
190	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 21, 23, 28 ರಿಂದ 31, 34 ರಿಂದ 149	425	4600	325	3500			20	990	10700	1120	12100	960	10300	1090	11700
191	ಚಿಕ್ಕಹಾಗಡೆ	400	4300	350	3800	200	2200	46	970	10400	1100	11800	950	10200	1080	11600
192	ಆನೇಕಲ್-ಚಂದಾಪುರ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.21,22,23,24,25,28,29, 125	650	7000	500	5400			115	1280	13800	1410	15200	1010	10900	1140	12300
193	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 20, 26, 27, 30 ರಿಂದ 124	500	5400	400	4300			60	1010	10900	1140	12300	970	10400	1100	11800

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳ ಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳ ಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
194	ಚನ್ನೇನ ಅಗ್ರಹಾರ	350	3800	250	2700	130	1400	23	960	10300	1090	11700	930	10000	1060	11400
195	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 96	400	4300	300	3200			31	970	10400	1100	11800	950	10200	1080	11600
196	ಚಿಕ್ಕಣ್ಣ ಹಟ್ಟಿ	330	3600	220	2400	165	1800	12	960	10300	1090	11700	930	10000	1060	11400
197	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 28	350	3800	250	2700			23	960	10300	1090	11700	930	10000	1060	11400
198	ಚೂಡೇನಹಳ್ಳಿ	360	3900	300	3200	190	2000	28	970	10400	1100	11800	950	10200	1080	11600
199	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 35	400	4300	350	3800			35	970	10400	1100	11800	960	10300	1090	11700
200	ದೊಡ್ಡ ಹಾಗಡೆ	550	5900	410	4400	200	2200	31	1230	13200	1360	14600	990	10700	1120	12100
201	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 106	600	6500	450	4800			62	1250	13500	1380	14900	990	10700	1120	12100
202	ಅರಟ್ಟ್ ಅಟ್ಟಾಂಟಿಸ್ ಅಂಡ್ ಅರಟ್ಟ್ ಬ್ರೀಜ್	650	7000						1280	13800	1410	15200				
203	ಗೆರಟಗನಬೆಲೆ	330	3600	240	2600	180	1900	27	960	10300	1090	11700	930	10000	1060	11400
204	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 181	350	3800	300	3200			38	960	10300	1090	11700	950	10200	1080	11600
205	ಗೌರೇನಹಳ್ಳಿ	400	4300	300	3200	190	2000	31	970	10400	1100	11800	950	10200	1080	11600
206	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 59	450	4800	350	3800			46	990	10700	1120	12100	960	10300	1090	11700

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣಾ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳ ಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳ ಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
207	ಗುಡ್ಡನಹಳ್ಳಿ	350	3800	300	3200	190	2000	22	960	10300	1090	11700	950	10200	1080	11600
208	ಆನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.5, 6, 7, 9, 10, 11, 12, 13, 14, 120, 121, 122, 82, 83, 79, 89, 90, 91, 93, 94, 95	450	4800	350	3800			46	990	10700	1120	12100	960	10300	1090	11700
209	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 8, 15 ರಿಂದ 81, 85, 86, 87, 88, 96, 98 ರಿಂದ 119, 124, 125, 126, 127, 128, 129	400	4300	325	3500			38	970	10400	1100	11800	960	10300	1090	11700
210	ಹಸಿರುವಾಣಿ	275	3000	165	1800	110	1200	12	950	10200	1080	11600	920	9900	1050	11300
211	ಆನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.1, 2, 3, 4, 5, 7, 8, 10, 11, 16, 17, 18, 20, 21, 23, 24, 26, 27, 35, 42, 43, 46, 47, 48, 49, 50, 52, 53, 54, 55, 57, 58, 59, 60, 63, 65, 70, 71, 72, 73, 74, 76, 77, 80, 81, 82, 83, 84, 85, 86, 87, 88, 89, 90, 91, 94, 95, 96, 97,	350	3800	250	2700			22	960	10300	1090	11700	930	10000	1060	11400

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ರಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
	98, 99, 100, 104, 105, 106, 111, 113, 118, 119, 120, 121, 122, 123, 124															
212	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.6, 9, 13, 14, 15, 22, 25, 28, 29, 32, 33, 34, 36, 37, 40, 41, 44, 45, 51, 56, 61, 62, 64, 66, 67, 69, 75, 78, 79, 92, 93, 101, 102, 103, 107, 109, 110, 112, 114, 115, 116	300	3200	200	2200			15	950	10200	1080	11600	920	9900	1050	11300
213	ಹೊನ್ನ ಕಳಸಾಪುರ	410	4400	290	3100	190	2000	38	990	10700	1120	12100	950	10200	1080	11600
214	ಆನೇಕಲ್-ಬನ್ನೇರುಘಟ್ಟ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.2, 3, 4, 5, 6, 7, 8, 9, 10, 11, 37, 38, 39, 40, 44, 32, 45, 46, 26, 25, 67, 22, 23, 58	500	5400	350	3800			77	1010	10900	1140	12300	960	10300	1090	11700
215	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 12, 13, 14, 15, 16, 17, 18, 19, 20, 21, 24, 27, 28, 29, 30, 31, 34, 35, 36, 41, 42, 43, 48 ರಿಂದ 84	450	4800	300	3200			46	990	10700	1120	12100	950	10200	1080	11600

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ ~	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
216	ಹೊಂಫಲಘಟ್ಟ	410	4400	290	3100	190	2000	38	990	10700	1120	12100	950	10200	1080	11600
217	ಆನೇಕಲ್- ಹೊಸೂರು ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.9, 13, 14, 15, 16, 17, 18	500	5400	350	3800			62	1010	10900	1140	12300	960	10300	1090	11700
218	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 10, 11, 12, 19, 20, 22 ರಿಂದ 78	450	4800	325	3500			54	990	10700	1120	12100	960	10300	1090	11700
219	ಹಾಲ್ದೇನಹಳ್ಳಿ	410	4400	300	3200	190	2000	28	990	10700	1120	12100	950	10200	1080	11600
220	ಆನೇಕಲ್ ಸರ್ಜಾಪುರ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.1, 2, 3, 51, 52, 55, 56, 57, 58, 60, 64, 67, 72, 73, 74	500	5400	350	3800			62	1010	10900	1140	12300	960	10300	1090	11700
221	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.4 ರಿಂದ 50, 53, 54, 59, 60, 61, 62, 65, 66, 68, 69, 70, 71, 75 ರಿಂದ 105	450	4800	325	3500			38	990	10700	1120	12100	960	10300	1090	11700
222	ಇಂಢ್ಲವಾಡಿ	400	4300	300	3200	200	2200	20	970	10400	1100	11800	950	10200	1080	11600
223	ಆನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.32, 33, 34, 44, 45	450	4800	350	3800		0	38	990	10700	1120	12100	960	10300	1080	11600

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೋಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೋಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
224	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 4, ರಿಂದ 31, 35, 36, 37, 38, 40, 41, 42, 43, 46 ರಿಂದ 217	425	4600	325	3500			27	990	10700	1120	12100	960	10300	1080	11600
225	ಇಂಡ್ಲವಾಡಿಪುರ	385	4100	275	3000	165	1800	27	970	10400	1100	11800	950	10200	1080	11600
226	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 98	400	4300	300	3200			31	970	10400	1100	11800	950	10200	1080	11600
227	ಕುಂಬಾರನಹಳ್ಳಿ	500	5400	400	4300	300	3200	43	1010	10900	1140	12300	970	10400	1100	11800
228	ಆನೇಕಲ್-ಬನ್ನೇರುಘಟ್ಟ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.1, 9, 10, 11, 12, 13, 14, 15, 21, 23, 24, 25, 26	600	6500	500	5400			90	1250	13500	1380	14900	1010	10900	1140	12300
229	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.2, 3, 4, 5, 6, 7, 8, 16, 17, 18, 19, 20, 22, 27 ರಿಂದ 56	550	5900	450	4800			54	1230	13200	1360	14600	990	10700	1120	12100
230	ಕೊನಮಡಿವಾಳ	360	3900	250	2700	200	2200	38	970	10400	1100	11800	930	10000	1060	11400
231	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 38, 40 ರಿಂದ 74	400	4300	300	3200			54	970	10400	1100	11800	950	10200	1080	11600
232	ಕರ್ಪೂರು	400	4300	300	3200	200	2200	50	970	10400	1100	11800	950	10200	1080	11600

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ರಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳ ಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳ ಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
233	ಆನೇಕಲ್ ಬೆಂಗಳೂರು ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.9, 10, 11, 12, 13, 14, 15, 18, 19, 20, 34, 35, 36, 37, 38	500	5400	400	4300			125	1010	10900	1140	12300	970	10400	1100	11800
234	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 8, 16, 17, 21, 22, 23, 24, 25, 26, 27, 28, 29, 30, 31, 32, 33, 39 ರಿಂದ 56, 58 ರಿಂದ 170	450	4800	350	3800			70	990	10700	1120	12100	960	10300	1090	11700
235	ಇಂಡ್ಯಾ ಎಸ್ಟೇಟ್ಸ್ ದಿ ಗ್ರೀನ್ಸ್ ಅಪಾರ್ಟ್‌ಮೆಂಟ್								1100	11800	1300	14000				
236	ಕಾಳನಾಯಕನಹಳ್ಳಿ	300	3200	200	2200	130	1400	20	950	10200	1080	11600	920	9900	1050	11300
237	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 75	325	3500	225	2400			24	960	10300	1090	11700	930	10000	1060	11400
238	ಕಾವಲಹೊಸಹಳ್ಳಿ	520	5600	400	4300	300	3200	44	1230	13200	1360	14600	970	10400	1100	11800
239	ಆನೇಕಲ್ ಬೆಂಗಳೂರು ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.21, 22, 23, 24, 25, 28, 29, 36, 37, 38, 43, 44, 45, 50, 51, 52, 53, 54, 59, 63	700	7500	550	5900			115	1290	13900	1420	15300	1230	13200	1360	14600

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ಪಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
240	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 20, 26, 27, 30, 31, 32, 33, 34, 35, 39, 40, 41, 42, 46, 47, 48, 49, 55, 56, 57, 58, 60, 61, 62	600	6500	450	4800			60	1250	13500	1380	14900	990	10700	1120	12100
241	ಕುರುಬರಹಟ್ಟಿ	400	4300	300	3200	200	2200	30	970	10400	1100	11800	950	10200	1080	11600
242	ಆನೇಕಲ್-ಬೆಂಗಳೂರು ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.9, 10, 11, 13, 14, 15, 21, 23, 24, 25, 26	500	5400	400	4300			50	1010	10900	1140	12300	970	10400	1100	11800
243	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 8, 12, 16, 17, 18, 19, 20, 22, 27 ರಿಂದ 56	450	4800	350	3800			35	990	10700	1120	12100	960	10300	1090	11700
244	ಕೆಂಪೊಡರಹಳ್ಳಿ	350	3800	300	3200	130	1400	20	960	10300	1090	11700	950	10200	1080	11600
245	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 67	400	4300	350	3800			27	970	10400	1100	11800	960	10300	1090	11700
246	ಕಮ್ಮಸಂದ್ರ ಅಗ್ರಹಾರ	440	4700	300	3200	200	2200	46	990	10700	1120	12100	950	10200	1080	11600
247	ಆನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.19, 20, 21, 22, 23, 24, 25, 26, 27,	500	5400	400	4300			115	1010	10900	1140	12300	970	10400	1100	11800

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನೆಯೋಪ್ರಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
	28, 29, 30, 31, 32, 33, 34, 35, 39, 40, 43, 44															
248	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 18, 20, 23, 24, 36, 37, 38, 41, 42, 45 ರಿಂದ 138	475	5100	350	3800			60	1010	10900	1140	12300	960	10300	1090	11700
249	ಲಿಂಗಾಪುರ	500	5400	380	4100	200	2200	39	1010	10900	1140	12300	970	10400	1100	11800
250	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 138	550	5900	400	4300			54	1230	13200	1360	14600	970	10400	1100	11800
251	ಕರ್ನಾಟಕ ಗೃಹ ಮಂಡಳಿ ಸೂರ್ಯನಗರ 2ನೇ ಹಂತ	850	9100						1340	14400	1470	15800				
252	ಎ.ಮೇಡಹಳ್ಳಿ	300	3200	200	2200	135	1500	13	950	10200	1080	11600	920	9900	1050	11300
253	ಆನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.37, 39,	400	4300	300	3200			24	970	10400	1100	11800	950	10200	1080	11600
254	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 35, 36, 38, 40 ರಿಂದ 60	350	3800	250	2700			20	960	10300	1090	11700	930	10000	1060	11400
255	ಮೆಣಸಿಗನಹಳ್ಳಿ	300	3200	240	2600	200	2200	19	950	10200	1080	11600	930	10000	1060	11400
256	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 170	350	3800	300	3200			38	960	10300	1090	11700	950	10200	1080	11600
257	ಮುತ್ತಗಟ್ಟಿ	475	5100	300	3200	200	2200	24	1010	10900	1140	12300	950	10200	1080	11600

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನೆಯೋಪ್ರಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೋಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೋಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
258	ಆನೇಕಲ್ – ಹೊಸೂರು ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.70, 71	550	5900	400	4300			60	1230	13200	1360	14600	970	10400	1100	11800
259	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 69, 72 ರಿಂದ 114	500	5400	350	3800			35	1010	10900	1140	12300	960	10300	1090	11700
260	ಮಡಿವಾಳ	580	6200	550	5900	460	5000	75	1250	13500	1380	14900	1230	13200	1360	14600
261	ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.	700	7500	600	6500			90	1290	13900	1420	15300	1250	13500	1380	14900
262	ವಕೀಲ್ ವಿಸ್ತರಿಂಗ್ ವುಡ್ಸ್-3 = ರೆಸಿಡೆನ್ಸ್-1,2,3								1800	19400	2100	22600				
263	ಮರಸೂರು	700	7500	600	6500	450	4800	75	1290	13900	1420	15300	1250	13500	1380	14900
264	ಆನೇಕಲ್ ಬೆಂಗಳೂರು ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.13, 110, 194, 195, 200, 201, 302, 303, 327, 328, 329, 330, 331, 332, 333, 336, 337, 338, 464, 465, 468, 551	950	10200	800	8600			183	1390	15000	1520	16400	1330	14300	1460	15700
265	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 12, 14 ರಿಂದ 109, 111 ರಿಂದ 193,	850	9100	700	7500			110	1340	14400	1470	15800	1290	13900	1420	15300

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ರಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗ ಲ್ಲಿ ರೂ.ಗಳ ಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗ ಲ್ಲಿ ರೂ.ಗಳ ಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
	196, 197, 198, 199, 202 ರಿಂದ 301, 304 ರಿಂದ 326, 334, 335, 339 ರಿಂದ 463, 470, 471, 472, 473, 474, 475, 476, 481 ರಿಂದ 550															
266	ಕರ್ನಾಟಕ ಗೃಹ ಮಂಡಳಿ ಸೂರ್ಯನಗರ 2ನೇ ಹಂತ	850	9100						1340	14400	1470	15800				
267	ಕಮ್ಯೂನಿ ಅಪಾರ್ಟ್‌ಮೆಂಟ್								1400	15100	1530	16500				
268	ಮರಸೂರು ಅಗ್ರಹಾರ	250	2700	200	2200	150	1600	22	930	10000	1060	11400	920	9900	1050	11300
269	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 55	300	3200	250	2700			38	950	10200	1080	11600	930	10000	1060	11400
270	ಸ್ಟೈಲೀ ನಿಸರ್ಗ ಲೇಔಟ್	350	3800						960	10300	1090	11700				
271	ಪಟ್ಟಣಗೆರೆ ಗೊಲ್ಲಹಳ್ಳಿ	300	3200	200	2200	150	1600	20	950	10200	1080	11600	920	9900	1050	11300
272	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 55	350	3800	250	2700			28	960	10300	1090	11700	930	10000	1060	11400
273	ರಾಜಮಾನಹಳ್ಳಿ	380	4100	250	2700	200	2200	28	970	10400	1100	11800	930	10000	1060	11400
274	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 170	400	4300	300	3200			35	970	10400	1100	11800	950	10200	1080	11600
275	ನಾಗ್ ಪ್ರಾಜೆಕ್ಟ್	450	4800						990	10700	1120	12100				
276	ಸುರಗಜಕ್ಕನಹಳ್ಳಿ	500	5400	350	3800	240	2600	38	1010	10900	1140	12300	960	10300	1090	11700

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ರಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
277	ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.4, 5, 6, 7, 8, 9, 12, 17, 18, 19, 20, 21, 22, 24, 25, 111, 134, 103, 104, 107, 112, 109, 126	650	7000	500	5400			110	1280	13800	1410	15200	1010	10900	1140	12300
278	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 10, 11, 13, 14, 15, 16, 23, 26 ರಿಂದ 102, 105, 106, 108, 110, 111, 113 ರಿಂದ 125, 127 ರಿಂದ 133, 135, 136, 137, 138, 139, 140, 141, 142, 143, 144	600	6500	400	4300			80	1250	13500	1380	14900	970	10400	1100	11800
279	ಗ್ರಾಂಡ್ ಹೋಮ್ ಲೇಔಟ್	650	7000						1280	13800	1410	15200				
280	ಸೋಲಾರು	400	4300	300	3200	200	2200	20	970	10400	1100	11800	950	10200	1080	11600
281	ಆನೇಕಲ್ ಥಳಿ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.1, 3, 4, 44, 45, 46, 47, 48, 50, 51, 55, 70	450	4800	350	3800			35	990	10700	1120	12100	960	10300	1090	11700
282	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.2, 5, 6, 7, 8, 9, 10 ರಿಂದ 24, 26 ರಿಂದ 43, 49,52,53,54, 56 ರಿಂದ 67	425	4600	325	3500			28	990	10700	1120	12100	960	10300	1090	11700

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
283	ಸೊಪ್ಪಳ್ಳಿ	500	5400	400	4300	200	2200	38	1010	10900	1140	12300	970	10400	1100	11800
284	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 107	550	5900	500	5400			68	1230	13200	1360	14600	1010	10900	1140	12300
285	ಸಮಂದೂರು	350	3800	240	2600	200	2200	22	960	10300	1090	11700	930	10000	1060	11400
286	ಆನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ. 245, 185, 419, 184, 456, 377, 379, 376, 375, 374, 373, 425, 447, 384, 458, 350, 244, 432, 449, 428, 427	400	4300	300	3200			45	970	10400	1100	11800	950	10200	1080	11600
287	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1 ರಿಂದ 46, 48 ರಿಂದ 96, 98 ರಿಂದ 243, 245, 246, 247, 248, 249, 250, 251 ರಿಂದ 349, 351 ರಿಂದ 458	375	4000	275	3000			40	970	10400	1100	11800	950	10200	1080	11600
288	ಸಬ್ ಮಂಗಲ	350	3800	250	2700	150	1600	22	960	10300	1090	11700	930	10000	1060	11400
289	ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.89, 90, 93, 96, 97, 98	400	4300	300	3200			38	970	10400	1100	11800	950	10200	1080	11600
290	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 88, 91, 92, 94, 95, 99, 100, 101, 102,	375	4000	275	3000			28	970	10400	1100	11800	950	10200	1080	11600

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೋಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್		ಮೋಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
	103, 104, 105, 106, 107, 108, 109, 110, 111															
291	ಸಿಂಗಸಂದ್ರ	400	4300	350	3800	200	2200	28	970	10400	1100	11800	960	10300	1090	11700
292	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 47, 49 ರಿಂದ 117	450	4800	400	4300			44	990	10700	1120	12100	970	10400	1100	11800
293	ಸುಣವಾರ	300	3200	250	2700	200	2200	23	950	10200	1080	11600	930	10000	1060	11400
294	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 39, 41 ರಿಂದ 92, 97, 98, 102, 111	350	3800	300	3200			30	960	10300	1090	11700	950	10200	1080	11600
295	ಸಿ.ಡಿ.ಹೊಸಕೋಟೆ	310	3300	240	2600	190	2000	46	960	10300	1090	11700	930	10000	1060	11400
296	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 140	350	3800	300	3200			58	960	10300	1090	11700	950	10200	1080	11600
297	ಸೊಣ್ಣ ನಾಯಕನಪುರ	300	3200	200	2200	150	1600	24	950	10200	1080	11600	920	9900	1060	11400
298	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 43	350	3800	300	3200			33	960	10300	1090	11700	950	10200	1080	11600
299	ತಿಮ್ಮಸಂದ್ರ	350	3800	300	3200	200	2200	24	960	10300	1090	11700	950	10200	1080	11600
300	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 43	400	4300	350	3800			30	970	10400	1100	11800	960	10300	1090	11700
301	ತಟ್ಟನಹಳ್ಳಿ	400	4300	300	3200	190	2000	36	970	10400	1100	11800	950	10200	1080	11600

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ತಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
302	ಆನೇಕಲ್ ಅತ್ತಿಬೆಲೆ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.60, 61, 62, 63	450	4800	350	3800			60	990	10700	1120	12100	960	10300	1090	11700
303	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 59, 64 ರಿಂದ 171	425	4600	325	3500			46	990	10700	1120	12100	960	10300	1090	11700
304	ತೆಲಗರಹಳ್ಳಿ	300	3200	250	2700	200	2200	20	950	10200	1080	11600	930	10000	1060	11400
305	ಆನೇಕಲ್ ಗುಮ್ಮಳಾಪುರ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.10, 29, 28, 16, 17, 15, 14, 13, 12, 68, 11	350	3800	300	3200			45	960	10300	1090	11700	950	10200	1080	11600
306	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 9, 18, 19, 20, 21, 22, 23, 24, 25, 26, 27, 30, 31, 32, 33, 34, 35, 36, 37, 39, 40, 41, 42, 43, 44, 45, 46, 47, 48, 49, 50, 51, 52, 53, 55, 56, 57, 58, 59, 60, 61, 62, 63, 64, 65, 66, 67	325	3500	275	3000			30	960	10300	1090	11700	950	10200	1080	11600
307	ತಮ್ಮನಾಯಕನಹಳ್ಳಿ	350	3800	300	3200	250	2700	25	960	10300	1090	11700	950	10200	1080	11600
308	ವಣಕನಹಳ್ಳಿ	300	3200	200	2200	150	1600	22	950	10200	1080	11600	920	9900	1050	11300

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ ಬಿಎಂಆರ್‌ಡಿಎ/ಆನಯೋಪ್ರಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಫ್ಲಾಟ್			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್			ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್			
						ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17
309	ಆನೇಕಲ್ ಗುಮ್ಮಳಾಪುರ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.97, 98, 105, 106, 107, 108, 109	350	3800	300	3200			37	960	10300	1090	11700	950	10200	1080	11600
310	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 96, 99, 100, 101, 102, 103, 104, 111, 112, 113, 114	325	3500	250	2700			28	960	10300	1090	11700	950	10200	1080	11600

ಅತ್ತಿಬೆಲೆ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹಾಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
										ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
ಅತ್ತಿಬೆಲೆ ಹೋಬಳಿ																	
1	ಅತ್ತಿಬೆಲೆ	850	9149	700	7535	500	5382	65		1340	14424	1470	15823	1290	13886	1420	15285
2	ಉಪಕಾರ್ ಬಡಾವಣೆ	950	10226							1390	14962	1520	16361				
3	ಕ್ಷೇಮ ರೆಸಿಡೆನ್ಸಿ	950	10226							1390	14962	1520	16361				
4	ಮೆ. ಡಿ. ಎಸ್. ಮ್ಯಾಕ್ಸ್ ಪ್ರಾಪರ್ಟೀಸ್ ಪ್ರೈ.ಲಿ. ಅಪಾರ್ಟ್‌ಮೆಂಟ್									1390	14962	1520	16361				
5	ಅತ್ತಿಬೆಲೆ ಕೈಗಾರಿಕ ಪ್ರದೇಶ	750	8073														
6	ರಾಷ್ಟ್ರೀಯ ಹೆದ್ದಾರಿ ರಸ್ತೆ ಹೊಂದಿರುವ ಸರ್ವೆ ನಂ.358, 359, 363, 362, 361, 291, 297, 368, 367, 366, 365, 364, 383, 390, 391, 392, 385, 384, 387, 393, 389, 408, 3, 1, 289, 229, 297, 274, 275, 2, 55, 54, 52, 53, 45, 39, 44, 45, 43, 62, 67, 60, 58, 57, 56, 160	900	9688	800	8611			175		1370	14747	1500	16146	1330	14316	1460	15715
7	ಅನೇಕಲ್ ಸರ್ಜಾಪುರ ಮುಖ್ಯ ಹತ್ತಿರದ ಸರ್ವೆ ನಂ.369,	870	9365	750	8073			150		1370	14747	1500	16146	1310	14101	1440	15500

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	370, 357, 356, 355, 388, 8, 4, 387, 369, 66, 85, 292, 360, 355, 4, 387, 5, 51, 50, 38, 46, 37, 40, 41, 42, 88, 87, 86, 64, 59, 65, 66, 396																
8	ಗ್ರಾಮ ಮತ್ತು ಹತ್ತಿರದ ರಸ್ತೆ ಸರ್ವೆ ನಂ.2, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 43, 46, 47, 48, 49, 50, 52, 53, 59, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 123, 124, 125, 126, 127, 128,	850	9149	725	7804			100		1340	14424	1470	15823	1310	14101	1440	15500

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	129, 130, 131, 132, 133, 134, 135, 136, 137, 138, 139, ರಿಂದ 403																
9	ಆದಿಗೊಂಡನಹಳ್ಳಿ	600	6458	500	5382	325	3498	40		1250	13455	1380	14854	1010	10872	1140	12271
10	Golden Enclave	700	7535							1290	13886	1420	15285				
11	Patrika Padavane	700	7535							1290	13886	1420	15285				
12	Sri Sri amrutha Varshini	700	7535							1290	13886	1420	15285				
13	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100,	650	6997	550	5920			75		1280	13778	1410	15177	1230	13240	1360	14639

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಟ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಟ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126																
14	ಅರೇಹಳ್ಳಿ	450	4844	350	3767	200	2153	25		990	10656	1120	12056	960	10333	1090	11733
15	ಆನೇಕಲ್ ಬೆಂಗಳೂರು ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.1, 4, 5, 14, 48, 49, 50, 51, 52, 53, 54, 59, 60, 61, 65, 66, 67, 68, 69, 71, 103, 104, 105, 106, 74, 77, 78, 79, 80, 86, 87, 88, 89	470	5059	400	4306			45		1010	10872	1140	12271	970	10441	1100	11840
16	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.2, 3, 6, 7, 8, 9, 10, 11, 12, 13, 15, 16, 17, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 55, 56, 57, 58, 62, 63, 64, 70, 72, 73, 75, 76, 81,	460	4951	380	4090			35		1010	10872	1140	12271	970	10441	1100	11840

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	82, 83, 84, 85, 90, 91, 92, 93, 94, 95, 96, 97, 98, 99, 100, 101, 102, 107, 108																
17	ಅರೇನೂರು	400	4306	320	3444	200	2153	23		970	10441	1100	11840	960	10333	1090	11733
18	ಆನೇಕಲ್ ಬೆಂಗಳೂರು ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.	450	4844	340	3660			48		990	10656	1120	12056	960	10333	1090	11733
19	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.	425	4575	330	3552			35		990	10656	1120	12056	960	10333	1090	11733
20	ಅಂದಾಪುರ	600	6458	575	6189	350	3767	58		1250	13455	1380	14854	1250	13455	1380	14854
21	ಇಟಿನ ನೀಲಾ ಅಪಾರ್ಟ್‌ಮೆಂಟ್									1280	13778	1410	15177				
22	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 29, 30, 31, 32, 33, 34, 35, 36, 37, 38, 46	650	6997	600	6458			70		1280	13778	1410	15177	1250	13455	1380	14854
23	ಬನಹಳ್ಳಿ	825	8880	700	7535	500	5382	60		1330	14316	1460	15715	1290	13886	1420	15285
24	ಟೆರ್ರಕಾನ್ ಬಡಾವಣೆ	900	9688							1370	14747	1500	16146				
25	ನಿಸರ್ಗ ಸರೋವರ ಅಪಾರ್ಟ್‌ಮೆಂಟ್									1370	14747	1500	16146				

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್	
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
26	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.21, 32, 33	850	9149	750	8073			75		1340	14424	1470	15823	1310	14101	1440	15500
27	ಬೊಮ್ಮಸಂದ್ರ	1800	19375	1250	13455	700	7535	100		2040	21959	2170	23358	1650	17761	1780	19160
28	ಆರ್. ಕೆ. ಲೇಕ್ ವ್ಯೂ ಬಡಾವಣೆ	1900	20452							2080	22389	2210	23788				
29	Kataria Builteck Apartement									2110	22712	2240	24111				
30	ಆರ್ ಎಸ್, ಗಾರ್ಡನಿಯ	1900	20452							2080	22389	2210	23788				
31	ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ	1050	11302														
32	ಬೆಂಗಳೂರು ಹೊಸೂರು ಮುಖ್ಯರಸ್ತೆಗೆ ಹೊಂದಿರುವ ಸರ್ವೆ ನಂ.	1900	20452	1350	14531			250		2080	22389	2210	23788	1690	18191	1820	19590
33	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 45, 46, 47, 48, 49, 50, 57, 60, 61, 62, 63, 64, 65, 66, 67, 68, 69, 70, 71, 72, 74, 75, 76, 77, 78,	1850	19913	1300	13993			150		2070	22281	2200	23681	1670	17976	1800	19375

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 151, 152, 153, 154, 155, 156, 157 ರಿಂದ 325 ರವರೆಗೆ																
34	ಭಕ್ತಿಪುರ	430	4629	350	3767	280	3014	20		990	10656	1220	13132	960	10333	1090	11733
35	ವಿ.ಎಸ್.ಜಿ. ಲೇಕ್ ವ್ಯೂವ್	500	5382							1010	10872	1140	12271				
36	ಆನೇಕಲ್ ಸರ್ಜಾಪುರ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.114, 115, 116, 107, 95, 96, 98, 97, 108, 54, 106, 103, 52, 99, 81, 82, 83, 87, 3, 2, 15, 18, 19, 41, 9, 8, 12, 13, 14, 4, 87,	450	4844	375	4037			35		990	10656	1120	12056	970	10441	1100	11840

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಿಂಗ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
44	ಆನೇಕಲ್ ಸರ್ಜಾಪುರ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.2, 21, 22, 26, 27, 28, 29, 33, 34, 35, 41	750	8073	650	6997			125		1310	14101	1440	15500	1280	13778	1410	15177
45	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 23, 24, 25, 30, 31, 32, 36, 37, 38, 39, 40, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66,	725	7804	600	6458			95		1310	14101	1440	15500	1250	13455	1380	14854
46	ಬಳ್ಳಾರಿ	550	5920	480	5167	350	3767	40		1230	13240	1360	14639	1010	10872	1140	12271
47	ಎನ್. ಆರ್ ಐ. ಸೆಂ ಟರ್ ಸಿಟಿ	650	6997							1280	13778	1410	15177				
48	Sri Sai Developers	650	6997							1280	13778	1410	15177				
49	ಬೆಂಗಳೂರು ಮಟ್ಟಿಗೆರೆ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.117, 118, 125, 126, 127, 174, 175, 237, 238, 239, 240, 241, 243, 185, 188, 189, 181, 183	600	6458	500	5382			70		1250	13455	1380	14854	1010	10872	1140	12271

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ / ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
50	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 119, 120, 121, 122, 123, 124, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148,	560	6028	490	5274			53		1250	13455	1380	14854	1010	10872	1140	12271

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	149, 150, 151, 152, 153, 154, 155, 156, 157 ರಿಂದ 236ರವರೆಗೆ																
51	ಬೆಂಡಿಗಾನಹಳ್ಳಿ	550	5920	450	4844	300	3229	45		1230	13240	1360	14639	990	10656	1120	12056
52	ಬ್ರೀಕ್ ಪೀಲ್ಡ್ ಶೇಲ್ಡರ್	600	6458							1250	13455	1380	14854				
53	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78	570	6135	480	5167			58		1250	13455	1380	14854	1010	10872	1140	12271
54	ಬಿದರಗುಪ್ಪೆ	700	7535	600	6458	400	4306	60		1290	13886	1420	15285	1250	13455	1380	14854
55	ಶ್ರೀರಾಮಪ್ರಾಪರ್ತಿ ಅಪಾರ್ಟ್‌ಮೆಂಟ್									1400	15070	1530	16469				
56	M/s Sowparnika Projects apartment									1400	15070	1530	16469				

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17	18
57	ಆರ್ಯನ್ ಅಪಾರ್ಟ್‌ಮೆಂಟ್									1400	15070	1530	16469				
58	ಆನೇಕಲ್ ಸರ್ಜಾಪುರ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.231, 232, 233, 234, 213, 510, 267, 268, 288, 289, 290, 291, 292, 293, 294, 252, 321, 322, 351, 323, 350, 327, 349, 347, 348	800	8611	650	6997			115		1330	14316	1460	15715	1280	13778	1410	15177
59	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92,	750	8073	625	6728			90		1310	14101	1440	15500	1250	13455	1380	14854

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157 ರಿಂದ 510 ರ ವರೆಗೆ																
60	ಚಿಕ್ಕನಹಳ್ಳಿ	450	4844	325	3498	200	2153	25		990	10656	1120	12056	960	10333	1090	11733
61	ಆನೇಕಲ್ ಅತ್ತಿಬೆಲೆ ಮುಖ್ಯ ರಸ್ತೆ ಸರ್ವೆ ನಂ.	470	5059	350	3767			40		1010	10872	1140	12271	960	10333	1090	11733
62	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.	460	4951	335	3606			32		1010	10872	1140	12271	960	10333	1090	11733
63	ದಾಸನಹುರ	325	3498	260	2799	200	2153	25		960	10333	1090	11733	950	10226	1080	11625
64	ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.17, 18, 19, 21	425	4575	300	3229			40		970	10441	1100	11840	950	10226	1080	11625
65	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6,	400	4306	280	3014			32		970	10441	1100	11840	950	10226	1080	11625

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಿಂಗ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	7, 8, 9, 10, 11, 12, 13, 14, 15, 16, 20, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80																
66	ಚಂದಾಪುರ	1800	19375	1000	10764	600	6458	90		2040	21959	2170	23358	1400	15070	1530	16469
67	ಜಿ.ಪಿ.ಆರ್. ಗ್ರಾಂಡೆ ಬಡಾವಣೆ	1900	20452							2080	22389	2210	23788				
68	ನಿಸರ್ಗ ಗೇಟ್ ವೇ ಅಪಾರ್ಟ್‌ಮೆಂಟ್									2080	22389	2210	23788				
69	ನಿಸರ್ಗ ಕೀರ್ತನ ಅಪಾರ್ಟ್‌ಮೆಂಟ್									2080	22389	2210	23788				
70	ಡಾಕ್ಟರ್ ಬಡಾವಣೆ	1900	20452	1200	12917					2080	22389	2210	23788	1630	17545	1760	18945
71	M/s Deo Projects Apartment									2080	22389	2210	23788				
72	ಪಾರ್ಕ್ ವ್ಯೂ ಅಪಾರ್ಟ್‌ಮೆಂಟ್									2080	22389	2210	23788				
73	ಬೆಂಗಳೂರು ಹೊಸೂರು ಮುಖ್ಯ ರಸ್ತೆಗೆ ಹೊಂದಿರುವ	1850	19913	1100	11840			225		2070	22281	2200	23681	1590	17115	1720	18514

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	ಸರ್ವೆ ನಂ.12, 13, 14, 15, 16, 25, 26, 28, 29, 32, 33, 34, 39, 40, 42, 44, 50, 51, 52, 53, 56, 65, 66, 69, 72, 73, 74, 75, 76, 77, 78, 79, 80, 94, 95, 96, 97, 98, 99, 100, 105, 106, 107, 115, 116, 144, 145, 146, 149, 151, 152, 173																
74	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 17, 18, 19, 20, 21, 22, 23, 24, 27, 30, 31, 35, 36, 37, 38, 41, 43, 44, 45, 46, 47, 48, 49, 54, 55, 57, 58, 59, 60, 61, 62, 63, 64, 67, 68, 70, 81, 82, 83, 84, 85, 86, 87, 88, 89, 90, 91, 92, 93, 101, 102, 103, 104, 108, 109, 100, 111, 112, 113, 114, 117, 118, 119, 121, 122, 123, 124, 125, 126, 127, 128, 129, 130, 131, 132,	1825	19644	1050	11302			115		2040	21959	2170	23358	1570	16899	1700	18299

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಿಂಗ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	133, 134, 135, 136, 137, 138, 139, 140, 141, 142, 143, 147, 148, 153, 154, 155, 156, 157 ರಿಂದ 172 ರವರೆಗೆ																
75	ಗುಡ್ಡಹಟ್ಟಿ	850	9149	500	5382	400	4306	50		1340	14424	1470	15823	1010	10872	1140	12271
76	Blue Valley Layout	900	9688							1370	14747	1500	16146				
77	ಸಹಸ್ರ ಎನ್ಕ್ಲೇವ್ ಬಡಾವಣೆ	900	9688							1370	14747	1500	16146				
78	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89	870	9365	550	5920			70		1370	14747	1500	16146	1230	13240	1360	14639

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹಾಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
79	ಗಿಡ್ಡೇನಹಳ್ಳಿ	700	7535	450	4844	275	2960	50		1290	13886	1420	15285	990	10656	1120	12056
80	ಉಪ್ಪಾರ್ ಓಕ್ ಲ್ಯಾಂಡ್ ಅಪಾರ್ಟ್‌ಮೆಂಟ್									1330	14316	1460	15715				
81	ಉಪ್ಪಾರ್ ಬಡಾವಣೆ	800	8611							1330	14316	1460	15715				
82	ಆನೇಕಲ್ ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.9, 11, 22, 23, 30, 37, 38, 44, 45	750	8073	500	5382			95		1310	14101	1440	15500	1010	10872	1140	12271
83	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 10, 12, 13, 14, 15, 16, 17, 18, 19, 20, 21, 24, 25, 26, 27, 28, 29, 31, 32, 33, 34, 35, 36, 39, 40, 41, 42, 43, 46, 47, 48, 49, 50, 51, 52	725	7804	475	5113			70		1290	13886	1420	15285	1010	10872	1140	12271
84	ಗೊಲ್ಲಹಳ್ಳಿ	900	9688	700	7535	500	5382	45		1370	14747	1500	16146	1290	13886	1420	15285
85	ಬನ್ನೇರುಘಟ್ಟ ಬೆಂಗಳೂರು ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.10, 11, 16, 25, 26, 27, 22, 32, 33	950	10226	800	8611			85		1390	14962	1520	16361	1330	14316	1460	15715
86	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 12, 13, 14, 15,	925	9957	750	8073			60		1370	14747	1500	16146	1310	14101	1440	15500

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	17, 18, 19, 23, 24, 28, 29, 30, 31, 34, 35, 36, 37, 38,39, 40, 41, 42, 43,44																
87	ಹಳೇಹಳ್ಳಿ	400	4306	325	3498	185	1991	13		970	10441	1100	11840	960	10333	1090	11733
88	ಆನೇಕಲಲ್ ಬೆಂಗಳೂರು ಮುಖ್ಯರಸ್ತೆಗೆ ಹೊಂದಿರುವ ಸರ್ವೆ ನಂ.	450	4844	350	3767			25		970	10441	1100	11840	1010	10872	1140	12271
89	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98,	425	4575	330	3552			19		970	10441	1100	11840	990	10656	1120	12056

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಿಂಗ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 151, 152, 153, 154, 155, 156, 157 ರಿಂದ 195																
90	ಹೆಬ್ಬಗೋಡಿ	1700	18299	1100	11840	600	6458	85		2010	21636	2140	23035	1590	17115	1720	18514
91	G.P. R Royale Layout	1800	19375							2040	21959	2170	23358				
92	Vijay Icons Apartment									2040	21959	2170	23358				
93	ಹೆಬ್ಬಗೋಡಿ ಕೈಗಾರಿಕಾ ಪ್ರದೇಶ	940	10118														
94	ಪೇರಿಪ್ಲಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.121/1, 121/2, 121/3, 121/4, 121/5, 121/6, 121/7, 121/8, 121/9, 121/10, 121/11, 121/12, 121/13, 121/14, 121/15, 121/16, 121/17, 121/18, 121/19,	1750	18837	1200	12917			235		2040	21959	2170	23358	1630	17545	1760	18945

[illegible]

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಿಂಗ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	161/1, 161/2, 161/3, 161/4, 161/5, 161/6, 161/7, 161/8, 17, 16, 21/1, 21/2, 22/2, 22/1, 22/3, 36, 53/1, 53/2ಬಿ, 53/2ಎ, 60/20, 60/19, 60/18, 60/17, 60/21, 60/1, 60/9, 55/1, 55/2, 55/3, 55/4, 54/2, 54/1, 56, 60/2, 60/3, 60/4, 60/5, 60/6, 60/7, 60/8, 60/9, 60/10, 60/11, 60/12, 60/13, 60/14, 60/15, 60/16, 161/1, 116/2, 116/3, 114																
95	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.81, 82, 83, 85, 87, 88, 89, 90, 91, 98, 101, 102, 103, 104, 100, 1, 2, 3, 4, 5, 6, 7, 8, 9, 10, 43, 44, 47, 48, 49, 50, 51, 55, 18, 20, 23, 24, 25, 26, 27, 28, 29, 30, 31, 32, 33, 34, 35, 57/1, 57/2, 58, 59, 112, 113, 115, 117, 118, 119, 71, 72, 76, 77, 78, 79,	1725	18568	1150	12379			125		2010	21636	2140	23035	1600	17222	1730	18622

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 120, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 163, 164, 165, 166, 170, 171, 172, 173, 174, 175, 177, 178, 179, 180, 181																
96	ಹೀಲಲಿಗೆ	550	5920	500	5382	400	4306	43		1230	13240	1360	14639	1010	10872	1140	12271
97	Deepike Elite	600	6458							1250	13455	1380	14854				
98	Sun City Layout	600	6458	550	5920					1250	13455	1380	14854				
99	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38,	570	6135	530	5705			65		1250	13455	1380	14854	1230	13240	1360	14639

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149,150, 151, 152, 153, 154, 155, 156, 157 ರಿಂದ 204ರವರೆಗೆ																
100	ಇಂಡ್ಲಬೆಲೆ	850	9149	700	7535	450	4844	55		1340	14424	1470	15823	1290	13886	1420	15285
101	Golden Encalve	950	10226							1390	14962	1520	16361				

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ / ಡಿ.ಎಂ./ಬಿಡಿಎಂ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17	18
102	Sai Residency/Terracon Layout	950	10226							1390	14962	1520	16361				
103	M/s Dhanalaxmi Highteck city	950	10226							1390	14962	1520	16361				
104	Golden Gate Villas								1200								
105	ಆನೇಕಲ್ ಸರ್ಜಾಪುರ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.118, 117, 116, 114, 122, 4, 3, 2, 123, 124, 125, 126, 127, 128, 194, 193, 24, 23, 25, 22, 21, 39, 26, 37, 31, 28, 29, 30, 173,	900	9688	800	8611			80		1370	14747	1500	16146	1330	14316	1460	15715
106	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 5, 6, 7, 8, 9, 10, 11, 12, 13, 14, 15, 16, 17, 18, 19, 20, 27, 32, 33, 34, 35, 36, 40, 41, 42, 43, 44, 45, 46, 47, 48, 49, 50, 51, 52, 53, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84,	875	9419	750	8073			65		1370	14747	1500	16146	1310	14101	1440	15500

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಿಂಗ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 115, 120, 121, 129, 130, 131, 132, 133, 134, 135, 136, 137, 138, 139, 140, ರಿಂದ 214																
107	ಇಗ್ಗಲೂರು	950	10226	700	7535	500	5382	70		1390	14962	1520	16361	1290	13886	1420	15285
108	J.R. Green Lake Front	1050	11302							1570	16899	1700	18299				
109	Vakil Housing Developers	1050	11302							1570	16899	1700	18299				
110	Sai Sowparnika Layout	1050	11302							1570	16899	1700	18299				
111	ಆನೇಕಲ್ ಚಂದಾಪುರ ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.	1000	10764	850	9149			180		1400	15070	1530	16469	1340	14424	1470	15823
112	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 5, 6, 7, 9, 10, 11, 12, 68, 69, 75, 76, 79, 97, 98, 121, 231, 226, 264, 269	975	10495	775	8342			85		1390	14962	1520	16361	1290	13886	1420	15285
113	ಇಚ್ಚಂಗೂರು	550	5920	500	5382	350	3767	42		1230	13240	1360	14639	1010	10872	1140	12271

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
114	ಇಚ್ಚಂಗೂರು ಕೈಗಾರಿಕ ಪ್ರದೇಶ	470	5059														
115	ಜಿಗಳ	700	7535	500	5382	400	4306	53		1290	13886	1420	15285	1010	10872	1140	12271
116	Sai Residency	800	8611							1330	14316	1460	15715				
117	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 39, 40, 41, 42, 43, 44, 45, 46, 48, 49, 50, 51, 52, 53, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 108, 109, 110, 111, 112, 113, 114, 115, 116, 117, 118, 119, 120, 121, 123,	750	8073	550	5920			85		1310	14101	1440	15500	1230	13240	1360	14639

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ / ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	124, 125, 126, 127, 128, 129, 130, 131, 132, 133, 134, 135, 136, 137, 138, 139, 140 ರಿಂದ 231																
118	ಕೊಡಲಿಪುರ	400	4306	325	3498	250	2691	17		970	10441	1100	11840	970	10441	1100	11840
119	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 40, 41, 43, 44, 45, 46, 47, 48, 49, 50, 51, 52, 53, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 98, 99, 100, 101, 102, 103, 104, 105, 106,	425	4575	350	3767			30		990	10656	1120	12056	970	10441	1100	11840
120	ಕಿತ್ತಗಾನಹಳ್ಳಿ	1350	14531	850	9149	550	5920	70		1690	18191	1820	19590	1340	14424	1470	15823

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
121	ಆನೇಕಲ್ ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.45, 46, 67, 66, 47, 48	1400	15070	950	10226			120		1720	18514	1850	19913	1390	14962	1520	16361
122	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128,	1375	14801	900	9688			90		1720	18514	1850	19913	1370	14747	1500	16146

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎಂ./ಬಿಡಿಎಂ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎಂ/ಬಿಎಂಆರ್‌ಡಿಎಂ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	129, 130, 131, 132, 133, 134, 135,																
123	ಕಂಬಳೀಪುರ	500	5382	400	4306	275	2960	37		1010	10872	1140	12271	970	10441	1100	11840
124	Smilee Layout	550	5920							1230	13240	1360	14639				
125	Sai Prashanthi NR Enclave Layout	550	5920							1230	13240	1360	14639				
126	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49,	525	5651	450	4844			42		1230	13240	1360	14639	990	10656	1120	12056
127	ಕೃಷ್ಣಸಾಗರ	550	5920	500	5382	350	3767	50		1230	13240	1360	14639	1010	10872	1140	12271
128	ಕೃಷ್ಣಸಾಗರ ಕೈಗಾರಿಕಾ ಪ್ರದೇಶ	550	5920														
129	ಬೆಂಗಳೂರು ಹೊಸೂರು ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.1, 2, 3, 4, 5, 6, 44, 45, 46, 47, 49	600	6458	530	5705			80		1230	13240	1360	14639	1010	10872	1140	12271
130	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.7, 8, 9, 10, 11, 12, 13, 14, 15, 16, 17, 18,	575	6189	500	5382			60		1230	13240	1360	14639	1010	10872	1140	12271

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ / ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಿಂಗ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 50																
131	ಕಮ್ಮಸಂದ್ರ	850	9149	750	8073	500	5382	60		1400	15070	1530	16469	1310	14101	1440	15500
132	Daadys Olive Layout	900	9688							1570	16899	1700	18299				
133	Reliance Developers Layout	900	9688							1570	16899	1700	18299				
134	Daddys Garden Layout	900	9688							1570	16899	1700	18299				
135	Daddys Elixer Apartement									1570	16899	1700	18299				
136	Emmanuel Woods Apartement									1570	16899	1700	18299				
137	Akruty Amity Apartement									1570	16899	1700	18299				
138	V Maks Apartement									1570	16899	1700	18299				
139	Dwaraka Apartment									1570	16899	1700	18299				
140	Vasuda Apartement									1570	16899	1700	18299				
141	Prakruti Solitaire Apartment									1570	16899	1700	18299				
142	Vasundhara Apartment									1570	16899	1700	18299				
143	Kataria Builteck Apartement									1570	16899	1700	18299				

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
144	ಪೇರಿಪ್ಪಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.116, 114	900	9688	800	8611			115		1570	16899	1700	18299	1330	14316	1460	15715
145	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.117, 118, 119, 120, 121, 122, 123, 125, 126, 127, 128, 129, 130, 131, 11, 12, 13, 14, 15, 16, 18, 9, 8, 7, 19, 10, 5, 6, 22, 132, 133, 112, 111, 105, 100, 101, 104, 106, 116, 134, 135, 136, 137, 138, 1, 2, 3, 4, 23, 141, 142, 35, 34, 33, 32, 31, 30, 29, 28, 27, 26, 96, 97, 98, 99	850	9149	750	8073			80		1400	15070	1530	16469	1310	14101	1440	15500
146	ಲಕ್ಷ್ಮೀಸಾಗರ	450	4844	325	3498	250	2691	30		990	10656	1120	12056	960	10333	1090	11733
147	Golden Nest	550	5920							1230	13240	1360	14639				
148	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38,	500	5382	400	4306			38		1010	10872	1140	12271	970	10441	1100	11840

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಿಂಗ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗಳ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗಳ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗಳ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 132,																
149	ಮಂಚನಹಳ್ಳಿ	700	7535	650	6997	450	4844	37		1290	13886	1420	15285	1280	13778	1410	15177
150	Vintage Residency	750	8073	700	7535					1310	14101	1440	15500	1290	13886	1420	15285
151	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39,	725	7804	675	7266			50		1310	14101	1440	15500	1290	13886	1420	15285

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	40, 41, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 119, 120, 121, 122, 123, 124, 125, 126, 127, 128, 129, 130, 132 ರಿಂದ 162																
152	ಮುತ್ತಸಂದ್ರ	450	4844	350	3767	270	2906	33		990	10656	1120	12056	960	10333	1090	11733
153	Sai Prashanthi NR Enclave Layout	550	5920							1230	13240	1360	14639				
154	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 11, 12, 13, 14, 15, 16, 17, 18, 20, 21, 22, 23, 24, 25, 26, 27, 28, 29, 30, 31, 32, 33,	500	5382	400	4306			38		1010	10872	1140	12271	970	10441	1100	11840

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಿಂಗ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 81, 82, 83, 84, 85, 86, 87, 88, 89, 90, 91,																
155	ಮಾಯಸಂದ್ರ	600	6458	500	5382	350	3767	45		1250	13455	1380	14854	1010	10872	1140	12271
156	ಆನೇಕಲ್ ಅತ್ತಿಬೆಲೆ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ. 293, 292, 291, 280, 276, 265, 263, 262, 261, 204, 207, 208, 209, 200, 198, 180, 156, 153, 148, 138, 140, 139, 128, 126, 129, 130, 137, 136, 135, 134, 133, 105, 106, 132, 107, 109, 112, 111, 114, 113, 115, 117, 118, 119, 120, 121, 122, 123, 125, 126, 131, 129, 104, 105, 100, 158, 155, 157, 179, 178, 177, 176, 175, 174, 163,	650	6997	550	5920			90		1280	13778	1410	15177	1230	13240	1360	14639

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	162, 97, 98, 99, 100, 201, 172, 173, 165, 164, 166, 82, 83, 85, 86, 87, 88, 89, 167, 168, 169, 170, 2, 3, 4, 5, 385, 5, 6, 7, 8, 9, 13, 14, 339, 15, 338, 339, 380,384, 385, 383, 382, 379, 378, 372, 371, 370, 373, 342, 345, 346, 348, 352, 351, 295, 296, 297, 298, 300, 314, 302, 303, 304, 315, 316, 317, 318, 319, 320, 321, 62, 63, 79, 70, 75, 76, 77, 78																
157	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 10, 11, 12, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 64, 65, 68, 69, 70, 71, 72, 73, 74,	625	6728	525	5651			60		1280	13778	1410	15177	1230	13240	1360	14639

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ / ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಿಂಗ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಟ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಟ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	75, 76, 81, 84, 90, 91, 92, 93, 94, 95, 96, 97, 101, 102, 103, 108, 110, 116, 124, 127, 128, 132, ರಿಂದ 396																
158	ಎಂ. ಮೇಡಹಳ್ಳಿ	550	5920	450	4844	300	3229	32		1230	13240	1360	14639	990	10656	1120	12056
159	Sai Paradise Layout	650	6997							1280	13778	1410	15177				
160	Janadhar Constructions Apartment									1280	13778	1410	15177				
161	ಆನೇಕಲ್ ಅತ್ತಿಬೆಲೆ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.37, 38	600	6458	500	5382			78		1250	13455	1380	14854	1010	10872	1140	12271
162	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59	570	6135	475	5113			60		1230	13240	1360	14639	1010	10872	1140	12271
163	ಮಾರನಾಯಕನಹಳ್ಳಿ	330	3552	280	3014	225	2422	18		960	10333	1090	11733	950	10226	1080	11625

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್/ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
164	ಸಮಂದೂರು ಕಿತಗಾನಹಳ್ಳಿ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.4, 5, 2, 1, 17, 18, 20, 21, 22, 23, 24, 25, 26, 27, 29, 30, 39, 40, 48, 49, 50, 83, 82	350	3767	300	3229			33		960	10333	1090	11733	950	10226	1080	11625
165	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.3, 6, 7, 8, 9, 10, 11, 12, 13, 14, 15, 16, 19, 28, 31, 32, 33, 34, 35, 36, 37, 38, 41, 42, 43, 44, 45, 46, 47, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 81	340	3660	290	3122			28		960	10333	1090	11733	950	10226	1080	11625
166	ನೆರಳೂರು	750	8073	600	6458	450	4844	55		1310	14101	1440	15500	1250	13455	1380	14854
167	Ragahava Nagar Layout	800	8611	700	7535					1330	14316	1460	15715	1290	13886	1420	15285
168	Shivapriya Layout	800	8611	700	7535					1330	14316	1460	15715	1290	13886	1420	15285
169	Sai Nagar Layout	800	8611	700	7535					1330	14316	1460	15715	1290	13886	1420	15285
170	ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಹೊಂದಿರುವ ಸರ್ವೆ ನಂ.130, 13, 72, 57, 56, 26, 129,	800	8611	700	7535			180		1330	14316	1460	15715	1290	13886	1420	15285

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	128, 75, 86, 93, 92, 94, 95, 91, 73, 74, 57, 56, 263, 55, 54, 264, 96,																
171	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.133, 132, 134, 127, 126 76, 80, 69, 70, 71, 58, 59, 60, 61, 52, 97, 90, 85, 84	775	8342	650	6997			70		1330	14316	1460	15715	1280	13778	1410	15177
172	ರಾಮಸಾಗರ	675	7266	500	5382	425	4575	35		1290	13886	1420	15285	1010	10872	1140	12271
173	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95,	700	7535	600	6458			60		1310	14101	1140	12271	1250	13455	1380	14854

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಣ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 119, 120, 121, 122, 123, 124, 125, 126, 127,																
174	ತಿರುಮಗೊಂಡನಹಳ್ಳಿ	850	9149	650	6997	350	3767	85		1340	14424	1470	15823	1280	13778	1410	15177
175	Upkar Layout	950	10226							1390	14962	1520	16361				
176	ರಾಷ್ಟ್ರೀಯ ಹೆದ್ದಾರಿಗೆ ರಸ್ತೆ ಹೊಂದಿರುವ ಸರ್ವೆ ನಂ.76, 78, 79, 80, 81, 82, 83, 84, 85, 86, 87, 88, 4, 3, 90, 74, 73, 72,	900	9688	700	7535			220		1370	14747	1500	16146	1290	13886	1420	15285
177	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 77, 89, 91, 92, 93	875	9419	680	7320			110		1340	14424	1470	15823	1280	13778	1410	15177

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಿಂಗ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
										ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17	18
178	ವೀರಸಂದ್ರ	1800	19375	1350	14531	650	6997	90		2040	21959	2170	23358	1690	18191	1820	19590
179	ವೀರಸಂದ್ರ ಕೈಗಾರಿಕ ಪ್ರದೇಶ	1200	12917														
180	ರಾಷ್ಟ್ರೀಯ ಹೆದ್ದಾರಿಗೆ ರಸ್ತೆ ಹೊಂದಿರುವ ಸರ್ವೆ ನಂ.16, 15, 17, 19, 21, 22, 36, 37,	1850	19913	1450	15608			275		2070	22281	2200	23681	1730	18622	1860	20021
181	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.14, 10, 9, 8, 5, 4, 3, 2, 1, 49, 48, 46, 45, 44, 18, 20, 23	1825	19644	1400	15070			111		2040	21959	2170	23358	1720	18514	1850	19913
182	ಯಡವನಹಳ್ಳಿ	850	9149	700	7535	450	4844	80		1390	14962	1520	16361	1370	14747	1500	16146
183	Ittina Deva									1570	16899	1700	18299				
184	Vindhya Residency Apartment									1570	16899	1700	18299				
185	ಯಡವನಹಳ್ಳಿ ಕೈಗಾರಿಕ ಪ್ರದೇಶ	750	8073														
186	ಬೆಂಗಳೂರು ಹೊಸೂರು ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.21, 158, 22, 23, 24, 27, 45, 46, 49, 50, 63	900	9688	750	8073			140		1390	14962	1520	16361	1370	14747	1500	16146
187	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 3, 4, 5, 6, 7,	875	9419	725	7804			115		1390	14962	1520	16361	1370	14747	1500	16146

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	ಬಿ.ಎಂ.ಆರ್ ಡಿ.ಎ./ಬಿಡಿಎ/ ಆ.ನ.ಯೋ.ಪ್ರಾ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ/ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲಾ /ವಸತಿ ನಿವೇಶನಗಳು		ಕೃಷಿ ಜಮೀನುಗಳು (ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ)	ವಿಲ್ಲಾ ರೋ ಹೌಸಸ್	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ			ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ /ಟೈಲ್ಸ್	
										ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18
	8, 9, 10, 11, 12, 13, 14, 15, 16, 17, 18, 19, 20, 25, 26, 28, 29, 30, 31, 32, 33, 34, 35, 36, 37, 38, 39, 40, 41, 43, 44, 47, 48, 50, 51, 52, 53, 54, 55, 56, 57, 58, 59, 60, 61, 62, 64, 65, 68, 69, 70, 71, 72, 73, 74, 75, 77, 78, 79, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 119, 120, 121, 122, 123, 124, 125, 126, 127, 128, 129, ರಿಂದ 157																
188	ಕರ್ನಾಟಕ ಗೃಹ ಮಂಡಳಿಯ ಸೂರ್ಯನಗರ ಬಡಾವಣೆ	1700	18299							2000	21528	2130	22927				

ಸರ್ಜಾಪುರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ. ಮ. ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ಟಿಂಗ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ಟಿಂಗ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17	18	19
1	ಅಡಿಗಾರಕಲ್ಲಹಳ್ಳಿ	700	7535	600	6458	400	4306			30	1290	13886	1420	15285	1250	13455	1380	14854
2	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, ,3 , 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29,30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90 91, 92, 93 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130 131, 132, 133, 134,	900	9688	750	8073					78	1370	14747	1500	16146	1310	14101	1440	15500
3	ಆವಲಹಳ್ಳಿ	600	6458	550	5920	350	3800			38	1250	13455	1380	14854	1230	13240	1360	14639
4	ಪೇರಿಪ್ಪಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.67, 61, 62, 60, 58, 57, 56, 59, 74, 1, 2, 3, 4, 5, 6, 24, 25, 26, 27, 33, 29, 30, 28, 76	800	8611	700	7535					110	1330	14316	1460	15715	1290	13886	1420	15285
5	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.69, 68, 70, 66, 65, 64, 63, 71, 72, 73,	700	7535	600	6458					52	1290	13886	1420	15285	1250	13455	1380	14854

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತನಾ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ./ಪರಿವರ್ತನಾ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
											ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	9, 10, 11, 12, 13, 15, 14, 16, 17, 18, 19, 20, 21, 78, 79, 22, 77, 23, 31, 32, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 75																	
6	ಆಳಿ ಬೊಮ್ಮಸಂದ್ರ	550	5920	450	4844	300	3200			45	970	10441	1110	11948	960	10333	1090	11733
7	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69,	600	6458	500	5382					58	1250	13455	1380	14854	1090	11733	1140	12271
8	ಬಿಲ್ಲಾಪುರ	700	7535	600	6458	375	4000			45	1290	13886	1420	15285	1250	13455	1380	14854
9	ಅತ್ತಿಬೆಲೆ ಸರ್ಜಾಪುರ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.6,7, 8, 12, 13,5,	950	10226	700	7535					120	1390	14962	1520	16361	1290	13886	1420	15285
10	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.10, 11, 94, 93, 96, 1, 2, 4, 18, 19, 3, 41, 92	850	9149	650	6997					65	1340	14424	1470	15823	1280	13778	1410	15177
11	ಬಿಲ್ ಚಿಕ್ಕನಹಳ್ಳಿ	700	7535	600	6458	350	3800			32	1290	13886	1490	16038	1250	13455	1380	14854
12	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24	900	9688	700	7535					84	1370	14747	1500	16146	1290	13886	1420	15285

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
13	ಬಿಕ್ಕನಹಳ್ಳಿ	700	7535	600	6458	325	3500			42	1290	13886	1490	16038	1250	13455	1380	14854
14	ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.	800	8611	600	6458					72	1330	14316	1460	15715	1250	13455	1380	14854
15	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.									55								
16	ಬೂರಗುಂಟೆ	750	8073	500	5382	325	3500			45	1310	14101	1440	15500	1010	10872	1140	12271
17	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.1, 2, 6,7, 8, 9, 10, 11,12,	900	9688	800	8611					108	1370	14747	1500	16146	1330	14316	1460	15715
18	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.3, 4, 5, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 80, 81,	850	9149	750	8073					60	1340	14424	1470	15823	1310	14101	1440	15500
19	ಬನಹಳ್ಳಿ ಜೋಡಿ	450	4844	300	3229	225	2400			17	990	10656	1120	12056	950	10226	1080	11625
20	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.									48								
21	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.	450	4844	300	3229					22	990	10656	1120	12056	950	10226	1080	11625
22	ಸನ್ ಬ್ಲಾಸಂ	500	5382															
23	ಬ್ಯಾಲಹಳ್ಳಿ	700	7535	550	5920	325	3500				1290	13886	1420	15285	1230	13240	1360	14639
24	ಆನೇಕಲ್ ಅತ್ತಿಬೆಲೆ ಮುಖ್ಯ ರಸ್ತೆ ಸರ್ವೆ ನಂ.									26								

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತನಾ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಲಾ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಬಿ.ಬಿ.ಎಂ.ಪಿ/ಪರಿವರ್ತನಾ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
25	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65,	800	8611	600	6458					50	1330	14316	1460	15715	1250	13455	1380	14854
26	ಚಿಕ್ಕ ತಿಮ್ಮಸಂದ್ರ	500	5382	400	4306	325	3500			27	1010	10872	1140	12271	970	10441	1110	11948
27	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87,	700	7535	600	6458					60	1290	13886	1420	15285	1250	13455	1380	14854
28	ಚಿಕ್ಕದುನ್ನಸಂದ್ರ	750	8073	550	5920	375	4000			50	1310	14101	1440	15500	1230	13240	1360	14639
29	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45,	900	9688	750	8073					100	1370	14747	1500	16146	1310	14101	1440	15500

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಡವ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ. ಮ. ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹ್‌ಗಾಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಡವ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಬಿ.ಬಿ.ಎಂ.ಪಿ./ಪರಿವರ್ತನಾ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93																	
30	ಚಿಕ್ಕನಾಗಮಂಗಲ	750	8073	650	6997	450	4800			75	1310	14101	1440	15500	1280	13778	1410	15177
31	ಪೇರಿಪ್ಪಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.29									130								
32	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.33, 34, 35, 36, 37, 38, 39, 84, 50, 49, 96, 97, 88, 87, 86, 91, 92, 40, 41, 42, 43, 44, 45, 46, 47, 48, 4, 13, 14, 15, 16, 17, 18, 19, 20, 21, 22, 23, 24, 25, 26, 27, 8, 9, 10, 11, 12, 1, 7, 6, 5, 2, 3, 4, 70, 71, 69, 68, 95, 67, 72, 77, 78, 76, 75, 79, 80, 81, 82, 74, 73, 60, 61, 62, 59, 58	900	9687	700	7535					86	1370	14747	1500	16146	1290	13886	1420	15285
33	ಚೊಕ್ಕಸ್ತಂದ್ರ	700	7535	500	5382	350	3800			45	1290	13886	1420	15285	1010	10872	1140	12271
34	ಪೇರಿಪ್ಪಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ. 5, 6, 8, 9	800	8611	650	6997					99	1330	14316	1460	15715	1280	13778	1410	15177
35	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.101, 102, 103, 104, 94, 95, 97, 98, 21, 22, 25, 82, 84, 83, 89, 24, 79, 93, 88, 23, 87, 100, 91, 92, 14, 78, 20, 81, 7, 85, 77, 8,	750	8073	600	6458					79	1310	14101	1440	15500	1250	13455	1380	14854

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹ್‌ಸಾಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	12, 13, 18, 17, 16, 15, 19, 31, 32, 33, 34, 28, 29, 27, 26, 80, 11, 69, 35, 36, 37, 38, 39, 40, 41, 42, 43, 44, 46, 68, 75, 73, 74, 43, 62, 61, 60, 59, 58, 57, 56, 70, 71, 72																	
36	ಚಿಕ್ಕದಾಸರಹಳ್ಳಿ	700	7535	450	4844	250	2700			45	1290	13886	1420	15285	990	10656	1120	12056
37	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 53, 54, 55, 56, 57, 58, 59, 60, 61, 62, 63, 64, 65, 66, 67, 68, 69	800	8611	600	6458					72	1330	14316	1460	15715	1250	13455	1380	14854
38	ಚಂಪೇನಹಳ್ಳಿ	700	7535	600	6458	450	4800			50	1290	13886	1420	15285	1250	13455	1380	14854
39	ಕಾಡುಗೋಡಿ ಸರ್ಜಾಪುರ ಮುಖ್ಯ ರಸ್ತೆ ಸರ್ವೆ ನಂ.71, 72, 73, 74, 75, 82, 83, 89, 90, 91, 92	1000	10764	900	9688					110	1400	15070	1530	16469	1390	14962	1520	16361
40	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63,	900	9688	800	8611					70	1370	14747	1500	16146	1330	14316	1460	15715

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಪಾಲಾ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	64, 65, 66, 67, 68, 69, 70, 76, 77, 78, 79, 80, 81, 84, 85, 86, 87, 88, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142,																	
41	ಚೂಡಸಂದ್ರ	950	10226	650	6997	500	5400			75	1390	14962	1520	16361	1280	13778	1410	15177
42	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 46, 47, 48, 49, 50, 51, 52, 53, 54, 55, 56, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86	950	10226	800	8611					144	1390	14962	1520	16361	1330	14316	1460	15715
43	M/S.LGCL DEVELOPERS PVT.LTD VILLA							1300	14000									
44	ಚಿಂತಲಮಡಿವಾಳ	600	6458	400	4306	300	3200			32	1250	13455	1380	14854	970	10441	1100	11840
45	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20,	600	6458.4	450	4844					72	1250	13455	1380	14854	990	10656	1120	12056

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಡವ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ.ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಡವ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೋಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೋಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49																	
46	ಚಿಕ್ಕನಹಳ್ಳಿ ಕಾಮನಹಳ್ಳಿ	750	8073	500	5382	250	2700			32	1310	14101	1440	15500	1010	10872	1140	12271
47	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113,	950	10226	700	7535					72	1390	14962	1520	16361	1290	13886	1420	15285
48	ಚಿಕ್ಕನಹಳ್ಳಿ	500	5382	300	3229	275	3000			13	1010	10872	1140	12271	950	10226	1080	11625
49	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.2, 3, 4, 5, 6, 7, 8, 9, 10, 11, 13, 14, 15, 16, 17, 18, 19, 20, 21, 22, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47,	700	7535	400	4306					28	1290	13886	1420	15285	970	10441	1100	11840

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣಾಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	48, 49, 50, 51, 52, 53, 54, 55, 56, 57, 58, 59, 60, 61,																	
50	ಚಿಕ್ಕನೇಕ್ಕುಂದಿ	500	5382	450	4844	350	3800			40	1010	10872	1140	12271	990	10656	1120	12056
51	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 51, 52, 53, 54, 55, 56, 57, 58, 59	750	8073	500	5382					78	1310	14101	1440	15500	1010	10872	1140	12271
52	ಚಿಕ್ಕವಡೇರಹುರ	600	6458	500	5382	350	3800			48	1230	13240	1360	14639	1010	10872	1140	12271
53	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.1, 2, 4, 7, 8, 24, 25, 36, 37, 38, 39	900	9688	800	8611					88	1370	14747	1500	16146	1330	14316	1460	15715
54	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.3, 5, 6, 9, 10, 11, 12, 13, 14, 15, 16, 17, 18, 19, 20, 21, 22, 28, 29, 30, 32, 33, 34, 35, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 62	750	8073	600	6458					72	1310	14101	1440	15500	1250	13455	1380	14854
55	ದೊಮ್ಮಸಂದ್ರ	850	9149	725	7804	550	5900			50	1340	14424	1470	15823	1310	14101	1440	15500
56	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.183, 184, 189, 190, 191, 192, 193, 194, 195, 196, 186, 229, 230, 232	1000	10764	800	8611					210	1400	15070	1530	16469	1330	14316	1460	15715

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ. ಮ. ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
57	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125ರಿಂದ 273 ರವರೆಗೆ	900	9688	700	7535					92	1370	14747	1500	16146	1290	13886	1420	15285
58	ದೊಡ್ಡ ತಿಮ್ಮಸಂದ್ರ	500	5382	400	4306	250	2700			26	1010	10872	1140	12271	970	10441	1100	11840
59	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.									60								
60	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.	500	5382	400	4306					30	1010	10872	1140	12271	970	10441	1100	11840
61	ಟೆಲಿಕಾಂ ಎಂಪ್ಲಾಯಿಸ್ ಕೋ-ಅಪರೇಟಿವ್ ಸೊಸೈಟಿ	750	8073															
62	ದೇಶಪಾಂಡೆಗಟ್ಟಹಳ್ಳಿ	400	4306	300	3229	225	2400			18	970	10441	1100	11840	950	10226	1080	11625
63	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20,	450	4844	300	3229					42	990	10656	1120	12056	950	10226	1080	11625

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣಾಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40,																	
64	ಗೋಪಸಂದ್ರ	750	8073	650	6997	500	5400			40	1300	13993	1440	15500	1280	13778	1410	15177
65	ನಾರಾಯಣಘಟ್ಟ ಬೆಂಗಳೂರು ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.31, 32, 33, 34, 35, 37, 38, 39, 40	1000	10764	700	7535					80	1400	15070	1530	16469	1290	13886	1420	15285
66	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 428	800	8611	700	7535					54	1330	14316	1460	15715	1290	13886	1420	15285
67	ಗೂಳಿ ಮಂಗಲ	650	6997	600	6458	500	5400			48	1280	13778	1410	15177	1230	13240	1360	14639

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
68	ಪೇರಿಪ್ಪಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.137, 138, 139, 140, 146, 144, 68, 143, 142, 69, 100, 67, 134, 66, 65, 64, 63, 62, 60, 58, 59, 57, 56, 55, 117, 98, 53, 54, 49, 101, 47, 48	750	8073	650	6997					110	1310	14101	1440	15500	1280	13778	1410	15177
69	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.141, 145, 135, 106, 107, 136, 131, 130, 129, 128, 127, 126, 125, 124, 123, 122, 121, 120, 115, 118, 114, 132, 119, 133, 109, 113, 112, 111, 116, 108, 71, 72, 70, 77, 76, 75, 78, 103, 104, 80, 81, 102, 105, 18, 96, 95, 97, 92, 93, 94, 91, 90, 82, 83, 84, 85, 86, 87, 88, 89, 90, 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46	750	8073	650	6997					70	1310	14101	1440	15500	1280	13778	1410	15177
70	ಗಟ್ಟಹಳ್ಳಿ	650	6997	550	5920	350	3800			55	1280	13778	1410	15177	1230	13240	1360	14639
71	ಪೇರಿಪ್ಪಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.7, 8, 9, 10, 178, 166, 150, 152, 153, 159, 160, 161, 162, 163, 164, 165, 155, 154, 158,157,156	900	9688	600	6458					105	1370	14747	1500	16146	1250	13455	1380	14854
72	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.173, 171, 31, 30, 29, 28, 27,	900	9688	600	6458					72	1370	14747	1500	16146	1250	13455	1380	14854

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ. ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16	17	18	19	
	21, 22, 16, 25, 26, 11, 12, 13, 16, 17, 18, 32, 33, 34, 35, 38, 39, 37, 46, 1, 2, 3, 4, 5, 112, 113, 115, 116, 117, 110, 121, 122, 120, 119, 149, 151, 128, 145, 142, 143, 144, 146, 147, 136, 137, 138, 131, 132, 140, 124, 130, 133, 134, 135, 71, 72, 73, 75, 74, 76, 78, 77, 80, 81, 83, 85, 86, 87, 88, 90, 89, 91, 92, 93, 94, 95, 97, 98, 99, 100, 101, 102, 103, 105, 106, 107, 108, 109, 110																		
73	ಪಾಯ್‌ನಿಯರ್ ಲೇಕಡೀವ್ ಲೇಔಟ್	1000	10764																
74	ಗೋಣಿಘಟ್ಟಪುರ	600	6458	450	4844	250	2700			30	1250	13455	1380	14854	990	10656	1120	12056	
75	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92,	600	6458.4	500	5382						44	1250	13455	1380	14854	1010	10872	1140	12271
76	ಗೊಟ್ಟಮಾರನಹಳ್ಳಿ	550	5920	450	4844	350	3800			52	1230	13240	1360	14639	990	10656	1120	12056	

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ.ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹ್‌ಸಾಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
77	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61	700	7535	500	5382					81	1290	13886	1420	15285	1010	10872	1140	12271
78	ಗುಡಿಗಟ್ಟನಹಳ್ಳಿ	700	7535	450	4844	300	3200			26	1290	13886	1420	15285	990	10656	1120	12056
79	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127	900	9688	750	8073					60	1370	14747	1500	16146	1310	14101	1440	15500
80	ಹಂದೇನಹಳ್ಳಿ	600	6458	500	5382	325	3500			29	1250	13455	1350	14531	1010	10872	1340	14424

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೈಪಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಮೋಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೋಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್										
		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ									
1	2	3	4	5	6	7	8	9	10	11	12	13	14	15	16	17	18	19
81	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157,	900	9688	700	7535					75	1280	13778	1410	15177	1230	13240	1360	14639
82	ಬಿ. ಹೊಸಹಳ್ಳಿ	500	5382	325	3498	275	3000			20	1010	10872	1140	12271	960	10333	1090	11733
83	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.									48								
84	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.									30								
85	ಹುಸ್ಕೂರು	700	7535	500	5382	375	4000			40	1290	13886	1420	15285	1010	10872	1140	12271

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
											ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
86	ಪೇರಿಪ್ಪಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.149, 146, 144, 145, 143, 141, 142, 140, 149, 138, 137, 136, 135, 134, 133, 132	700	7535	600	6458					137	1290	13886	1420	15285	1250	13455	1380	14854
87	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.151, 152, 150, 122, 123, 124, 121, 120, 125, 126, 127, 128, 119, 118, 131, 130, 121, 117, 159, 156, 157, 154, 155, 153, 173, 17, 10, 18, 116, 115, 1, 2, 3, 4, 5, 6, 7, 8, 9, 11, 12, 13, 14, 15, 16, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 78, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114	650	6997	600	6458					60	1280	13778	1410	15177	1250	13455	1380	14854
88	ಹಾರೋಹಳ್ಳಿ	500	5382	400	4306	350	3800				1010	10872	1140	12271	970	10441	1100	11840
89	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28,	600	6458	550	5920					43	1250	13455	1380	14854	1230	13240	1360	14639

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ. ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79																	
90	ಹೆಗ್ಗೊಂಡನಹಳ್ಳಿ	600	6458	450	4844	325	3500			35	1250	13455	1380	14854	990	10656	1120	12056
91	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.3, 7, 8, 9, 10, 72, 73, 74, 76, 77, 78, 79	800	8611	600	6458					85	1330	14316	1460	15715	1250	13455	1380	14854
92	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 4, 5, 6, 7, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 75, 80, 81, 82	700	7535	500	5382					46	1290	13886	1420	15285	1010	10872	1140	12271
93	ಹಲಸಹಳ್ಳಿ ತಿಪ್ಪಸಂದ್ರ	600	6458	500	5382	325	3500			50	1250	13455	1380	14854	1010	10872	1140	12271
94	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.									95								
95	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37,	800	8611	600	6458					76	1330	14316	1460	15715	1250	13455	1380	14854

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ.ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣಾಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಮೋಸಾಯಿಕ್ / ಸೆರಾಮಿಕ್ / ವೆಟ್ರೈಟ್			ಮಾರ್ಬಲ್ / ಗ್ರಾನೈಟ್ / ಪುಡನ್		ಮೋಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್			
								ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17	18	19
	38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165, 166, 167, 168, 169, 170, 171, 172, 173, 174, 175, 176, 177, 178, 179, 180, 181, 182, 183, 184, 185, 186, 187																	
96	ಇಟ್ಟಂಗೂರು	650	6997	500	5382	400	4300				1280	13778	1420	15285	1010	10872	1140	12271
97	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 45, 46, 47, 48, 49, 50, 51, 52, 53, 54, 55,	950	10226	800	8611					76	1390	14962	1520	16361	1330	14316	1460	15715

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ. ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಲಾ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 116, 117, 118,																	
98	ಶ್ರೀರಾಮ್ ಮಲ್ಲಾರ್	1000	10764		0							0		0		0		0
99	ಜಂತಗೊಂಡನಹಳ್ಳಿ	400	4306	300	3229	250	2700			13	970	10441	1100	11840	950	10226	1080	11625
100	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.									40								
101	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80	600	6458	500	5382					18	1250	13455	1380	14854	1010	10872	1140	12271
102	ಕೊಡ್ಲು	1800	19375	1600	####					190	2040	21959	2170	23358	1940	20882	2070	22281
103	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.									385								
104	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11,	2000	21528	1800	####					240	2130	22927	2260	24327	2040	21959	2170	23358

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೈಪಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151 ರಿಂದ 215 ರವರೆಗೆ																	
105	ಕೊಮ್ಮಸಂದ್ರ	600	6458	450	4844	350	3800			30	1250	13455	1380	14854	990	10656	1120	12056
106	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63,	700	7535	600	6458					54	1290	13886	1420	15285	1250	13455	1380	14854

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	64, 65, 66, 67, 68, 69, 70, 71, 72, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 144, 145, 146, 147, 148, 149, 150, 151, 152, 153, 154, 155, 156, 157, 158, 159,																	
107	ಕಾಡು ಅಗ್ಗಹಾರ	550	5920	475	5113	300	3200			30	1230	13240	1360	14639	1010	10872	1140	12271
108	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 49, 50, 51, 52, 53, 54, 55, 56, 57, 58, 59,	800	8611	700	7535					50	1330	14316	1460	15715	1290	13886	1420	15285
109	ಕತ್ತರಿಗುಪ್ಪೆ	450	4844	300	3229	250	2700			26	990	10656	1120	12056	950	10226	1080	11625
110	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37,	700	7535	500	5382					44	1290	13886	1420	15285	1010	10872	1140	12271

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ.ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣಾಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಮೋಸಾಯಿಕ್ / ಸೆರಾಮಿಕ್ / ವೆಟ್ರೈಟ್			ಮಾರ್ಬಲ್ / ಗ್ರಾನೈಟ್ / ಪುಡನ್		ಮೋಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್			
								ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17	18	19
	38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139																	
111	ಕೂತಗಾನಹಳ್ಳಿ	600	6458	400	4306	275	3000			35	1250	13455	1380	14854	970	10441	1100	11840
112	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 72, 73, 74, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 113, 114,	800	8611	700	7535					66	1330	14316	1460	15715	1290	13886	1420	15285

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147																	
113	ಕೂಗೂರು	550	5920	450	4844	225	2400			28	1230	13240	1360	14639	990	10656	1120	12056
114	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165, 166, 167,	800	8611	700	7535					60	1330	14316	1460	15715	1290	13886	1420	15285

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ.ಮು ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹ್‌ಸಾಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಮೋಸಾಯಿಕ್ / ಸೆರಾಮಿಕ್ / ವೆಟ್ರೈಟ್			ಮಾರ್ಬಲ್ / ಗ್ರಾನೈಟ್ / ಪುಡನ್		ಮೋಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್			
								ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17	18	19
	168, 169, 170, 172, 173, 174, 175, 176, 177, 178, 179, 180, 181, 182, 184, 185, 186																	
115	ಕಗ್ಗಲೀಪುರ		0	500	5382	225	2400			40		0		0	1010	10872	1140	12271
116	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80	700	7535	650	6997					68	1290	13886	1420	15285	1280	13778	1410	15177
117	ಕೋಟೆಗಾನಹಳ್ಳಿ	650	6997	500	5382	325	3500			35	1280	13778	1410	15177	1230	13240	1360	14639
118	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 34, 35, 36, 37, 38, 39, 40, 41, 42, 43, 44, 45, 46, 47, 48, 49	800	8611	700	7535					72	1330	14316	1460	15715	1290	13886	1420	15285
119	ಎಸ್. ಮೇಡಹಳ್ಳಿ	700	7535	600	6458	400	4300			40	1290	13886	1420	15285	1250	13455	1380	14854
120	ಸರ್ಜಾಪುರ ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.19, 20, 18, 16, 128, 15, 14, 13, 129, 130, 12, 131, 10, 132, 9, 133, 8, 7, 134, 135,	900	9688	700	7535					115	1370	14747	1500	16146	1290	13886	1420	15285

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಪಾಣಿ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
											ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	136, 197, 192, 190, 191, 193, 194, 49, 189, 188, 150, 169, 187, 51, 59, 57, 69, 68																	
121	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 11, 17, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 52, 53, 54, 55, 60, 61, 62, 63, 64, 65, 66, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 117, 118, 119, 120, 121, 122, 123, 124, 125, 126, 127, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 159, 160, 161, 162, 163, 164, 165, 166, 167, 168, 170, 171, 172, 173, 174, 175, 176, 177, 178, 179, 180, 181, 182, 183, 184, 185, 186, 195, 196, 198, 199, 200, 201, 202, 203	800	8611	650	6997					63	1330	14316	1460	15715	1280	13778	1410	15177
122	ಕಾನ್ಪಿಡೆಂಟ್ ಪ್ರಾಜೆಕ್ಟ್	1000	10764															
123	ಮಹಲ್ ಚೌಡದೇವನಹಳ್ಳಿ	550	5920	350	3767	275	3000				1230	13240	1360	14639	970	10441	1100	11840

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ.ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
124	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141	900	9688	700	7535					60	1370	14747	1500	16146	1290	13886	1420	15285
125	ಟೆಲಿಕಾಂ ಎಂಪ್ಲಾಯಿಸ್ ಕೋ-ಅಪರೇಟಿವ್ ಸೊಸೈಟಿ	750	8073															
126	ಮುತ್ತಾನಲ್ಲೂರು	650	6997	550	5920	400	4300			40	1280	13778	1410	15177	1230	13240	1300	13993
127	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 59,61 ರಿಂದ 102,104 ರಿಂದ 177	700	7535	650	6997					78	1290	13886	1420	15285	1280	13778	1410	15177
128	ಮುತ್ತಾನಲ್ಲೂರು ಅಮಾನಿಕೆರೆ	550	5920	425	4575	325	3500			35	1230	13240	1360	14639	990	10656	1120	12056
129	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.									60								

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹ್‌ಸಾಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್			ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್			
								ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17	18	19
130	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.	700	7535	650	6997					40	1290	13886	1420	15285	1280	13778	1410	15177
131	ಮುಗಳೂರು	550	5920	450	4844	325	3500			39	1230	13240	1360	14639	990	10656	1120	12056
132	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165, 166, 167, 168, 169, 170, 171, 172, 173, 174, 175, 176, 177	900	9688	700	7535					60	1370	14747	1500	16146	1290	13886	1420	15285
133	ರೈಲ್ವೆಮೆನ್ಸ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್	700	7535		0							0		0		0		0

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ.ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ಟಿಂಗ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ಟಿಂಗ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
134	ಮಟ್ಟನಹಳ್ಳಿ	550	5920	450	4844	275	3000				1230	13240	1360	14639	990	10656	1120	12056
135	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139,	800	8611	700	7535					72	1330	14316	1460	15715	1290	13886	1420	15285
136	ಮಾದಪ್ಪನಹಳ್ಳಿ	450	4844	325	3498	225	2400			18	990	10656	1120	12056	960	10333	1090	11733
137	ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.									36								
138	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.	600	6458	500	5382					26	1250	13455	1380	14854	1010	10872	1140	12271
139	ನೆರಿಗಾ	600	6458	450	4844	350	3800			42	1250	13455	1380	14854	990	10656	1120	12056
140	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.19, 20, 21, 22, 23, 24, 25, 26, 27, 28, 29, 30, 31, 32, 33, 34, 35, 39, 40, 43, 44	900	9688	750	8073					90	1370	14747	1500	16146	1310	14101	1440	15500

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ. ಮ. ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
141	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 36, 37, 38, 41, 42, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 151, 152, 153, 154, 155, 156, 157 ರಿಂದ 198	800	8611	650	6997					56	1330	14316	1460	15715	1280	13778	1410	15177
142	ನಾಗೇನ ಅಗ್ರಹಾರ	450	4844	275	2960	175	1900			16	990	10656	1120	12056	950	10226	1080	11625
143	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.									50								
144	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27	600	6458	500	5382					26	1250	13455	1380	14854	1010	10872	1140	12271
145	ನಾರಾಯಣಘಟ್ಟ	650	6997	600	6458	375	4000			42	1280	13778	1410	15177	1250	13455	1380	14854

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ. ಮ. ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
146	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154,	700	7535	600	6458					84	1290	13886	1420	15285	1250	13455	1380	14854
147	M/S.NAMBIAR BULDERS PVT. LTD VLLA							1000	10800									
148	ನೆಕ್ಕಂದಿ ದೊಮ್ಮಸಂದ್ರ	600	6458	425	4575	325	3500			40	1250	13455	1380	14854	990	10656	1120	12056
149	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37,	700	7535	600	6458					80	1290	13886	1420	15285	1250	13455	1380	14854

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ. ಮ. ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	38, 39, 40, 41, 42, 43, 44, 45, 46, 47, 48, 50, 51, 52, 53, 54, 55, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86,																	
150	ಪಂಡಿತನ ಅಗ್ರಹಾರ	550	5920	325	3498	275	3000			20	1230	13240	1420	15285	960	10333	1090	11733
151	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 4, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 92, 93, 94, 95, 96, 97, 98, 99, 100, 101, 102, 103, 104, 105,	800	8611	600	6458					48	1330	14316	1460	15715	1250	13455	1380	14854
152	ರಾಯಸಂದ್ರ	800	8611	750	8073	550	5900			60	1330	14316	1460	15715	1310	14101	1440	15500
153	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 126	900	9688	800	8611					120	1370	14747	1500	16146	1330	14316	1460	15715
154	ಪಾಯ್‌ನಿಯರ್ ಲೇಕಡೀವ್ ಲೇಔಟ್	1000	10764															
155	ಗ್ರೀನ್ ಕ್ಯಾಶ್‌ಕೇಡ್ ಲೇಔಟ್	1000	10764															
156	ರಾಮನಾಯಕನಹಳ್ಳಿ	450	4844	325	3498	225	2400			22	990	10656	1120	12056	960	10333	1090	11733

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ. ಮ. ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹ್‌ಸಾಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
157	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 26, 28 ರಿಂದ 108	500	5382	400	4306					33	1010	10872	1140	12271	970	10441	1100	11840
158	ಸರ್ಜಾಪುರ	1000	10764	750	8073	550	5900			65	1400	15070	1530	16469	1310	14101	1440	15500
159	ಬೆಂಗಳೂರು ಹೊಸೂರು ರಸ್ತೆಗೆ ಹೊಂದಿರುವ ಸರ್ವೆ ನಂ.520, 521, 522, 523, 569, 570, 571, 470, 452, 451, 440, 439, 569, 419, 420,421, 422, 423, 394, 395, 398, 397, 399, 400, 411, 412, 414, 415, 417, 418, 478, 477, 476, 475, 47, 472, 477, 478, 502, 505, 519, 518	1100	11840	900	9688					210	1590	17115	1720	18514	1370	14747	1500	16146
160	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 46, 48 ರಿಂದ 249.	900	9688	800	8611					85	1370	14747	1500	16146	1330	14316	1460	15715
161	ಹರ್ಬನ್ ಗ್ರೇನ್ಸ್	850	9149															
162	M/S PENINSULA INFRA DEVELOPMENTS PVT. LTD VILLA							1500	16100									
163	ANUPAMA VILLA							1500	16100									
164	ಸೊಳ್ಳೆಪುರ	450	4844	325	3498	275	3000			23	990	10656	1120	12056	960	10333	1090	11733
165	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1 ರಿಂದ 62, 64 ರಿಂದ 123	700	7535	650	6997					42	1290	13886	1420	15285	1280	13778	1410	15177
166	ಸಮನಹಳ್ಳಿ	500	5382	300	3229	225	2400			21	1010	10872	1140	12271	950	10226	1080	11625
167	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 13, 14, 15, 16, 17, 18, 19, 20, 21, 22, 23, 24, 25, 26, 27, 28, 29,	600	6458	500	5382					48	1250	13455	1380	14854	1010	10872	1140	12271

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	30, 31, 32, 33, 34, 35, 36, 37, 38, 39, 40, 41, 42, 43, 44,45,46, 47, 48, 49, 50, 51, 52, 53, 54, 55, 56, 57, 58, 59, 60, 61, 62, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123,																	
168	ಶ್ರೀ ರಾಮಪುರ	650	6997	500	5382	400	4300			55	1280	13778	1410	15177	1010	10872	1140	12271
169	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91,	800	8611	650	6997					90	1330	14316	1460	15715	1280	13778	1410	15177
170	ಶಿಂಗೇನ ಅಗ್ರಹಾರ	600	6458	575	6189	350	3800			58	1250	13455	1380	14854	1250	13455	1380	14854
171	ಪೇರಿಪ್ಪಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.57									103								

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಪಾಲಾ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ.	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್			ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್			
								ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17	18	19
172	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 78, 79, 80, 81, 82, 83, 84, 85, 86, 87, 88, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 158, 159, 160, 161, 162, 163, 164, 165, 166, 167, 168, 169, 171, 174, 175, 176, 177, 178, 179, 180, 181, 182, 183, 184, 185, 186, 187, 188, 189, 190	650	6997	600	6458					70	1280	13778	1410	15177	1250	13455	1380	14854
173	ಸೀಗನಾಯಕನಹಳ್ಳಿ	500	5382	250	2691	150	1600			26	1010	10872	1140	12271	930	10011	1060	11410
174	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.									28								

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಡವ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹ್‌ಸಾಗಳು		ಕೈಪಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಡವ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
175	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24,	600	6458	400	4306					26	1250	13455	1380	14854	970	10441	1100	11840
176	ತಿಂಡ್ಲು	600	6458	550	5920	400	4300			22	1250	13455	1380	14854	1230	13240	1360	14639
177	ಅನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.63, 65, 66, 98, 99, 95, 94, 93, 118, 119, 120, 121, 122, 100, 101, 105, 106, 107, 108, 188,	1000	10764	900	9688					55	1400	15070	1530	16469	1370	14747	1500	16146
178	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 64, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 96, 102, 103, 104, 109, 111, 112, 113, 114, 115, 116, 117, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165, 166,	1000	10764	900	9688					40	1400	15070	1530	16469	1370	14747	1500	16146

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೈಪಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೇ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
	167, 168, 169, 170, 171, 172, 173, 174, 175. 176, 177, 178, 179, 180, 181, 182, 183, 184, 185, 186, 187,																	
179	ಹೆರಿಟೇಜ್ ಕೌಂಟಿ ಲೇಔಟ್	1000	10764															
180	ಎಂ.ಬಿ.ಆರ್. ಲೇಔಟ್	900	9688															
181	M/S PENTAGON POSS FLORA VILLA							1400	15100									
182	ತಿಗಳ ಚೌಡದೇನಹಳ್ಳಿ	600	6458	500	5382	375	4000			40	1250	13455	1380	14854	1010	10872	1140	12271
183	ಬೆಂಗಳೂರು ಸರ್ಜಾಪುರ ರಸ್ತೆ ಹೊಂದಿರುವ ಸರ್ವೆ ನಂ.37, 38, 39, 63, 64, 72, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 113, 114, 115, 116,	800	8611.2	650	6997					80	1330	14316	1460	15715	1280	13778	1410	15177
184	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 40, 41, 42, 43, 44, 45, 46, 48, 49, 50, 51, 52, 53, 54, 55, 56, 57, 58, 59, 60, 61, 62, 65, 66, 67, 68, 69, 70, 71, 73, 74, 75, 100, 101, 102, 103, 104, 105, 106, 107, 108, 109, 110, 111, 112, 117, 118, 119, 120, 121, 122, 123, 124, 125, 126, 127, 128, 129, 130, 131, 132, 133,	750	8073	600	6458					54	1310	14101	1440	15500	1250	13455	1380	14854

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
											ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
185	ವಳಗೆರೆ ಕಲ್ಲಹಳ್ಳಿ	600	6458	400	4306	325	3500			35	1250	13455	1380	14854	970	10441	1100	11840
186	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 98, 99, 100, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165,	900	9688	750	8073					60	1370	14747	1500	16146	1310	14101	1440	15500
187	ಪರ್ವಣಿ ಗಾರ್ಡೇನಿಯ	1500	16146															
188	ಯಮರೆ	700	7535	600	6458	450	4800			50	1290	13886	1420	15285	1250	13455	1380	14854
189	ಸರ್ಜಾಪುರ ಕಾಡುಗೋಡಿ ರಸ್ತೆ ಹೊಂದಿರುವ ಸರ್ವೆ ನಂ.2,4,5,6,43,44, 45,47,50,52, 51, 59, 55, 56, 57, 58	1000	10764	800	8611					110	1400	15070	1530	16469	1330	14316	1460	15715

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಆನ ಯೋಜ್ಞಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾ.ಮು ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ವಿಲ್ಲಾ/ರೋಹೌಸ್‌ಗಳು		ಕೈಪಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಅಡಿಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
											ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17	18	19
190	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 3, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 46, 49, 53, 54, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 94, 95, 96, 98, 99, 100, 101, 102, 103, 104, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 126, 127, 128, 129, 130, 131, 132, 133, 134, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165, 166, 167, 168, 169, 170, 171, 172, 173, 174, 175, 176, 177, 178, 179, 180, 181, 182, 183, 184, 185, 186, 187 ರಿಂದ 205	1000	10764	800	8611					66	1400	15070	1530	16469	1330	14316	1460	15715
191	ಕ್ರಿಸ್ಟಲ್ ಕೋರಾಲ್	1100	11840															
192	ಸೋಂಪುರ	750	8073	600	6458	400	4300				1310	14101	1440	15500	1250	13455	1380	14854
193	ಬೆಂಗಳೂರು ಸರ್ಕಾರಿ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.26, 27, 37, 51, 52, 53, 54, 55, 39, 81, 45, 49,	1000	10764	800	8611					110	1400	15070	1530	16469	1330	14316	1460	15715

[illegible]

ಜಿಗಣಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಎಂಆರ್‌ಡಿಎ/ ಆನಯೋಪ್ಪಾ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಂತಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೋಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್		ಮೋಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್ / ಟೈಲ್ಸ್		ಮಾರ್ಬಲ್ / ಗ್ರಾನೈಟ್ / ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	4	5	6	7	8	9	10	11	12	13	14	15	16	17	18
1	ಬೈರಪ್ಪನಹಳ್ಳಿ					300	3229	35								
2	ಬನ್ನೇರುಘಟ್ಟ					500	5382	60								
3	ಆನೇಕಲ್ ಬೆಂಗಳೂರು ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.38,39,40,41,42,43,44,45,63,64,65,66,67,69,72,74,75,76,77,80,81,82,83,84,88,90,91,92,93,227,228,225,226,227,229,(ಹಸಿರು ವಲಯ)							95								
4	ಭೂತನಹಳ್ಳಿ					300	3229	40								
5	ಪೇರಿಪ್ಯಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.67,89,91							65								
6	ಬಿಲ್ವಾರದಹಳ್ಳಿ	950	10226	650	6997	400	4306	55	1390	14962	1520	16361	1280	13778	1410	15177
7	ಪೇರಿಪ್ಯಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.31,30,29,7,43,36,3950,13,12,15,14,16,1,37	1000	10764	700	7535			75	1400	15070	1530	16469	1290	13886	1420	15285

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಎಂಆರ್‌ಡಿಎ/ ಅನುಮೋದಿತ/ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಖಾ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್‌ಗಳು				ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೋಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್		ಮೋಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	4	5	6	7	8	9	10	11	12	13	14	15	16	17	18
8	ಬಿದರಕೆರೆ					250	2691	25								
9	ಭುಜಂಗದಾಸನ ಅಮಾನಿಕೆರೆ					250	2691	25								
10	ಬಂಡೇನಲ್ಲಸಂದ್ರ	1000	10764	750	8073	500	5382	75	1400	15070	1530	16469	1310	14101	1440	15500
11	ಸೆಲೆಬ್ರಿಟಿ ಗೋಲ್ಡನ್ ಟ್ರೆಷರ್(ಹೊಸ ಸೇರ್ಪಡೆ)	1000	10764						1400	15070	1530	16469				
12	ಸೆಲಬ್ರಿಟಿ ಲೇಕ್ ವ್ಯೂ	1000	10764						1400	15070	1530	16469				
13	ಕೈಗಾರಿಕ ಪ್ರದೇಶ	800	8611						1330	14316	1460	15715				
14	ಬೊಮ್ಮಂಡಹಳ್ಳಿ	800	8611	550	5920	350	3767	40	1330	14316	1460	15715	1230	13240	1360	14639
15	ಕೆ.ಹಚ್.ಬಿ	1000	10764						1400	15070	1530	16469				
16	ಬುಕ್ಕಸಾಗರ	900	9688	700	7535	450	4844	75	1370	14747	1500	16146	1290	13886	1420	15285
17	ನಿಸರ್ಗ ಬಡಾವಣೆ	1750	18837						2010	21636	2140	23035				
18	ಪ್ರೈಡ್ ವಟಿಕಾ	1000	10764						1400	15070	1530	16469				
19	ಸ್ಟ್ರಿಂಗ್ ಹುಡ್ ಬಡಾವಣೆ.	1000	10764						1400	15070	1530	16469				
20	ನ ದನವನ ಬಡಾವಣೆ	1000	10764						1400	15070	1530	16469				
21	ಎಸ್. ಬಂಗೀಪುರ					400	4306	70								
22	ಪೇರಿಪ್ಯಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ.179,195,196, 197, 212 213,211,210,11,12,13, 14,15,16,17,18,19,20,21, 22,23,24, 25,26							90								

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಎಂಆರ್‌ಡಿಎ/ ಆನುರೋಧಾ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಂತಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	4	5	6	7	8	9	10	11	12	13	14	15	16	17	18
23	ಬೇಗಿಹಳ್ಳಿ					400	4306	45								
24	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ. 8,9,10,11,12,13,15,16,17, 18,19,21,22,23,24,25,26, 27,28,32,33,34, 35, 36,37							95								
25	ಬಂಗಿಪುರಜೋಡಿ	500	5382	400	4306	300	3229	50	1010	10872	1140	12271	970	10441	1100	11840
26	ದ್ಯಾವಸಂದ್ರ	500	5382	400	4306	300	3229		1010	10872	1140	12271	970	10441	1100	11840
27	ಗೊಲ್ಲಹಳ್ಳಿ					400	4306									
28	ಬನ್ನೇರುಘಟ್ಟ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.10,11,16, 17, 18, 19, 20,25,26,27,22,32,33							95								
29	ಕಂಟ್ರಿ ವಿಲ್ಲಾ					650	6997	70								
30	ಗಿಡ್ಡೇನಹಳ್ಳಿ	700	7535	500	5382	400	4306	45	1290	13886	1420	15285	1010	10872	1140	12271
31	ಹರಪನಹಳ್ಳಿ	800	8611	700	7535	600	6458	75	1330	14316	1460	15715	1290	13886	1420	15285
32	ನಿಸರ್ಗ ಬಡಾವಣೆ	1750	18837						2010	21636	2140	23035				
33	ಚಂಪಕಧಾಮ ಕ್ಲಾಸಿಕ್ ಬಡಾವಣೆ	1000	10764						1400	15070	1530	16469				
34	ಕ್ಲಾಸಿಕ್ ಎಲ್ಮ್ ಮೂಡ್ ಬಡವಣೆ	1200	12916.8						1630	17545	1760	18945				

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಎಂಆರ್‌ಡಿಎ/ ಅನುಮೋದಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಲಾ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	4	5	6	7	8	9	10	11	12	13	14	15	16	17	18
35	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.1,2,4,49,50,60,61,70, 71,80,81,82,83,84,85,86, 89,90,91,92,93,118,119, 130,131,132,128,129,121, 12, 143	900	9688	800	8611			95	1370	14747	1500	16146	1330	14316	1460	15715
36	ಹುಲ್ಲಕಸವನಹಳ್ಳಿ					400	4306	45								
37	ಹುಲಿಮಂಗಲ			750	8073	500	5382	60	1310	14101	1440	15500	1010	10872	1140	12271
38	ಸ್ಮೋಂಡೊ ವಿಲ್ಲೆ (ಪಟೇಲ್ ಗ್ರೂಪ್) ಅಪಾರ್ಟ್‌ಮೆಂಟ್,								3500	37674	3800	40903				
39	ಪೇರಿಪ್ಯಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ. 298,256,296,297, 294,159,158,157,156,163, 164,299,300,301			850	9149			120								
40	ಹೊಸಹಳ್ಳಿ	1000	10764	750	8073	400	4306	60	1400	15070	1530	16469	1310	14101	1440	15500
41	ಐಡಿಯಲ್ ಹೋಮ್ಸ್ ಬಡಾವಣೆ	1100	11840						1590	17115	1720	18514				
42	ಹೆನ್ನಾಗರ	700	7535	600	6458	500	5382	60	1290	13886	1420	15285	1250	13455	1380	14854
43	ಹೆನ್ನಾಗರ ಅಮಾನಿಕೆರೆ	700	7535	600	6458	500	5382	60	1290	13886	1420	15285	1250	13455	1380	14854

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಎಂಆರ್‌ಡಿಎ/ ಅನುಮೋದಿತ/ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಂತಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	4	5	6	7	8	9	10	11	12	13	14	15	16	17	18
44	ಹಾರಗದ್ದೆ	800	8611	600	6458	500	5382	70	1330	14316	1460	15715	1250	13455	1380	14854
45	ನಿಗಮ ಬಡಾವಣೆ	1000	10764						1400	15070	1530	16469				
46	ಟೆರಿಕಾನ್ ಬಡಾವಣೆ	1000	10764						1400	15070	1530	16469				
47	ಕ್ಯಾಸ್ಪಲ್ ವುಡ್ ಬಡಾವಣೆ	1000	10764						1400	15070	1530	16469				
48	ಗಣೇಶ್ ಎನ್‌ಕ್ಲೇವ್	1000	10764						1400	15070	1530	16469				
49	ಅನುಗ್ರಹ ಗ್ರೀನ್ ವಿಲ್ಲಾ	1000	10764						1400	15070	1530	16469				
50	ಎಸ್.ವಿ.ಡೆವ್‌ಲಪರ್ಸ್ (ಹೊಸ ಸೇರ್ಪಡೆ)	1000	10764						1400	15070	1530	16469				
51	ಆನೇಕಲ್ ಮುಖ್ಯ ರಸ್ತೆ ಹೊಂದಿರುವ ಸರ್ವೆ ಸಂ.251,254,255,270,272, 273,265,264,266,269,298, 256,257,224,225,223,222, 221,220,245,246,90,91,92 ,93,103,104,105,106,107,1 08,109,110,111,112113,11 4,115,116,117,118,119,17 0,217,218,219,182,186,17 9,177	900	9688	700	7535			95	1370	14747	1500	16146	1290	13886	1420	15285
52	ಹಳೇ ಸಂಪಿಗೆಹಳ್ಳಿ					350	3767	45								

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಎಂಆರ್‌ಡಿಎ/ ಅನುಮೋದಿತ/ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಂತಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಪ್ ಏರಿಯಾಗೆ ರೂ.ಗಳಲ್ಲಿ
1	2	4	5	6	7	8	9	10	11	12	13	14	15	16	17	18
53	ಹುಲ್ಲಹಳ್ಳಿ	750	8073	600	6458	500	5382	60	1310	14101	1440	15500	1250	13455	1380	14854
54	ಪೇರಿಪ್ಯಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ. 191,192,196,197, 190,200,201,206,205,204, 207,209,210,211,220,221, 33,34,31,32,35,23,22,20,4 0,46,17,47,48,50,51,52,53	800	8611	700	7535			80	1330	14316	1460	15715	1290	13886	1420	15285
55	ಹಿನ್ನಕ್ಕಿ	800	8611	550	5920	400	4306	70	1330	14316	1460	15715	1230	13240	1360	14639
56	ಕೆ.ಹೆಚ್.ಬಿ ಬಡಾವಣೆ	1000	10764						1400	15070	1530	16469				
57	ಜಿಗಣಿ	1000	10764	800	8611	600	6458	85	1400	15070	1530	16469	1330	14316	1460	15715
58	ಮಧುಮಿತ್ರ ಬಡಾವಣೆ	1100	11840						1590	17115	1720	18514				
59	ಬಾಲಜಿ ಬಡಾವಣೆ	1100	11840						1590	17115	1720	18514				
60	ಸಿಂಹಪುರಿ ಬಡಾವಣೆ	800	8611						1330	14316	1460	15715				
61	ಪಾಟಲಮ್ಮ ಬಡಾವಣೆ	900	9688						1370	14747	1500	16146				
62	ವಕೀಲ್ ಟೌನ್	1000	10764						1400	15070	1530	16469				
63	ಜಿಗಣಿ ಕೈಗಾರಿಕಾ ಪ್ರದೇಶ	900	9688						1370	14747	1500	16146				
64	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ. 15,16,17,18,19,20,21,22,23,24,25,26, 27,28,29,30,31,32,33,34,35,36,37,38,	1100	11840	900	9688			110	1590	17115	1720	18514	1370	14747	1500	16146

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಎಂಆರ್‌ಡಿಎ/ ಆನುರೋಪ್ತಾ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಂತಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್‌				ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	4	5	6	7	8	9	10	11	12	13	14	15	16	17	18
	39,40,41,42,43,44,45,46,47,48,49, 50,51,52,53,54,55,56,57,58,59,60,61, 62,63,64,65,66,67, 142, 148, 132,133,160, 164, 168, 171, 183, 184,. 185, 186, 158, 438, 437, 133, 157 ರಿಂದ 196															
65	ಕಲ್ಕೆರೆ					600	6458	70								
66	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.25,26,27, 34, 32,33, 35,36,37, 41,							95								
67	ಕನ್ನಾಯಕನ ಅಗ್ರಹಾರ			800	8611	500	5382	65	1330	14316	1460	15715	1010	10872	1140	12271
68	ಕೊಪ್ಪ	900	9688	750	8073	500	5382	60	1370	14747	1500	16146	1330	14316	1460	15715
69	ಆನೇಕಲ್ ಬೆಂಗಳೂರು ಮುಖ್ಯ ರಸ್ತೆ ಮತ್ತು ಬೇಗೂರು ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.110,210, 111,207,65, 68, 78, 83, 69, 168, 161, 195, 194, 132, 131, 109, 108, 125, 126, 209, 91, 90, 88, 86, 82, 83, 199, 197	1000	10764	850	9149	600	6458	95	1400	15070	1530	16469	1350	14531	1480	15931

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಎಂಆರ್‌ಡಿಎ/ ಅನುಮೋದಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಂತಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್‌ಗಳು				ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ
1	2	4	5	6	7	8	9	10	11	12	13	14	15	16	17	18
70	ಕಾಚನಾಯಕನಹಳ್ಳಿ	1100	,	850	9149	550	5920	90	1590	17115	1720	18514	1350	14531	1480	15931
71	ಗ್ರಾಂಡ್ ಐ ಕಾನ್ ಬಡಾವಣೆ	1000	10764								1530	16469				
72	ವೆಸ್ಟ್ ಬಡಾವಣೆ	1000	10764						1400	15070	1530	16469				
73	ಕೋನಸಂದ್ರ	600	6458	450	4844	350	3767	50	1250	13455	1380	14854	990	10656	1120	12056
74	ಎಸ್2 ಹೋಮ್ಸ್ ಬಟ್ಟರ್‌ಫ್ಲೈ ಗಾರ್ಡನ್ಸ್ (ಹೊಸ ಸೇರ್ಪಡೆ)	900	9688						1370	14747	1500	16146				
75	ಕಾಡುಜಕ್ಕನಹಳ್ಳಿ	700	7535	500	5382	400	4306	50	1290	13886	1420	15285	1010	10872	1140	12271
76	ಕಲ್ಲುಬಾಳು	800	8611	700	7535	500	5382	65	1330	14316	1460	15715	1290	13886	1420	15285
77	ಕ್ಯಾಲಸನಹಳ್ಳಿ	800	8611	700	7535	500	5382	75	1330	14316	1460	15715	1290	13886	1420	15285
78	ಕೈಗಾರಿಕ ಪ್ರದೇಶ	800	8611						1330	14316	1460	15715				
79	ಐಡಿಯಲ್ ಹೋಮ್ಸ್ ಬಡಾವಣೆ	1100	11840.4						1590	17115	1720	18514				
80	ಜೆನಾನ್ ಬಡಾವಣೆ	1000	10764						1400	15070	1530	16469				
81	ಉಪಕಾರ್ ಬಡಾವಣೆ	1000	10764						1400	15070	1530	16469				
82	ಸೆಲಬ್ರಿಟಿ ಲೇಕ್	1000	10764						1400	15070	1530	16469				
83	ಲಕ್ಷ್ಮೀಪುರ					450	4844	60								
84	ಪೇರಿಪ್ಯಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ. 93,94,95							95								
85	ಮಂಟಪ					400	4306	70								

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಎಂಆರ್‌ಡಿಎ/ ಆನುಮೋದಿಸಲ್ಪಟ್ಟ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಂತಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೇ ರೂ.ಗಳಲ್ಲಿ
1	2	4	5	6	7	8	9	10	11	12	13	14	15	16	17	18
86	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ. 32,33,34,35,36,37,38,39,40,41,42,43,44,45,49,50,51,52,53,54,55,56,57,58,59,60,62,128,129,65,66,67,72,73,74,75,180,104,183,184,186,185,189,225,226							95								
87	ಮಹಾಂತಲಿಂಗಾಪುರ	800	8611	600	6458	500	5382	60	1330	14316	1460	15715	1250	13455	1380	14854
88	ಉಮಾಶಂಕರ್ ಎಸ್ಟೇಟ್	800	8611						1330	14316	1460	15715				
89	ಮಾರಗೊಂಡನಹಳ್ಳಿ	900	9688	700	7535	500	5382	80	1370	14747	1500	16146				
90	ಪೇರಿಪ್ಯಾರಲ್ ರಸ್ತೆಗೆ ಹೊಂದಿರುವ ಸರ್ವೆ ನಂ. 78,79,80,81,82,83,111,112,113,117,118,119,5,6,7,8,9,116,24,23,22,21,19,18,17,16,15							90								
91	ನಲ್ಲಸಂದ್ರ					400	4306	50								
92	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.22,31,33,36,38,42,43							95								

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಎಂಆರ್‌ಡಿಎ/ ಅನುರೋಧಿಸಾ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಲಾ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೋಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್		ಮೋಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	4	5	6	7	8	9	10	11	12	13	14	15	16	17	18
93	ನಂಜಾಪುರ			500	5382	400	4306	55								
94	ನೊಸೆನೂರು	700	7535	550	5920	450	4844	55	1290	13886	1420	15285	1230	13240	1360	14639
95	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.82,83,84,85,86,87,88, 89,90,91,92,93,94,95,96, 97,98,99,100,101,102, 103,104,105,106,107,108, 109,110,111,112,113,114, 115, 116, 118,119,120,121, 122,123,124	800	8611	650	6997			85	1330	14316	1460	15715	1270	13670	1400	15070
96	ನೊಸೆನೂರು ಗೊಲ್ಲಹಳ್ಳಿ	700	7535	550	5920	450	4844	50	1290	13886	1420	15285	1230	13240	1360	14639
97	ರಾಮಸಂದ್ರ					350	3767	50								
98	ರಾಗಿಹಳ್ಳಿ					200	2153	24								
99	ರಾಮಕೃಷ್ಣಪುರ	800	8611	600	6458	400	4306	75	1330	14316	1460	15715	1250	13455	1380	14854
100	ವಿವಂತ ರೆಸಿಡೆನ್ಸಿ	900	9688						1370	14747	1500	16146				
101	ಆನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.28,29	900	9688	700	7535			95	1370	14747	1500	16146	1290	13886	1420	15285
102	ರಾಜಾಪುರ	800	8611	650	6997	450	4844	85	1330	14316	1460	15715	1280	13778	1410	15177

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಎಂಆರ್‌ಡಿಎ/ ಅನುಮೋದಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಖಾ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೋಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್		ಮೋಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ
1	2	4	5	6	7	8	9	10	11	12	13	14	15	16	17	18
103	ವಕೀಲ್ ಟೌನ್	1000	10764						1400	15070	1530	16469				
104	ಜೆನಾನ್ ಬಡಾವಣೆ	1000	10764						1400	15070	1530	16469				
105	ನವ್ಯ ಬಡಾವಣೆ	1000	10764						1400	15070	1530	16469				
106	ಲೇಕ್ ಮೆಡೋಸ್	1000	10764						1400	15070	1530	16469				
107	ಕೈಗಾರಿಕ ಪ್ರದೇಶ	800	8611						1330	14316	1460	15715				
108	ಸೀತನಾಯಕನಹಳ್ಳಿ	750	8073	400	4306	300	3229	45	1310	14101	1440	15500	970	10441	1100	11840
109	ಶಿವನಹಳ್ಳಿ					200	2153	24								
110	ಸಕಲವಾರ					400	4306	70								
111	ಪೇರಿಪ್ಯಾರಲ್ ರಸ್ತೆಗೆ ಹೊಂದಿರುವ ಸರ್ವೆ ಸಂ.1,2,3,96,95,94, 55,56, 59,60,70,78,79, 84,85,77,76,74,73,72,71							95								
112	ತಿರುಪಾಳ್ಯ	1100	11840.4	900	9688	600	6458		1590	17115	1720	18514	1370	14747	1500	16146
113	ವಾಬಸಂದ್ರ	800	8611	600	6458	500	5382	80	1330	14316	1460	15715	1250	13455	1380	14854
114	ವಡೇರ ಮಂಚನಹಳ್ಳಿ	800	8611	600	6458	450	4844	40	1330	14316	1460	15715	1250	13455	1380	14854
115	ಎಸ್2 ಹೋಮ್ಸ್ ಬಟ್ಟರ್‌ಫ್ಲೈ ಗಾರ್ಡನ್ಸ್ (ಹೊಸ ಸೇರ್ಪಡೆ)	900	9688						1370	14747	1500	16146				

ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಎಂಆರ್‌ಡಿಎ/ ಅನುರೋಪ್ಪಾ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಶಾಂತಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್‌ಗಳು				ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್‌ಗಳು			
		ಪ್ರತಿ ಚದರ ಅಡಿಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಅಡಿಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್/ ಟೈಲ್ಸ್		ಮಾರ್ಬಲ್/ ಗ್ರಾನೈಟ್/ಟೈಲ್ಸ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ವಿರಿಯಾಗೆ ರೂ.ಗಳಲ್ಲಿ
1	2	4	5	6	7	8	9	10	11	12	13	14	15	16	17	18
116	ಬೊಮ್ಮಂಡನಹಳ್ಳಿ ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.1,2,3,4,5,6,7, 12, 13,14,15,16,17,18,19,20, 21,22,23, 47,49	900	9688	700	7535			60	1370	14747	1500	16146	1290	13886	1420	15285
117	ವಡೇರಹಳ್ಳಿ	800	8611	600	6458	400	4306	60	1330	14316	1460	15715	1250	13455	1380	14854
118	ಪೇರಿಪ್ಪಾರಲ್ ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.3,5,6,7,41,42	900	9688	700	7535			90	1370	14747	1500	16146	1290	13886	1420	15285
119	ಯಾರಂಡಹಳ್ಳಿ	1000	10764	750	8073	550	5920	80	1400	15070	1530	16469	1310	14101	1440	15500
120	ಆರ್.ಕೆ.ಬಡಾವಣೆ	1000	10764						1400	15070	1530	16469				
121	ಕೈಗಾರಿಕ ಪ್ರದೇಶ	800	8611						1330	14316	1460	15715				

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಭೋಜ್ಯನಾಯ್ಕ

ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರ

ಭಾಗ - III Part - III	ಬೆಂಗಳೂರು, ಗುರುವಾರ, ಅಕ್ಟೋಬರ್ ೩೦, ೨೦೧೪ (ಕಾರ್ತಿಕ ೮, ಶಕ ವರ್ಷ ೧೯೩೬) Bangalore, Thursday, October 30, 2014 (Karthika 8, Shaka Varsha 1936)	ನಂ. ೬೬೭ No. 667
-------------------------	---	--------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಅಧಿಸೂಚನೆ

ಸಂಖ್ಯೆ: CVC-01/06/2014-15, ಬೆಂಗಳೂರು, ದಿನಾಂಕ: 27-10-2014

ವಿಷಯ: ಬೆಂಗಳೂರು ನಗರ ಜಿಲ್ಲೆಯ ರಾಜಾಜಿನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿಯ ದರಪಟ್ಟಿಯ ಬಗ್ಗೆ.

ಉಲ್ಲೇಖ: (1) ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: CVC -01/2014-15, ಬೆಂಗಳೂರು, ದಿನಾಂಕ: 07-10-2014.

(2) ಅಧಿಸೂಚನೆ ಸಂಖ್ಯೆ: CVC -01/2014-15, ಬೆಂಗಳೂರು, ದಿನಾಂಕ: 07-10-2014.

(3) ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ದಿನಾಂಕ: 27-10-2014.

1. ಬೆಂಗಳೂರು ನಗರ ಜಿಲ್ಲೆಯ ರಾಜಾಜಿನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ತಾತ್ಕಾಲಿಕ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಹೊರಡಿಸಿದ ಅಧಿಸೂಚನೆಯನ್ನು ಸಾರ್ವಜನಿಕ ಆಕ್ಷೇಪಣೆ/ಸಲಹೆ/ಸೂಚನೆಗಳಿಗಾಗಿ ಕರ್ನಾಟಕ ರಾಜ್ಯಪತ್ರದ ವಿಶೇಷ ಪತ್ರಿಕೆಯಲ್ಲಿ ಭಾಗ-III ಸಂಖ್ಯೆ: 632, ದಿನಾಂಕ: 07-10-2014ರಲ್ಲಿ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಆಕ್ಷೇಪಣೆ/ಸಲಹೆ/ಸೂಚನೆಗಳನ್ನು ಸಲ್ಲಿಸುವಂತೆ ಪ್ರಕಟಿಸಲಾಗಿತ್ತು.

(ಇಲಲಇ)

2. ಸದರಿ ರಾಜ್ಯಪತ್ರವು ಸರ್ವಾಜನಿಕರಿಗೆ ಲಭ್ಯವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೇ ದಿನಾಂಕ: 27-10-2014 ರಂದು ನಡೆದ ಕೇಂದ್ರ ಮೌಲ್ಯ ಮಾಪನ ಸಮಿತಿಯ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಆಕ್ಷೇಪಣೆ/ಸಲಹೆ ಸೂಚನೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಅಂತಿಮಗೊಳಿಸಲಾಗಿದೆ.
3. ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 45(ಬಿ) ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಮಾರುಕಟ್ಟೆ ಬೆಲೆ ಮಾರ್ಗಸೂಚಿಯ ಅಂದಾಜು, ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು 2003ರ ಅಧಿನಿಯಮ 7(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ದರಗಳು ಅನುಬಂಧದಲ್ಲಿರುವ ಬೆಂಗಳೂರು ನಗರ ಜಿಲ್ಲೆಯ ರಾಜಾಜಿನಗರ ಜಿಲ್ಲಾನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿಮಾಡಿರುವ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯ ದಿನಾಂಕ: 13-11-2014 ರಿಂದ ಜಾರಿಗೆ ಬರುತ್ತದೆ.
4. ಈ ಕೆಳಕಂಡ 9 ಉಪನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಪರಿಷ್ಕರಿಸಿ ಅನುಬಂಧ 1 ಮತ್ತು ಅನುಬಂಧ 2 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ಸಂ	ಉಪನೋಂದಣಿ ಕಛೇರಿಯ ಹೆಸರು	ಪುಟ ಸಂಖ್ಯೆ
1.	ರಾಜಾಜಿನಗರ ಉಪನೋಂದಣಿ ಕಛೇರಿ	9-22
2.	ಯಶವಂತಪುರ ಉಪನೋಂದಣಿ ಕಛೇರಿ	23-34
3.	ವಿಜಯನಗರ ಉಪನೋಂದಣಿ ಕಛೇರಿ	35-44
4.	ಶ್ರೀರಾಂಪುರ ಉಪನೋಂದಣಿ ಕಛೇರಿ	45-51
5.	ಪೀಣ್ಯ ಉಪನೋಂದಣಿ ಕಛೇರಿ	52-71
6.	ಲಗ್ಗೆರೆ ಉಪನೋಂದಣಿ ಕಛೇರಿ	72-79
7.	ನಾಗರಬಾವಿ ಉಪನೋಂದಣಿ ಕಛೇರಿ	80-93
8.	ಮದನಾಯಕನಹಳ್ಳಿ ಉಪನೋಂದಣಿ ಕಛೇರಿ	94-97
9.	ದಾಸನಪುರ ಉಪನೋಂದಣಿ ಕಛೇರಿ	98-106

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಭೋಜ್ಯನಾಯ್ಕ
ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-1

1. ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ 5 ಜಿಲ್ಲಾ ನೋಂದಣಿ ಕಛೇರಿಗಳ ವ್ಯಾಪ್ತಿಗೆ ಅನ್ವಯಿಸುವ ವಿಶೇಷ ಸೂಚನೆಗಳು:-

1. ಕೃಷಿ ಜಮೀನು/ ಅಭಿವೃದ್ಧಿ ಹೊಂದದ ಭೂಪರಿವರ್ತನೆಯಾದ ಜಮೀನುಗಳಿಗೆ ಈ ಕೆಳಕಂಡ ದರಗಳು ಅನ್ವಯಿಸುವುದು.

(i)	5 ಗುಂಟೆ ವಿಸ್ತೀರ್ಣದವರೆಗಿನ ಜಮೀನಿಗೆ(5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಳವಡಿಸತಕ್ಕದ್ದು.
(ii)	5 ಗುಂಟೆ ಮೇಲ್ಪಟ್ಟು 10 ಗುಂಟೆಯವರೆಗೆ ವಿಸ್ತೀರ್ಣದ ಜಮೀನಿಗೆ	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 50% ರಷ್ಟು ಕಡಿತಗೊಳಿಸಿ ಅಳವಡಿಸತಕ್ಕದ್ದು.

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ವಾಣಿಜ್ಯ ಮತ್ತು ಕೈಗಾರಿಕೆ ಉದ್ದೇಶಗಳು) ನಿವೇಶನ ದರವನ್ನು ಅಳವಡಿಸುವುದು.

2. ಈ ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಿಗೆ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸುವುದು.

(i)	ಕೈಗಾರಿಕೋಪಯೋಗಿ	50% (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(ii)	ವಾಸೋಪಯೋಗಿ	60% (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಣಿಜ್ಯೋಪಯೋಗಿ / ವಸತಿಯೇತರ	75% (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

3. ಬೆಲೆ ಪಟ್ಟಿಯಲ್ಲಿ ನಿಗದಿಪಡಿಸದೆ ಇರುವ ರಾಷ್ಟ್ರೀಯ ಹೆದ್ದಾರಿ/ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿರುವ ಸ್ವತ್ತುಗಳಿಗೆ ಆಯಾ ಪ್ರದೇಶದ ದರಗಳಿಗೆ 50% ರಷ್ಟು ಮತ್ತು ರಾಜ್ಯ ಹೆದ್ದಾರಿಗಳಿಗೆ ಆಯಾ ಪ್ರದೇಶದ ದರಕ್ಕೆ 25% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.

4. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 40 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. ಈಗಾಗಲೇ ವಾಣಿಜ್ಯ /ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ.

5. ಮೂಲ ನಿವೇಶನಗಳಿಗೆ ಮತ್ತು ಯಾವುದೇ ಎರಡು ಕಡೆ ರಸ್ತೆ ಇರುವ ನಿವೇಶನಗಳಿಗೆ, ಆಯಾ ಪ್ರದೇಶದ ನಿವೇಶನಗಳ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.

6. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ವಪ್ಪಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು. ಈ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಪ್ರದೇಶಗಳಲ್ಲಿ ಇರುವ ಕೈಗಾರಿಕೋಪಯೋಗಿ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರದ 75% ರಷ್ಟು ಬೆಲೆ ನಿಗದಿಪಡಿಸುವುದು.
7. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ಮಾಲ್/ವಸತಿಯೇತರ ಫ್ಲಾಟ್‌ಗಳಿಗೆ ವಾಸೋಪಯೋಗಿ ಫ್ಲಾಟ್‌ಗಳ ದರದ 30% ರಷ್ಟು ಹೆಚ್ಚಿಗೆ ನಿಗದಿಪಡಿಸುವುದು (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
8. ಅಪಾರ್ಟ್‌ಮೆಂಟ್‌ನ ಓಪನ್ ಟೆರೇಸ್‌ಗೆ/ ಗಾರ್ಡನ್ ಏರಿಯಾಗೆ/ ಎಕ್ಸ್‌ಕ್ಯೂಸಿವ್ ಯೂಸೇಜ್ ಏರಿಯಾಗಳಿಗೆ 25% ರಷ್ಟು ಸೂಪರ್ ಬಿಲ್ಡ್‌ಪ್ ಏರಿಯಾ ದರಗಳನ್ನು ನಿಗದಿಪಡಿಸುವುದು.
9. ಅನುಬಂಧ-2ರಲ್ಲಿಯ ಅಪಾರ್ಟ್‌ಮೆಂಟ್ ದರಗಳು ಸೂಪರ್‌ಬಿಲ್ಡ್‌ಪ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ (only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್‌ಬಿಲ್ಡ್‌ಪ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ.
10. ಅನುಬಂಧ-2ರಲ್ಲಿಯ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ =ವಿಲ್ಲಾ / ರೋ ಹೌಸ್‌ಗಳ ನಿವೇಶನ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ.
11. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ವಿಲ್ಲಾ, ರೋ ಹೌಸ್‌ಗಳು ಬಂದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
12. ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಪಟ್ಟಿಯಲ್ಲಿನ ಬೆಲೆಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ಬೆಲೆಯನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
13. ಎಲ್ಲಾ ನಿವೇಶನ ಹಾಗೂ ಅಪಾರ್ಟ್‌ಮೆಂಟ್ ದರಗಳು ಚದರ ಅಡಿ ಹಾಗೂ ಚದರ ಮೀಟರ್‌ಗಳಲ್ಲಿ(1 ಚದರ ಮೀಟರ್=10.764 ಚದರ ಅಡಿಗಳು) ಪ್ರಕಟವಾಗಿದ್ದು, ಎರಡು ದರಗಳ ಅನ್ವಯ ಬರುವ ಸ್ಥಿತಿನ ಮೌಲ್ಯದಲ್ಲಿ ಯಾವುದು ಹೆಚ್ಚು ಅದನ್ನು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.

2. ಕೇಂದ್ರ ಮೌಲ್ಯ ಮಾಪನ ಸಮಿತಿ.

ಮೌಲ್ಯಮಾಪನಕ್ಕೆ ಅನುಸರಿಸಬೇಕಾದ ಪ್ರಸ್ತಾವಿತ ಪರಿಷ್ಕೃತ ಕಟ್ಟಡಗಳ ದರಗಳು
ಉಲ್ಲೇಖ : ಅಧಿಸೂಚನೆ ಸಂಖ್ಯೆ : ಸಿವಿಸಿ 01/2014-15 ದಿನಾಂಕ : 07-10-2014

ಕ್ರ. ಸಂ	ಕಟ್ಟಡದ ತರಹ	ನೆಲಮಹಡಿ		ಮೇಲ್ಮಹಡಿ	
		ಪ್ರತಿ ಚ.ಅ ರೂಗಳಲ್ಲಿ	ಪ್ರತಿ ಚ.ಮೀ ರೂಗಳಲ್ಲಿ	ಪ್ರತಿ ಚ.ಅ ರೂಗಳಲ್ಲಿ	ಪ್ರತಿ ಚ.ಮೀ ರೂಗಳಲ್ಲಿ
1	ಆರ್.ಸಿ.ಸಿ, ಚಾವಣಿ , ಇಟ್ಟಿಗೆ ಗೋಡೆ, ಗ್ರಾನೈಟ್, ನೆಲಹಾಸು, ತೇಗದ ಮರದ ಕಿಟಕಿ ಬಾಗಿಲುಗಳು	1600	17222	1500	16146
2	ಆರ್.ಸಿ.ಸಿ, ಚಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಬಾಗಿಲುಗಳು	1530	16469	1480	15931
3	ಆರ್.ಸಿ.ಸಿ, ಚಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮೊಸಾಯಿಕ್/ ವಿಟ್ರೈಫೈಡ್/ ಸೆರಾಮಿಕ್ ನೆಲಹಾಸು ಹೊನ್ನೆಮರದ ಕಿಟಕಿ ಬಾಗಿಲುಗಳು	1370	14747	1200	12917
4	ಆರ್.ಸಿ.ಸಿ, ಚಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್ಡ್/ ಶಾಹಬಾದ ಕಡಪ/ ಬೇತಮ್ ಜೆಲ್ಲಿ, ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಬಾಗಿಲುಗಳು.	1280	13778	1100	11840
5	ಆರ್.ಸಿ.ಸಿ, ಚಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ರೆಡಾಕ್ಸೈಡ್ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಬಾಗಿಲುಗಳು.	1200	12917	1050	11302
6	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟ್ ರೆಡಾಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಬಾಗಿಲುಗಳು	600	6458	550	5920
7	ಕರಿ ಹೆಂಚು, ಮಣ್ಣಿನ ಮೇಲ್ಮುದ್ದಿ, ಕಡಪ ಸ್ಲಾಬ್ ಇಟ್ಟಿಗೆ/ ಮಣ್ಣಿನ ಗೋಡೆ, ಕಾಡಿನ ಮರದ ಕಿಟಕಿ ಬಾಗಿಲುಗಳು	550	5920	480	5167

ಷರಾ: 1. ಮೇಲ್ಕಂಡ ದರಗಳಲ್ಲಿ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.

2. ತಳಮಹಡಿ ಕಟ್ಟಡ (cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಬೇಕು.

ವಾಹನ ನಿಲ್ದಾಣ ದರಗಳು

ಕ್ರ.ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ	ಮೇಲ್ಕಾವಣೆಯುಳ್ಳ (Covered Car parking)	ಮೇಲ್ಕಾವಣೆ ರಹಿತ (Open Car parking)
1	ರೂ.50,00,000-00 ವರೆಗೆ	ರೂ. 1,50,000	ರೂ.1,35,000
2	ರೂ.50,00,001-00 ರಿಂದ ರೂ.1,00,00,000-00 ವರೆಗೆ	ರೂ. 2,00,000	ರೂ.1,50,000
3	ರೂ.1,00,00,001-ರಿಂದ ಮೇಲ್ಪಟ್ಟು	ರೂ. 2,50,000	ರೂ.2,00,000

3. ಆಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	0 ಯಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.0.%
2	6ನೇ ಅಂತಸ್ತಿಗೆ	ಸೂಪರ್‌ಬಿಲ್ಡಿಂಗ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 3.5%
3	7ನೇ ಅಂತಸ್ತಿಗೆ	ಸೂಪರ್‌ಬಿಲ್ಡಿಂಗ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.0.%
4	8ನೇ ಅಂತಸ್ತಿಗೆ	ಸೂಪರ್‌ಬಿಲ್ಡಿಂಗ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್‌ಬಿಲ್ಡಿಂಗ್ ಏರಿಯಾದ ಮೌಲ್ಯ +2.0%	11	15ನೇ ಅಂತಸ್ತು ಮತ್ತು ಮೇಲ್ವಿಟ್ಟು	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +5.0%
6	10ನೇ ಅಂತಸ್ತಿಗೆ	ಸೂಪರ್‌ಬಿಲ್ಡಿಂಗ್ ಏರಿಯಾದ ಮೌಲ್ಯ+ 2.5%			

ಆಪಾರ್ಟ್‌ಮೆಂಟ್/ಫ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಅಡಿ X ರೂ.3000 ಪ್ರತಿ ಚದರ ಅಡಿ) ಆಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).


ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	0 ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000X 3.0%)=30,90,000/-
2	6ನೇ ಅಂತಸ್ತು	30,00,000+(30,00,000X 0.5%)=30,15,000/-	8	12ನೇ ಅಂತಸ್ತು	30,00,000+(30,00,000X 3.5%)=31,05,000/-
3	7ನೇ ಅಂತಸ್ತು	30,00,000+(30,00,000X 1.0%)=30,30,000/-	9	13ನೇ ಅಂತಸ್ತು	30,00,000+(30,00,000X 4.0%)=31,20,000/-
4	8ನೇ ಅಂತಸ್ತು	30,00,000+(30,00,000X 1.5%)=30,45,000/-	10	14ನೇ ಅಂತಸ್ತು	30,00,000+(30,00,000X4.5%)=31,35,000/-
5	9ನೇ ಅಂತಸ್ತು	30,00,000+(30,00,000X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ವಿಟ್ಟು	30,00,000+(30,00,000X5.0%)=31,50,000/-
6	10ನೇ ಅಂತಸ್ತು	30,00,000+(30,00,000X 2.5%)=30,75,000/-			

4. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಮೆಂಟ್/ ಟೇನಮೆಂಟ್/ ಗೇಟೆಡ್ ಕಮ್ಯುನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಮಾತ್ರ.
2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ – 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).

List of Special Amenities provided for Apartments / Villas / Villaments / Tenement / Gated Community Houses.
(Select the amenities by underlining the same and put ✓ mark in column no 3).

Group No	Special Amenities / Facilities /Benefits	Mark ✓
1	2	3
Exempted	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities is fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot cot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazar, Nandini Milk outlet, Provision store, Parlor, Cafeteria, Super market, Plaza and similar types of amenities.	

Group No	Special Amenities / Facilities /Benefits	Mark 
1	2	3
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlor, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlor, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ : ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾ ಮೆಂಟ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಭೋಜ್ಯನಾಯ್ಕ
ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-2

ರಾಜಾಜಿನಗರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
1	ರಾಜಾಜಿನಗರ ಇಂಡಸ್ಟ್ರಿಯಲ್ ಟೌನ್	5000	53820	4280	46070	4410	47469
2	ರಾಜಾಜಿನಗರ ಇಂಡಸ್ಟ್ರಿಯಲ್ ಟೌನ್ 2,3, ಮತ್ತು 4ನೇ ಮುಖ್ಯ ರಸ್ತೆ	5000	53820	4280	46070	4410	47469
3	ಇಂಡಸ್ಟ್ರಿಯಲ್ ಟೌನ್ ಜಿ.ಇ.ಎಫ್.ಬ್ಲಾಕ್	5000	53820	4280	46070	4410	47469
4	ಇಂಡಸ್ಟ್ರಿಯಲ್ ಟೌನ್ ಕಾ.ರ.ಪ. 4 ನೇ ಹಂತ	5000	53820	4280	46070	4410	47469
5	ಪಶ್ಚಿಮ ಕಾರ್ಡ್ ರಸ್ತೆ ಶ್ರೀ ಬಾಲಗಂಗಾಧರನಾಥಸ್ವಾಮೀಜಿ ವೃತ್ತದಿಂದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವೃತ್ತದವರೆಗಿನ ಎರಡೂ ಬದಿ ಸರ್ವಿಸ್ ರಸ್ತೆ ಸೇರಿ	8000	86112	5990	64476	6120	65876
6	ಪಶ್ಚಿಮ ಕಾರ್ಡ್ ರಸ್ತೆ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವೃತ್ತದಿಂದ ಕಾರ್ಡ್ ರಸ್ತೆ ಪಶ್ಚಿಮ ಅಂಡರ್ ಪಾಸ್ ವರೆಗಿನ (ಮೋದಿ ರಸ್ತೆ ವರೆಗೆ) ಎರಡೂ ಬದಿ ಸರ್ವಿಸ್ ರಸ್ತೆ ಸೇರಿ	9000	96876	6540	70397	6670	71796
7	ಪಶ್ಚಿಮ ಕಾರ್ಡ್ ರಸ್ತೆ ಅಂಡರ್ ಪಾಸ್ ನಿಂದ ಮಹಾಲಕ್ಷ್ಮಿ ಬಡಾವಣೆ ಪ್ರವೇಶ ದ್ವಾರದ ವರೆಗಿನ ಎರಡೂ ಬದಿ ಸರ್ವಿಸ್ ರಸ್ತೆ ಸೇರಿ	9000	96876	6540	70397	6670	71796
8	ಪಶ್ಚಿಮ ಕಾರ್ಡ್ ರಸ್ತೆ ಮಹಾಲಕ್ಷ್ಮಿ ಬಡಾವಣೆ ಪ್ರವೇಶ ದ್ವಾರದಿಂದ ಸರ್ಕಾರಿ ಸಾಬೂನು ಕಾರ್ಖಾನೆ ವೃತ್ತದ ವರೆಗಿನ ಎರಡೂ ಬದಿ ಸರ್ವಿಸ್ ರಸ್ತೆ ಸೇರಿ	9000	96876	6540	70397	6670	71796
9	ನವರಂಗ್ ವೃತ್ತದಿಂದ ಶಂಕರಮಠ ವೃತ್ತದವರೆಗೆ (ಮೋದಿ ರಸ್ತೆ)	9000	96876	6540	70397	6670	71796
10	ಡಾ: ರಾಜ್ ರಸ್ತೆ ವೃತ್ತದಿಂದ ಶ್ರೀ ಬಾಲಗಂಗಾಧರನಾಥಸ್ವಾಮೀಜಿ ವೃತ್ತದವರೆಗೆ (ಮಾಗಡಿ ರಸ್ತೆಯ ಬಲಭಾಗ)	8000	86112	5990	64476	6120	65876
11	ಮಾಗಡಿ ಮುಖ್ಯರಸ್ತೆ ರಾಜಾಜಿನಗರ 6ನೇ ಬ್ಲಾಕ್	8000	86112	5990	64476	6120	65876

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ಪೆಟ್ರೋಲ್		ಮಾರ್ಬಲ್/ಗ್ರಾನೈಟ್/ ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವು ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವು ಎರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವು ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವು ಎರಿಯಾಗೇ ರೂ.ಗಳಲ್ಲಿ
1	2	3	4	5	6	7	8
	ಕಾರ್ಡ್ ರಸ್ತೆ ಪಶ್ಚಿಮ ಎರಡನೇ ಹಂತ, ಬಸವೇಶ್ವರನಗರ						
12	ಕಾರ್ಡ್ ರಸ್ತೆ ಪಶ್ಚಿಮ ಎರಡನೇ ಹಂತ ಬಸವೇಶ್ವರನಗರ	6000	64584	4870	52421	5000	53820
13	ಕಾರ್ಡ್ ರಸ್ತೆ ಪಶ್ಚಿಮ ಎರಡನೇ ಹಂತ ಬಸವೇಶ್ವರನಗರ 2,3,5 ,6 ಮತ್ತು 14ನೇ ಮುಖ್ಯರಸ್ತೆ	6500	69966	5150	55435	5280	56834
14	ಕಾರ್ಡ್ ರಸ್ತೆ ಪಶ್ಚಿಮ ಎರಡನೇ ಹಂತ ಬಸವೇಶ್ವರನಗರ 9,10, ಮತ್ತು 12ನೇ ಅಡ್ಡರಸ್ತೆ	6500	69966	5150	55435	5280	56834
15	ಕಾರ್ಡ್‌ರಸ್ತೆ ಪಶ್ಚಿಮ 2 ನೇ ಹಂತ 2ನೇ ಫೇಸ್	5000	53820	4280	46070	4410	47469
16	ತಿಮ್ಮಯ್ಯ ರಸ್ತೆ (60 ಅಡಿ ರಸ್ತೆ) ಮೋದಿ ರಸ್ತೆಯಿಂದ ಇಂದಿರಾನಗರ , ಮಂಜುನಾಥನಗರ, ಶಿವನಗರ, ಕಾ.ರ.ಪ. ವರೆಗೆ	6500	69966	5150	55435	5280	56834
17	ಕಾರ್ಡ್ ರಸ್ತೆ ಪಶ್ಚಿಮ 4 ನೇ ಹಂತ (1,2,3, 4 ನೇ ಬ್ಲಾಕ್‌ಗಳು)	4500	48438	3900	41980	4030	43379
18	ಅಗ್ರಹಾರ ದಾಸರಹಳ್ಳಿ	3700	39827	3390	36490	3520	37889
19	Blue Joy ಅಪಾರ್ಟ್‌ಮೆಂಟ್			5000	53820	5130	55219
20	ಪಾಪಯ್ಯ ಗಾರ್ಡನ್ ಅಗ್ರಹಾರ ದಾಸರಹಳ್ಳಿ	3200	34445	3030	32615	3160	34014
	ಮಾಗಡಿ ಮುಖ್ಯರಸ್ತೆ ಅಗ್ರಹಾರ ದಾಸರಹಳ್ಳಿ						
21	ಮಾಗಡಿ ಮುಖ್ಯರಸ್ತೆ ಅಗ್ರಹಾರ ದಾಸರಹಳ್ಳಿ	9000	96876	6540	70397	6670	71796
22	ಅಗ್ರಹಾರ ದಾಸರಹಳ್ಳಿ 2 ಮತ್ತು 9ನೇ ಅಡ್ಡರಸ್ತೆ	4000	43056	3550	38212	3680	39612
23	ರಹೇಜಾ ಅಪಾರ್ಟ್‌ಮೆಂಟ್ ಮಾಗಡಿ ರಸ್ತೆ ಅಗ್ರಹಾರ ದಾಸರಹಳ್ಳಿ			4300	46285	4500	48438
24	ಪಾಯಲ್ ಪ್ಯಾಲೇಸ್ ಅಪಾರ್ಟ್‌ಮೆಂಟ್ 9 ನೇ ಕ್ರಾಸ್ ಕೆ.ಹೆಚ್.ಬಿ. 2 ನೇ ಸ್ಟೇಜ್, ಅಗ್ರಹಾರ ದಾಸರಹಳ್ಳಿ			3300	35521	3500	37674
25	ಮ0ಗಳ ಅಪಾರ್ಟ್‌ಮೆಂಟ್ 10 ನೇ ಮುಖ್ಯರಸ್ತೆ ಅಗ್ರಹಾರ ದಾಸರಹಳ್ಳಿ			2800	30139	3000	32292

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ವೆಟ್ರೈಟ್		ಮಾರ್ಬಲ್/ಗ್ರಾನೈಟ್/ ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವು ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವು ಎರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವು ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವು ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
26	ಆಶೀರ್ವಾದ ಅಪಾರ್ಟ್‌ಮೆಂಟ್, ಅಗ್ರಹಾರ ದಾಸರಹಳ್ಳಿ			2800	30139	3000	32292
	ಸಾಣೇಗುರುವನಹಳ್ಳಿ (ಬಿ.ಡಿ.ಎ.)						
27	ಸಾಣೇಗುರುವನಹಳ್ಳಿ (ಬಿ.ಡಿ.ಎ.)	4500	48438	3900	41980	4030	43379
28	ಗಾಯತ್ರಿನಗರ ಹೆಚ್.ಬಿ.ಸಿ.ಎಸ್.	4500	48438	3900	41980	4030	43379
29	ಅಸ್ವಗ್ರಾಮ ಸೊಸೈಟಿ	4500	48438	3900	41980	4030	43379
30	ಕಾರ್ಡ್ ರಸ್ತೆ ಪಶ್ಚಿಮ 3 ನೇ ಹಂತ 1ನೇ ಬ್ಲಾಕ್ (ಮಂಜುನಾಥನಗರ)	4700	50591	4120	44348	4250	45747
	ಜಿ.ಸಿ. ನಗರ ಸ್ಲಂ (ಕಾರಪ 3 ನೇ ಹಂತ 4 ನೇ ಬ್ಲಾಕ್)						
31	ಜಿ.ಸಿ. ನಗರ ಸ್ಲಂ (ಕಾರಪ 3 ನೇ ಹಂತ 4 ನೇ ಬ್ಲಾಕ್)	2600	27986	2660	28632	2790	30032
32	ಆಶಾಜ್ಯೋತಿ ಸಂಜಯ್‌ಗಾಂಧಿನಗರ ಸ್ಲಂ	2600	27986	2660	28632	2790	30032
33	ಭೀಮಜ್ಯೋತಿ ಸೊಸೈಟಿ (ಎಲ್.ಐ.ಸಿ. ಕಾರಪ)	4400	47362	3850	41441	3980	42841
	ಕಾರ್ಡ್ ರಸ್ತೆ ಪಶ್ಚಿಮ 1 ನೇ ಹಂತ 1 - 6 ನೇ ಫೇಸ್						
34	ಕಾರ್ಡ್ ರಸ್ತೆ ಪಶ್ಚಿಮ 1ನೇ ಹಂತ 1-6ನೇ ಫೇಸ್ ಮಹಾಗಣಪತಿನಗರ ಮತ್ತು ಮಂಜುನಾಥನಗರ	4000	43056	3550	38212	3680	39612
35	ಕಾರ್ಡ್ ರಸ್ತೆ ಪಶ್ಚಿಮ 1ನೇ ಹಂತ 6ನೇ ಫೇಸ್ ಪ್ರೈಡ್ ಪೆವಿಲಿಯನ್ ಅಪಾರ್ಟ್‌ಮೆಂಟ್			5000	53820	5200	55973
36	ಕಾರ್ಡ್ ರಸ್ತೆ ಪಶ್ಚಿಮ 8 ನೇ ಫೇಸ್	3000	32292	2840	30570	2940	31646
37	ಶಂಕರಮಠ ವೃತ್ತದಿಂದ ಹಾವನೂರು ಸರ್ಕಲ್ 80 ಅಡಿ ರಸ್ತೆ (ಸಿದ್ದಯ್ಯಪುರಾಣಿಕ್ ರಸ್ತೆ)	9000	96876	6540	70397	6670	71796
38	ಕಾರ್ಡ್ ರಸ್ತೆ 1 ನೇ ಮುಖ್ಯರಸ್ತೆ ಇಂಡಸ್ಟ್ರಿಯಲ್ ಟೌನ್‌ನಿಂದ ಹಾವನೂರ್ ವೃತ್ತದವರೆಗೆ	7000	75348	5450	58664	5580	60063

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ಪೆಟ್ರೋಲ್		ಮಾರ್ಬಲ್/ಗ್ರಾನೈಟ್/ ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಎರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
39	ಕಾರ್ಡ್ ರಸ್ತೆ ಪಶ್ಚಿಮ 3ನೇ ಹಂತ (1 – 4 ನೇ ಬ್ಲಾಕ್)	5300	57049	4460	48007	4590	49407
40	ಕಾರ್ಡ್ ರಸ್ತೆ ಪಶ್ಚಿಮ 3 ನೇ ಹಂತ 1ನೇ ಬ್ಲಾಕ್ 2, 2ಬಿ, 2ಇ ನೇ ಅಡ್ಡರಸ್ತೆ	6000	64584	4870	52421	5000	53820
41	ಕಾರ್ಡ್ ರಸ್ತೆ ಪಶ್ಚಿಮ 3 ನೇ ಹಂತ 2ನೇ ಬ್ಲಾಕ್ ಕಾರ್ಮಲ್ ಸ್ಕೂಲ್ ರಸ್ತೆ	6500	69966	5150	55435	5280	56834
42	ಕಾರ್ಡ್ ರಸ್ತೆ ಪಶ್ಚಿಮ 3 ನೇ ಹಂತ 3 ನೇ ಬ್ಲಾಕ್ 2ನೇ ಡಿ ಅಡ್ಡರಸ್ತೆ	6500	69966	5150	55435	5280	56834
43	ಕಾರ್ಡ್ ರಸ್ತೆ ಪಶ್ಚಿಮ 3 ನೇ ಹಂತ 3ನೇ ಬ್ಲಾಕ್ 8ನೇ ಮುಖ್ಯರಸ್ತೆ	6500	69966	5150	55435	5280	56834
44	ಕಾರ್ಡ್ ರಸ್ತೆ ಪಶ್ಚಿಮ 3 ನೇ ಹಂತ 1 ಹಾಗೂ 3ನೇ ಬ್ಲಾಕ್ 10 ನೇ ಮುಖ್ಯರಸ್ತೆ ಎರಡೂ ಬದಿ ಸೇರಿ (80 ಅಡಿ ರಸ್ತೆ)	7000	75348	5450	58664	5580	60063
45	ಕಾರ್ಡ್ ರಸ್ತೆ ಪಶ್ಚಿಮ 3ನೇ ಹಂತ 2 ಹಾಗೂ 3ನೇ ಬ್ಲಾಕ್ ಎರಡೂ ಬದಿ ಸೇರಿ (ಎ.ವಿ.ಎಸ್. ಕಾಲೇಜ್ 60 ಅಡಿ ರಸ್ತೆ)	6500	69966	5150	55435	5280	56834
	ಕಾರ್ಡ್‌ರಸ್ತೆ ಪಶ್ಚಿಮ ಸ್ಲಂ						
46	ಕಾರ್ಡ್‌ರಸ್ತೆ ಪಶ್ಚಿಮ ಸ್ಲಂ	2600	27986	2660	28632	2790	30032
47	ಭೋವಿ ಕಾಲೋನಿ	2600	27986	2660	28632	2790	30032
48	ಇಂದಿರಾನಗರ ಸ್ಲಂ ವೆಸ್ಟ್ ಆಫ್ ಕಾರ್ಡ್ ರಸ್ತೆ	3000	32292	2840	30570	2940	31646
	ಕೆ.ಹೆಚ್.ಬಿ.ಕಾಲೋನಿ 1ನೇ ಹಂತ						
49	ಕೆ.ಹೆಚ್.ಬಿ.ಕಾಲೋನಿ 1ನೇ ಹಂತ	5000	53820	4280	46070	4410	47469
50	ಕೆ.ಹೆಚ್.ಬಿ.ಕಾಲೋನಿ 80 ಅಡಿ ರಸ್ತೆ ಬಸವೇಶ್ವರನಗರ	7000	75348	5450	58664	5580	60063

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ವೆಟ್ಟಿಂಗ್		ಮಾರ್ಬಲ್/ಗ್ರಾನೈಟ್/ ವುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಎರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
51	ಹಾವನೂರು ವೃತ್ತದಿಂದ ಮಾಗಡಿ ಮುಖ್ಯರಸ್ತೆ ವರೆಗೆ 80 ಅಡಿ ರಸ್ತೆ ಬಸವೇಶ್ವರನಗರ (ಸಿದ್ದಯ್ಯಪುರಾಣಿಕ್ ರಸ್ತೆ)	7500	80730	5700	61355	5830	62754
52	ಕೆ.ಹೆಚ್.ಬಿ ಕಾಲೋನಿ (ಹೆಚ್.ಐ.ಜಿ.)	5000	53820	4280	46070	4410	47469
53	ಕೆ.ಹೆಚ್.ಬಿ ಕಾಲೋನಿ (ಎಂ.ಐ.ಜಿ.)	4500	48438	3900	41980	4030	43379
54	ಕೆ.ಹೆಚ್.ಬಿ ಕಾಲೋನಿ (ಎಲ್.ಐ.ಜಿ., ಇ.ಡಬ್ಲ್ಯು.ಎಸ್)	4000	43056	3550	38212	3680	39612
55	ಮಂಜುನಾಥನಗರ	4700	50591	4120	44348	4250	45747
56	ಮಂಜುನಾಥನಗರ ಮುಖ್ಯರಸ್ತೆ (1 ನೇ ಮುಖ್ಯರಸ್ತೆ)	5000	53820	4280	46070	4410	47469
57	ಮಂಜುನಾಥನಗರ 6 ನೇ ಮುಖ್ಯರಸ್ತೆ (60 ಅಡಿ ರಸ್ತೆ)	5500	59202	4560	49084	4690	50483
58	ಮಂಜುನಾಥನಗರ 7ನೇ ಮುಖ್ಯರಸ್ತೆ (ಪುಷ್ಪಾಂಜಲಿ ಟಾಕೀಸ್ ರಸ್ತೆ)	6500	69966	5150	55435	5280	56834
59	ನಾಗಪುರ	4000	43056	3550	38212	3680	39612
60	ನಾಗಪುರ 11 ನೇ ಅಡ್ಡರಸ್ತೆ	6200	66737	4980	53605	5110	55004
	ಶಿವನಗರ						
61	ಶಿವನಗರ	4000	43056	3550	38212	3680	39612
62	ಶಿವನಗರ 1 ನೇ ಮುಖ್ಯರಸ್ತೆ ಹಾಗೂ 60 ಅಡಿ ರಸ್ತೆ	5000	53820	4280	46070	4410	47469
63	ತರಂಗ ಅಪಾರ್ಟ್‌ಮೆಂಟ್ ಶಿವನಗರ			3500	37674	3700	39827
64	ಸಾರಂಗ ಅಪಾರ್ಟ್‌ಮೆಂಟ್ ಶಿವನಗರ			3500	37674	3700	39827
65	ಕಾರ್ಡ್ ಮ್ಯಾನಷನ್ ಅಪಾರ್ಟ್‌ಮೆಂಟ್ ಶಿವನಗರ			3500	37674	3700	39827
66	ಭಾಷ್ಯಂ ಸರ್ಕಲ್ ಏರಿಯಾ	11000	118404	7660	82452	7790	83852

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ಪೆಟ್ರೋಲ್		ಮಾರ್ಬಲ್/ಗ್ರಾನೈಟ್/ ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವು ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವು ಎರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವು ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವು ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
	ರಾಜಾಜಿನಗರ 1 ರಿಂದ 5 ನೇ ಬ್ಲಾಕ್						
67	ರಾಜಾಜಿನಗರ 1 ನೇ ಬ್ಲಾಕ್ 1 ನೇ ಮುಖ್ಯರಸ್ತೆ (ಡಾ: ರಾಜ್‌ಕುಮಾರ್ ರಸ್ತೆ)	8000	86112	5990	64476	6120	65876
68	ರಾಜಾಜಿನಗರ 1 ನೇ ಬ್ಲಾಕ್ 10 ನೇ ಅಡ್ಡರಸ್ತೆ (ಎ.ವಿ.ಎಸ್ ರಸ್ತೆ)	8500	91494	6260	67383	6390	68782
69	ರಾಜಾಜಿನಗರ 1 ನೇ ಬ್ಲಾಕ್ 11 ಮತ್ತು 14 ನೇ ಅಡ್ಡರಸ್ತೆ (60 ಅಡಿ ರಸ್ತೆ)	7500	80730	5700	61355	5830	62754
70	ರಾಜಾಜಿನಗರ 1 ನೇ ಎನ್ ಬ್ಲಾಕ್ 19 ನೇ ಮುಖ್ಯರಸ್ತೆ	8000	86112	5990	64476	6120	65876
71	ರಾಜಾಜಿನಗರ 1 ನೇ ಬ್ಲಾಕ್ 19 ನೇ ಮುಖ್ಯರಸ್ತೆ	8000	86112	5990	64476	6120	65876
72	ರಾಜಾಜಿನಗರ 1 ನೇ ಬ್ಲಾಕ್ 20 ನೇ ಮುಖ್ಯರಸ್ತೆ	9000	96876	6540	70397	6670	71796
73	ಕೇತಮಾರನಹಳ್ಳಿ ಮತ್ತು ಕೇತಮಾರನಹಳ್ಳಿ ರಾಜಾಜಿನಗರ 1ನೇ ಬ್ಲಾಕ್ 19 ಬಿ ಮುಖ್ಯರಸ್ತೆ	5000	53820	4280	46070	4410	47469
74	ರಾಜಾಜಿನಗರ 1 ನೇ ಬ್ಲಾಕ್ ಇತರೆ	6500	69966	5150	55435	5280	56834
75	ರಾಜಾಜಿನಗರ 2 ನೇ ಬ್ಲಾಕ್ 1ನೇ ಮುಖ್ಯರಸ್ತೆ (ಡಾ: ರಾಜ್‌ಕುಮಾರ್ ರಸ್ತೆ)	8500	91494	6260	67383	6390	68782
76	ರಾಜಾಜಿನಗರ 2 ನೇ ಬ್ಲಾಕ್ 12 ನೇ ಮುಖ್ಯರಸ್ತೆ	9000	96876	6540	70397	6670	71796
77	ರಾಜಾಜಿನಗರ 2 ನೇ ಬ್ಲಾಕ್ 19 ನೇ ಮುಖ್ಯರಸ್ತೆ	8000	86112	5990	64476	6120	65876
78	ರಾಜಾಜಿನಗರ 2 ನೇ ಬ್ಲಾಕ್ 20 ನೇ ಮುಖ್ಯರಸ್ತೆ	9000	96876	6540	70397	6670	71796
79	ರಾಜಾಜಿನಗರ 2ನೇ ಬ್ಲಾಕ್ 10 ಮತ್ತು 36ನೇ ಮುಖ್ಯರಸ್ತೆ	6500	69966	5150	55435	5280	56834
80	ರಾಜಾಜಿನಗರ 2 ನೇ ಬ್ಲಾಕ್ ಇತರೆ	5500	59202	4560	49084	4690	50483
81	ರಾಜಾಜಿನಗರ 3 ನೇ ಬ್ಲಾಕ್ ಇ.ಎಸ್.ಐ. ಎರಿಯಾ	9000	96876	6540	70397	6670	71796
82	ಬಾಷ್ಯಂ ಸರ್ಕಲ್ ನಿಂದ ರಾಜಾಜಿನಗರ 3 ನೇ ಬ್ಲಾಕ್ 12ನೇ ಮುಖ್ಯರಸ್ತೆ	9500	102258	6820	73410	6950	74810
83	ರಾಜಾಜಿನಗರ 3 ನೇ ಬ್ಲಾಕ್ 50 ನೇ ಅಡ್ಡರಸ್ತೆ (ಮಲ್ಲೇಗೌಡ ರಸ್ತೆ)	8500	91494	6260	67383	6390	68782

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ಪೆಟ್ರೋಲ್		ಮಾರ್ಬಲ್/ಗ್ರಾನೈಟ್/ ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವು ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವು ಎರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವು ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವು ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
84	ರಾಜಾಜಿನಗರ 3 ನೇ ಬ್ಲಾಕ್ 59 ನೇ ಅಡ್ಡರಸ್ತೆ (ವಾಟಾಳ್ ನಾಗರಾಜ್ ರಸ್ತೆ ಭಾಷ್ಯಂಸರ್ಕಲ್‌ವೃತ್ತದಿಂದ ಕಾರಪ ಜಂಕ್ಷನ್‌ವರೆಗೆ)	8500	91494	6260	67383	6390	68782
85	ರಾಜಾಜಿನಗರ 3ನೇ ಬ್ಲಾಕ್ 2 ಮತ್ತು 3ನೇ ಮುಖ್ಯರಸ್ತೆ	7500	80730	5700	61355	5830	62754
86	ರಾಜಾಜಿನಗರ 3ನೇ ಬ್ಲಾಕ್ 42 ಮತ್ತು 45,46ನೇ ಅಡ್ಡರಸ್ತೆ (60 ಅಡಿ ರಸ್ತೆಗಳು)	7500	80730	5700	61355	5830	62754
87	ರಾಜಾಜಿನಗರ 3ನೇ ಬ್ಲಾಕ್ 17ನೇ ಮುಖ್ಯರಸ್ತೆ	9000	96876	6540	70397	6670	71796
88	ಇ.ಎಸ್.ಐ ಆಸ್ಪತ್ರೆ ರಸ್ತೆ 41 ನೇ ಅಡ್ಡರಸ್ತೆ 3ನೇ ಬ್ಲಾಕ್	9000	96876	6540	70397	6670	71796
89	ಇ.ಎಸ್.ಐ. ಯಿ0ದ 80 ಅಡಿ ರಸ್ತೆ 3ನೇ ಬ್ಲಾಕ್	9000	96876	6540	70397	6670	71796
90	ರಾಜಾಜಿನಗರ 3 ನೇ ಬ್ಲಾಕ್ ಇತರೆ	6500	69966	5150	55435	5280	56834
91	ರಾಮಾಮಂದಿರ ರಸ್ತೆ	7500	80730	5700	61355	5830	62754
92	ರಾಜಾಜಿನಗರ 4 ನೇ ಬ್ಲಾಕ್ 1 ನೇ ಮುಖ್ಯರಸ್ತೆ (ಡಾ: ರಾಜ್‌ಕುಮಾರ್ ರಸ್ತೆ)	8500	91494	6260	67383	6390	68782
93	ರಾಜಾಜಿನಗರ 4 ನೇ ಬ್ಲಾಕ್ 10 ನೇ ಮುಖ್ಯರಸ್ತೆ	6000	64584	4870	52421	5000	53820
94	ರಾಜಾಜಿನಗರ 4 ನೇ ಎಂ & ಎನ್ ಬ್ಲಾಕ್ ರಾಜಾಜಿನಗರ	5000	53820	4280	46070	4410	47469
95	ರಾಜಾಜಿನಗರ 4 ನೇ ಎಂ & ಎನ್ ಬ್ಲಾಕ್ (ಡಾ: ರಾಜ್‌ಕುಮಾರ್ ರಸ್ತೆ) 1ನೇ ಮುಖ್ಯ ರಸ್ತೆ ರಾಜಾಜಿನಗರ	8500	91494	6260	67383	6390	68782
96	ರಾಜಾಜಿನಗರ 4 ನೇ ಬ್ಲಾಕ್ 46 ನೇ ಅಡ್ಡರಸ್ತೆ	6000	64584	4870	52421	5000	53820
97	ರಾಜಾಜಿನಗರ 4ನೇ ಬ್ಲಾಕ್ 2 ಮತ್ತು 6ನೇ ಮುಖ್ಯರಸ್ತೆ (60 ಅಡಿ ರಸ್ತೆಗಳು)	6500	69966	5150	55435	5280	56834
98	ರಾಜಾಜಿನಗರ 4ನೇ ಇ ಬ್ಲಾಕ್ 10ನೇ ಇ ಮುಖ್ಯರಸ್ತೆ	6500	69966	5150	55435	5280	56834

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ಪೆಟ್ರೋಲ್		ಮಾರ್ಬಲ್/ಗ್ರಾನೈಟ್/ ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವು ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವು ಎರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವು ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವು ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
99	Ram Kumar Mills Pvt. Ltd., # 1/2, 59th C Cross, 4th Block, Rajajinagar			6700	72119	7000	75348
100	ರಾಜಾಜಿನಗರ 4 ನೇ ಬ್ಲಾಕ್ ಇತರೆ	5500	59202	4560	49084	4690	50483
101	ರಾಜಾಜಿನಗರ 5 ನೇ ಬ್ಲಾಕ್ 12 ನೇ ಮುಖ್ಯರಸ್ತೆ ಯಿಂದ ಬಾಷ್ಪಂ ಸರ್ಕಲ್ ವರೆಗೆ	8000	86112	5990	64476	6120	65876
102	ರಾಜಾಜಿನಗರ 5 ನೇ ಬ್ಲಾಕ್ 20 ನೇ ಮುಖ್ಯರಸ್ತೆ	8000	86112	5990	64476	6120	65876
103	ರಾಜಾಜಿನಗರ 5 ನೇ ಬ್ಲಾಕ್ 59 ನೇ ಅಡ್ಡರಸ್ತೆ (ವಾಟಾಳ್ ನಾಗರಾಜ್ ರಸ್ತೆ ರಾಜಾಜಿನಗರ ಪ್ರವೇಶದ್ವಾರದಿಂದ ಭಾಷ್ಪಂಸರ್ಕಲ್‌ವರೆಗೆ)	7500	80730	5700	61355	5830	62754
104	ರಾಜಾಜಿನಗರ 5 ನೇ ಬ್ಲಾಕ್ ಚಾಮುಂಡೇಶ್ವರಿನಗರ ಸ್ಲಂ	2800	30139	2730	29386	2860	30785
105	ರಾಜಾಜಿನಗರ 5ನೇ ಬ್ಲಾಕ್ 72ನೇ ಅಡ್ಡರಸ್ತೆ	6800	73195	5320	57264	5450	58664
106	ರಾಜಾಜಿನಗರ 5ನೇ ಬ್ಲಾಕ್ 17 ಹಾಗೂ 18ನೇ ಮುಖ್ಯರಸ್ತೆ	6800	73195	5320	57264	5450	58664
107	ಬಿಂದು ಜೀವಾಳ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ರಾಜಾಜಿನಗರ			4200	45209	4400	47362
108	ಬಿಂದು ಸುಂದರ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್ 72 ನೇ ಕ್ರಾಸ್ 5ನೇ ಬ್ಲಾಕ್ ರಾಜಾಜಿನಗರ			4200	45209	4400	47362
109	ಸನ್‌ರೈಸ್ ಅಪಾರ್ಟ್‌ಮೆಂಟ್ 71ನೇ ಎ ಕ್ರಾಸ್, 5ನೇ ಬ್ಲಾಕ್ ರಾಜಾಜಿನಗರ			4200	45209	4400	47362
110	ಬೆಟ್ಟಿಂಗ್ ರೆಸಿಡೆನ್ಸಿ 5 ನೇ ಬ್ಲಾಕ್ ರಾಜಾಜಿನಗರ			4200	45209	4400	47362
111	ರಾಜಾಜಿನಗರ 5 ನೇ ಬ್ಲಾಕ್ ಇತರೆ	6500	69966	5150	55435	5280	56834
112	ಇಂಡಸ್ಟ್ರಿಯಲ್ ಎಸ್ಟೇಟ್	5000	53820	4280	46070	4410	47469
113	ಎಸ್.ಎಸ್.ಐ. ಎರಿಯಾ	5000	53820	4280	46070	4410	47469

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ಪೆಟ್ರೋಲ್		ಮಾರ್ಬಲ್/ಗ್ರಾನೈಟ್/ ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೇ ರೂ.ಗಳಲ್ಲಿ
1	2	3	4	5	6	7	8
114	ಇಂಡಸ್ಟ್ರಿಯಲ್ ಏರಿಯಾ ರಾಜಾಜಿನಗರ 6ನೇ ಬ್ಲಾಕ್	5000	53820	4280	46070	4410	47469
115	ಡಾ: ರಾಜ್‌ಕುಮಾರ್ ರಸ್ತೆ ವೃತ್ತದಿಂದ ರಾಜಾಜಿನಗರ 6ನೇ ಬ್ಲಾಕ್ ಸರ್ಕಲ್‌ವರೆಗೆ	8000	86112	5990	64476	6120	65876
116	ಡಾ: ರಾಜ್‌ಕುಮಾರ್ ರಸ್ತೆ ರಾಜಾಜಿನಗರ 6ನೇ ಬ್ಲಾಕ್ ವೃತ್ತದಿಂದ ಎಸ್‌ಜೆಆರ್‌ಸಿ ವೃತ್ತದವರೆಗೆ (ರಾಜಾಜಿನಗರ ಪ್ರವೇಶ ದ್ವಾರದವರೆಗೆ)	7500	80730	5700	61355	5830	62754
117	ಡಾ: ರಾಜ್‌ಕುಮಾರ್ ರಸ್ತೆ ಎಸ್.ಜೆ.ಆರ್.ಸಿ ವೃತ್ತದಿಂದ ನವರಂಗ್ ವೃತ್ತದವರೆಗೆ	8500	91494	6260	67383	6390	68782
118	ಡಾ: ರಾಜ್‌ಕುಮಾರ್ ರಸ್ತೆ ನವರಂಗ್ ವೃತ್ತದಿಂದ ಮೆಟ್ರೋ ವೃತ್ತದವರೆಗೆ	8000	86112	5990	64476	6120	65876
119	ಬೆಂಗಳೂರು -1 ವೆಸ್ಟ್ (ಫೀನಿಕ್ಸ್) ಅಪಾರ್ಟ್‌ಮೆಂಟ್			6300	67813	6500	69966
	ಇ.ಎಸ್.ಐ ಆಸ್ಪತ್ರೆ ರಸ್ತೆ						
120	ಹುಚ್ಚಪ್ಪನ ಪಾಳ್ಯ ರಾಜಾಜಿನಗರ 1ನೇ ಓ ಬ್ಲಾಕ್	5000	53820	4280	46070	4410	47469
121	ಜೇಡರಹಳ್ಳಿ ಗ್ರಾಮ	4500	48438	3900	41980	4030	43379
122	ಜೂಗನಹಳ್ಳಿ ಗ್ರಾಮ ರಾಜಾಜಿನಗರ 2ನೇ ಬ್ಲಾಕ್	4500	48438	3900	41980	4030	43379
	ರಾಜಾಜಿನಗರ 6 ನೇ ಬ್ಲಾಕ್						
123	ರಾಜಾಜಿನಗರ 6 ನೇ ಬ್ಲಾಕ್ 12 ನೇ ಮುಖ್ಯರಸ್ತೆ	8000	86112	5990	64476	6120	65876
124	ರಾಜಾಜಿನಗರ 6 ನೇ ಬ್ಲಾಕ್ ಕೆ.ಬಿ.ಟೆಂಪಲ್ ಗುಬ್ಬಣ್ಣ ಗಾರ್ಡನ್	4500	48438	3900	41980	4030	43379
125	ರಾಜಾಜಿನಗರ 6 ನೇ ಬ್ಲಾಕ್ 10ನೇ ಸಿ ಮುಖ್ಯರಸ್ತೆ	5700	61355	4700	50591	4830	51990
126	ರಾಜಾಜಿನಗರ 6 ನೇ ಬ್ಲಾಕ್ ಇತರೆ	5500	59202	4560	49084	4690	50483

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ವೆಟ್ರೈಟ್		ಮಾರ್ಬಲ್/ಗ್ರಾನೈಟ್/ ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
	ಪ್ರಕಾಶನಗರ						
127	ಪ್ರಕಾಶನಗರ 1,2,3,5 ಮತ್ತು 8 ನೇ ಅಡ್ಡರಸ್ತೆ	5000	53820	4280	46070	4410	47469
128	ಪ್ರಕಾಶನಗರ -7 ನೇ ಅಡ್ಡರಸ್ತೆ (ಐಯ್ಯಪ್ಪ ಟೆಂಪಲ್ ರಸ್ತೆ)	5200	55973	4280	46070	4410	47469
129	ಪ್ರಕಾಶನಗರ ಇತರೆ	4800	51667	4170	44886	4300	46285
130	ಆರ್.ಜಿ.ಎ .ಕಾಲೋನಿ (ಪ್ರಕಾಶನಗರ)	4800	51667	4170	44886	4300	46285
131	ಆರ್.ಜಿ.ಎ .ಕಾಲೋನಿ (ರಾಜಾಜಿನಗರ 3ನೇ ಹಂತ)	4800	51667	4170	44886	4300	46285
132	ರಾಜಾಜಿನಗರ 2ನೇ ಹಂತ ಎ.ಬಿ.ಡಿ.ಇ.ಬ್ಲಾಕ್ (ಗಾಯಿತ್ರಿ ನಗರ)	5000	53820	4280	46070	4410	47469
	ಗಾಯಿತ್ರಿ ನಗರ ಬಿ.ಡಿ.ಎ. ಬ್ಲಾಕ್						
133	ಗಾಯಿತ್ರಿ ನಗರ ಬಿ.ಡಿ.ಎ. ಬ್ಲಾಕ್	5000	53820	4280	46070	4410	47469
134	ಗಾಯಿತ್ರಿ ನಗರ 'ಡಿ' ಬ್ಲಾಕ್ 12 ನೇ ಅಡ್ಡರಸ್ತೆ	5200	55973	4390	47254	4520	48653
135	ಗಾಯಿತ್ರಿ ನಗರ ಮುಖ್ಯರಸ್ತೆ	5700	61355	4700	50591	4830	51990
136	ಗಾಯಿತ್ರಿ ನಗರ ತ.ರಾ.ಸು. ರಸ್ತೆ	5700	61355	4700	50591	4830	51990
137	ಮರಿಯಪ್ಪನಪಾಳ್ಯ	3700	39827	3390	36490	3520	37889
138	ಮಿಲ್ಕ್ ಕಾಲೋನಿ	5000	53820	4280	46070	4410	47469
	ರಾಜಾಜಿನಗರ 2ನೇ ಹಂತ ಸಿ. ಬ್ಲಾಕ್						
139	ರಾಜಾಜಿನಗರ 2ನೇ ಹಂತ ಸಿ. ಬ್ಲಾಕ್	4400	47362	3850	41441	3980	42841
140	ಮರಿಯಪ್ಪನ ಪಾಳ್ಯ ಸ್ಲಂ	3700	39827	3390	36490	3520	37889
	ಸುಬ್ರಮಣ್ಯನಗರ						
141	ಸುಬ್ರಮಣ್ಯನಗರ	5000	53820	4280	46070	4410	47469

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ಪೆಟ್ರೋಲ್		ಮಾರ್ಬಲ್/ಗ್ರಾನೈಟ್/ ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೇ ರೂ.ಗಳಲ್ಲಿ
1	2	3	4	5	6	7	8
142	ಸುಬ್ರಮಣ್ಯನಗರ 1ನೇ ಮುಖ್ಯರಸ್ತೆ	5500	59202	4560	49084	4690	50483
143	ಸುಬ್ರಮಣ್ಯನಗರ 'ಎ' ಬ್ಲಾಕ್ 17ನೇ ಅಡ್ಡರಸ್ತೆ	6000	64584	4870	52421	5000	53820
144	ಸುಬ್ರಮಣ್ಯನಗರ 'ಎ' ಬ್ಲಾಕ್ 1ನೇ ಅಡ್ಡರಸ್ತೆ	5500	59202	4560	49084	4690	50483
145	ಸುಬ್ರಮಣ್ಯನಗರ 'ಇ' ಬ್ಲಾಕ್ 3ನೇ ಅಡ್ಡರಸ್ತೆ	5500	59202	4560	49084	4690	50483
146	ಸುಬ್ರಮಣ್ಯನಗರ 'ಇ' ಬ್ಲಾಕ್ 6ನೇ ಅಡ್ಡರಸ್ತೆ	5500	59202	4560	49084	4690	50483
147	ಸುಬ್ರಮಣ್ಯನಗರ ಕಿಲೋಮೀಟರ್ ಫ್ಯಾಕ್ಟರಿ ಹತ್ತಿರ	5000	53820	4280	46070	4410	47469
148	ಸುಬ್ರಮಣ್ಯನಗರ ಇತರೆ	5000	53820	4280	46070	4410	47469
149	ರಿನಾಯಸನ್ಸ್ ಅಪಾರ್ಟ್‌ಮೆಂಟ್ಸ್ - 1 ಸುಬ್ರಮಣ್ಯನಗರ			5000	53820	5200	55973
150	ರಿನಾಯಸನ್ಸ್ ಅಪಾರ್ಟ್‌ಮೆಂಟ್ಸ್ - 2 ಸುಬ್ರಮಣ್ಯನಗರ			5000	53820	5200	55973
151	ರಿನಾಯಸನ್ಸ್ ಅಪಾರ್ಟ್‌ಮೆಂಟ್ಸ್ - 3 ಸುಬ್ರಮಣ್ಯನಗರ			5000	53820	5200	55973
152	ಬ್ರಿಗೇಡ್ ಗೇಟ್ ವೇ ಅಪಾರ್ಟ್‌ಮೆಂಟ್			7000	75348	7200	77501
	ಮಹಾಲಕ್ಷ್ಮಿ ಲೇಔಟ್						
153	ಮಹಾಲಕ್ಷ್ಮಿ ಲೇಔಟ್ 1 ರಿಂದ 4ನೇ ಮುಖ್ಯರಸ್ತೆ	5200	55973	4390	47254	4520	48653
154	M/s. Esteem Classic, Partner Narayanadas Bodaram, No. 25/2, (Old No. 147/A) Industrial Sub urb, Mahalakshipuram			6000	64584	6200	66737
155	M/s. Rathod Developers, # 25/3, Industrial Sub-urb, Mahalakshmipuram			6000	64584	6200	66737
156	Sri. S. Chandrashekar & S. Yathiraj, # 17, Industrial Sub-urb, Mahalakshmipuram,			4280	46070	4410	47469
157	M/s. Aparna Constructions & Estates Pvt. Ltd., GPA Holder, # 47, Industrial Suburb, Mahalakshmi puram,			7090	76317	7220	77716
158	Sri. Kiran Kumar. K, PID No. 10-1-49/4, Mahalakshmipura			5000	53820	5300	57049

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ಪೆಟ್ರೋಡ್		ಮಾರ್ಬಲ್/ಗ್ರಾನೈಟ್/ ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವು ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವು ಎರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವು ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವು ಎರಿಯಾಗೇ ರೂ.ಗಳಲ್ಲಿ
1	2	3	4	5	6	7	8
159	M/s. Garuda Developers Pvt. Ltd., PID No. 10-1-19/2, Industrial sub-urb, Mahalakshimpura			7090	76317	7220	77716
160	ಮಹಾಲಕ್ಷ್ಮಿ ಲೇಔಟ್ 8 ನೇ ಮುಖ್ಯರಸ್ತೆ	5200	55973	4390	47254	4520	48653
161	ಮಹಾಲಕ್ಷ್ಮಿ ಲೇಔಟ್ 12 ನೇ ಮುಖ್ಯರಸ್ತೆ ಹಾಗೂ 12 ನೇ ಅಡ್ಡರಸ್ತೆ	5700	61355	4700	50591	4830	51990
162	ಮಹಾಲಕ್ಷ್ಮಿ ಮುಂದುವರಿದ ಬಡಾವಣೆ	5000	53820	4280	46070	4410	47469
163	ಮಹಾಲಕ್ಷ್ಮಿ ಲೇಔಟ್ ಇತರೆ	5000	53820	4280	46070	4410	47469
164	ಸು0ದರ್ ವಲ್ಲಾ ಟೆರೆಸ್ ಅಪಾರ್ಟ್‌ಮೆಂಟ್ಸ್ 5ನೇ ಮುಖ್ಯರಸ್ತೆ 9ನೇ ಕ್ರಾಸ್ ಮಹಾಲಕ್ಷ್ಮಿ ಲೇಔಟ್			4200	45209	4400	47362
165	ನಂದಿನಿ ಬಡಾವಣೆ	3300	35521	3080	33153	3210	34552
166	ನಂದಿನಿ ಬಡಾವಣೆ ಬಿ.ಡಿ.ಎ.	4000	43056	3550	38212	3680	39612
167	ನಂದಿನಿ ಬಡಾವಣೆ ಡಾಲರ್ಸ್ ಸ್ಕೀಮ್	4500	48438	3900	41980	4030	43379
168	Sri. Uttam Kumar P. Jain & Sri. Goutham P. Jain, # 23 (104/45) 2nd Cross Road, Ganesha Block, Nandini Layout			5000	53820	5300	57049
169	ಮಲ್ಲೇಶ್ವರನಿಂದ ಮೋದಿ ರಸ್ತೆವರೆಗೆ (ಮಹಾಕವಿ ಕುವೆಂಪು ರಸ್ತೆ) ಎರಡೂ ಕಡೆ	7500	80730	5700	61355	5830	62754
170	ವಡ್ಡರ ಪಾಳ್ಯ	3000	32292	2840	30570	2940	31646
171	ಜಾರಕಬಂಡೆ ಕಾವಲು ಗ್ರಾಮ	3300	35521	3080	33153	3210	34552
	ಸರಸ್ವತಿ ಪುರ						
172	ಸರಸ್ವತಿ ಪುರ	3300	35521	3080	33153	3210	34552
173	ಗೆಳೆಯರ ಬಳಗ	3300	35521	3080	33153	3210	34552
174	ಗೆಳೆಯರ ಬಳಗ ಸೊಸೈಟಿ	4000	43056	3550	38212	3680	39612

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ಪೆಟ್ರೋಲ್		ಮಾರ್ಬಲ್/ಗ್ರಾನೈಟ್/ ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಎರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
175	ಜೇನುಕಲ್ಲು ಸಿದ್ಧೇಶ್ವರ ನಗರ	3300	35521	3080	33153	3210	34552
176	ವಿ.ಕೆ ರಾಮಣ್ಣ ಬ್ಲಾಕ್.	3300	35521	3080	33153	3210	34552
177	ಗಣೇಶ ಬ್ಲಾಕ್	3300	35521	3080	33153	3210	34552
178	ಮುನೇಶ್ವರ ಬ್ಲಾಕ್	3300	35521	3080	33153	3210	34552
179	ಸರಸ್ವತಿಪುರ (ಗೆಳೆಯರ ಬಳಗ)1ನೇ 'ಎ' ಮುಖ್ಯರಸ್ತೆ	4200	45209	3730	40150	3860	41549
180	ಶಂಕರನಗರ	3300	35521	3080	33153	3210	34552
181	ಶಂಕರನಗರ ಮುಖ್ಯರಸ್ತೆ ಹಾಗೂ 60 ಅಡಿ ರಸ್ತೆ	4500	48438	3900	41980	4030	43379
182	ಶ್ರೀರಾಮನಗರ	3300	35521	3080	33153	3210	34552
	ಸೋಮೇಶ್ವರನಗರ						
183	ಸೋಮೇಶ್ವರನಗರ	3300	35521	3080	33153	3210	34552
184	ಪರಿಮಳನಗರ	3300	35521	3080	33153	3210	34552
185	ರಾಜೀವ್‌ಗಾಂಧೀ ನಗರ	3300	35521	3080	33153	3210	34552
186	ನರಸಿಂಹಲು ಬಡಾವಣೆ	3300	35521	3080	33153	3210	34552
187	ನಂಜುಂಡೇಶ್ವರನಗರ	3300	35521	3080	33153	3210	34552
188	ಜಾರಕಬಂಡೆಕಾವಲು ಬಿ.ಡಿ.ಎ. ಸೊಸೈಟಿ, ಕೆ.ಹೆಚ್.ಬಿ.,	4000	43056	3550	38212	3680	39612
	ಶ್ರೀಕಂಠೇಶ್ವರನಗರ						
189	ಶ್ರೀಕಂಠೇಶ್ವರನಗರ	3200	34445	3030	32615	3160	34014
190	ಶ್ರೀಕಂಠೇಶ್ವರನಗರ 1ನೇ ಮುಖ್ಯರಸ್ತೆ ಮತ್ತು 60 ಅಡಿ ರಸ್ತೆ	4000	43056	3550	38212	3680	39612
191	ಅಶೋಕ ಹೈಟ್ಸ್ ಅಪಾರ್ಟ್‌ಮೆಂಟ್ಸ್ ಶ್ರೀಕಂಠೇಶ್ವರನಗರ ಮಹಾಲಕ್ಷ್ಮಿ ಬಡಾವಣೆ			3000	32292	3200	34445

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ಪೆಟ್ರೋಲೈಟ್		ಮಾರ್ಬಲ್/ಗ್ರಾನೈಟ್/ ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
	ರಾಜಾಜಿನಗರ ಉಪ ನೋಂದಣಿ ಕಛೇರಿಯ ಕೈಗಾರಿಕಾ ಪ್ರದೇಶ						
192	ಇಂಡಸ್ಟ್ರಿಯಲ್ ಎಸ್ಟೇಟ್ ರಾಜಾಜಿನಗರ	5000	53820	4280	46070	4410	47469
193	ಇಂಡಸ್ಟ್ರಿಯಲ್ ಟೌನ್ ರಾಜಾಜಿನಗರ	5000	53820	4280	46070	4410	47469
194	ಎಸ್.ಎಸ್.ಐ ಎರಿಯಾ ರಾಜಾಜಿನಗರ	5000	53820	4280	46070	4410	47469
195	ಇಂಡಸ್ಟ್ರಿಯಲ್ ರಾಜಾಜಿನಗರ 6 ನೇ ಬ್ಲಾಕ್	5000	53820	4280	46070	4410	47469
196	ರಾಜಾಜಿನಗರ 6ನೇ ಬ್ಲಾಕ್ ಕೆ.ಬಿ. ಟೆಂಪಲ್ ಗುಬ್ಬಣ್ಣ ಗಾರ್ಡನ್	5000	53820	4280	46070	4410	47469

ಯಶವಂತಪುರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ/ಪರಿವರ್ತಿತ/ ಬಿಡಿಎಂಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
1	ಯಶವಂತಪುರ	3700	39827	3390	36490	3520	37889
2	ಯಶವಂತಪುರ ಎಲ್.ಎನ್. ಕಾಲೋನಿ	3700	39827	3390	36490	3520	37889
3	ಯಶವಂತಪುರ ಎಲ್.ಐ.ಸಿ ಕಾಲೋನಿ	3500	37674	3180	34230	3440	37028
4	ಎಸ್. ಕಿರಣ್, ನಂ. 35, (ಹಳೆ ನಂ. 122/37) ಎಲ್. ಐ. ಸಿ. ಕಾಲೋನಿ, ಯಶವಂತಪುರ, ಬೆಂಗಳೂರು			3180	34230	3440	37028
5	ಯಶವಂತಪುರ ಬಜಾರ್ ರಸ್ತೆ	5500	59202	4560	49084	4690	50483
6	ಯಶವಂತಪುರ 1ನೇ ಮುಖ್ಯರಸ್ತೆ	6500	69966	5150	55435	5280	56834
7	ಯಶವಂತಪುರ ಇತರೆ ಮುಖ್ಯ ರಸ್ತೆ	4800	51667	4170	44886	4300	46285
8	ಯಶವಂತಪುರ ಸುಬೇದಾರ್ ಭತ್ತಂ ರಸ್ತೆ	5500	59202	4560	49084	4690	50483
9	ಯಶವಂತಪುರ ಸರ್ಕಲ್ ಸುತ್ತಮುತ್ತ ರಸ್ತೆಗಳು	6400	68890	5080	54681	5210	56080
10	ಯಶವಂತಪುರ ಸಮಾನಾಂತರ ರಸ್ತೆ	3000	32292	2840	30570	2970	31969
11	ಯಶವಂತಪುರ ಪೈಪ್ ಲೈನ್ ರಸ್ತೆ	3000	32292	2840	30570	2970	31969
12	ಯಶವಂತಪುರ ಬೈಯಣ್ಣ ಬಡಾವಣೆ,	3000	32292	2840	30570	2970	31969
13	ಯಶವಂತಪುರ ಲಾರಿ ಸ್ಟ್ಯಾಂಡ್	3000	32292	2840	30570	2970	31969
14	ಯಶವಂತಪುರ ಹರಿಜನ ಕಾಲೋನಿ	1500	16146	1750	18837	1880	20236
15	ಅಶೋಕಪುರ ಹೆಚ್‌ಪಿಂಗ್ ಕಾಲೋನಿ/ಕಿರ್ಲೋಸ್ಕರ್ ಪೌಂಡ್ರಿ	1500	16146	2040	21959	2170	23358
16	ರಾಘವೇಂದ್ರ ಕಾಲೋನಿ	3000	32292	2840	30570	2980	32077
17	ಸರವಣಿ ಅಪಾರ್ಟ್‌ಮೆಂಟ್			3000	32292	3200	34445
18	ತ್ರಿವೇಣಿ ರಸ್ತೆ	5000	53820	4280	46070	4410	47469

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ/ಪರಿವರ್ತಿತ/ ಬಿಬಿಎಂಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವೆಟ್ರೈಟ್		ಮಾರ್ಬಲ್/ ಗ್ರಾನೈಟ್/ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
19	ಎ.ಪಿ.ಎಂ.ಸಿ. ಯಾರ್ಡ್/ಆರ್. ಎಂ. ಸಿ. ಯಾರ್ಡ್	2800	30139	2730	29386	2860	30785
20	ಡಿ. ದೇವರಾಜ್ ಅರಸ್ ಟ್ರಕ್ ಟರ್ಮಿನಲ್	2800	30139	2730	29386	2860	30785
21	ಇಂಡಸ್ಟ್ರಿಯಲ್ ಸಬರ್ಬ್, ಯಶವಂತಪುರ/ರಾಜಾಜಿನಗರ	5000	53820	4280	46070	4410	47469
22	ರೆನಾಸೆನ್ಸ್ ಟೆಂಪಲ್ ಬೆಲ್	-		6000	64584	6200	66737
23	ಎಸ್ಪೀಮ್ ಕ್ಲಾಸಿಕ್	-		6000	64584	6200	66737
24	ಇಂಡಸ್ಟ್ರಿಯಲ್ ಸಬರ್ಬ್, ಸ್ವತ್ತುಗಳು	5000	53820	4280	46070	4410	47469
25	ಎಸ್. ಚಂದ್ರಶೇಖರ್ ಮತ್ತು ಎಸ್ ಯತಿರಾಜ್ ನಂ. 17, ಇಂಡಸ್ಟ್ರಿಯಲ್ ಸಬರ್ಬ್, ಬೆಂಗಳೂರು			4280	46070	4410	47469
26	ಇಂಡಸ್ಟ್ರಿಯಲ್ ಸಬರ್ಬ್, ಬೆಂ-ತು ರಸ್ತೆ	7000	75348	5420	58341	5550	59740
27	ಇಂಡಸ್ಟ್ರಿಯಲ್ ಸಬರ್ಬ್ ಸರ್ವಿಸ್ ರಸ್ತೆ (ಬೆಂ-ತು ರಸ್ತೆ)	7000	75348	5420	58341	5550	59740
28	ಯಶವಂತಪುರ ಸರ್ಕಲ್ ನಿಂದ ತುಮಕೂರು ರಸ್ತೆಯ ಎರಡೂ ಕಡೆಗೆ	7000	75348	5420	58341	5550	59740
29	ಇಸ್ಕಾನ್ ದೇವಸ್ಥಾನದ ಎದುರುಗಡೆಯಿಂದ ತುಮಕೂರು ರಸ್ತೆಯ ವರೆಗೆ	7000	75348	5420	58341	5550	59740
30	ಗೋಲ್ಡನ್ ಗ್ರಾಂಡ್ ಅಪಾರ್ಟ್‌ಮೆಂಟ್ ಗೋಲ್ಡನ್ ಗೇಟ್ ಪ್ರಾಪರ್ಟೀಸ್)	-		7090	76317	7220	77716
31	ಮೆ: ಬೆಸ್ತ್ ಮತ್ತು ಗೋಲ್ಡನ್ ವೆಂಚೂರ್ಸ್ ಪರವಾಗಿ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಮಾರ್ಟಿನ್ ಮತ್ತು ಜಿಪಿಎ ಹೋಲ್ಡರ್ ಸಿ.ಡಿ. ಸಂಜಯ್ ರಾಜ್ ಡೈರೆಕ್ಟರ್ ಗೋಲ್ಡನ್ ಗೇಟ್ ಪ್ರಾಪರ್ಟೀಸ್ ಪ್ರೈ. ಲಿ. ಪಿ.ಎ.ಡಿ ನಂ. 2-172-8/1 ಮತ್ತು 2-172-8/2, ತುಮಕೂರು ರಸ್ತೆ ಯಶವಂತಪುರ ಬೆಂಗಳೂರು			6250	67275	6400	68890

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ/ಪರಿವರ್ತಿತ/ ಬಿಬಿಎಂಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವೆಟ್ರೈಟ್		ಮಾರ್ಬಲ್/ ಗ್ರಾನೈಟ್/ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
32	ವೈಷ್ಣವಿ ನಕ್ಷತ್ರ ಅಪಾರ್ಟ್‌ಮೆಂಟ್	—		6250	67275	6400	68890
33	ತುಮಕೂರು ರಸ್ತೆಯಲ್ಲಿ ಬರತಕ್ಕ ಅಪಾರ್ಟ್‌ಮೆಂಟ್‌ಗಳು	—		6250	67275	6400	68890
34	ಆರ್.ಎನ್.ಎಸ್. ಶಾಂತಿ ನಿವಾಸ್ ಅಪಾರ್ಟ್‌ಮೆಂಟ್	—		6250	67275	6400	68890
35	ಆರ್.ಎನ್.ಎಸ್. ಶ್ರೀನಿಕೇತನ್ ಅಪಾರ್ಟ್‌ಮೆಂಟ್			6250	67275	6400	68890
36	ಕಾವೇರಿ ಸೆರಿನಿಟಿ ಅಪಾರ್ಟ್‌ಮೆಂಟ್			6250	67275	6400	68890
37	ಎಲಿನ (ಅರ್ಪಣ) ಅಪಾರ್ಟ್‌ಮೆಂಟ್			6250	67275	6400	68890
38	ಟ್ರಾಂಕುಲ್ ಲೇಟ್ಸ್ ಅಪಾರ್ಟ್‌ಮೆಂಟ್			6250	67275	6400	68890
39	ಮೆ: ಫೈರ್ ಬ್ರಿಕ್ಸ್ ಮತ್ತು ಪೋಟರೀಸ್ ನಂ. 2, ತುಮಕೂರು ರಸ್ತೆ, ಬೆಂಗಳೂರು			6250	67275	6400	68890
40	ತುಮಕೂರು ರಸ್ತೆಯಿಂದ ಎಂ.ಇ.ಎಸ್ ರಸ್ತೆ ಕಡೆಗೆ	5000	53820	4280	46070	4410	47469
41	ಜಾಲಹಳ್ಳಿ	3000	32292	2840	30570	2970	31969
42	ಜಾಲಹಳ್ಳಿ, ಎಂ. ಇ. ಎಸ್ ಮುಖ್ಯರಸ್ತೆ	4800	51667	4170	44886	4300	46285
43	ಸುಬೇದಾರ್ ಪಾಳ್ಯ 1ನೇ ಮುಖ್ಯರಸ್ತೆ	4000	43056	3550	38212	3680	39612
44	ಸುಬೇದಾರ್ ಪಾಳ್ಯ ಇತರೆ ಮುಖ್ಯರಸ್ತೆಗಳು	3500	37674	3180	34230	3310	35629
45	ಸುಬೇದಾರ್ ಪಾಳ್ಯ	2500	26910	2470	26587	2600	27986
46	ಸುಬೇದಾರ್ ಪಾಳ್ಯ ಹರಿಜನ ಕಾಲೋನಿ	1500	16146	1750	18837	1880	20236
47	ವಿಜಯಾನಂದ ನಗರ ಸ್ಲಂ	2200	23681	2330	25080	2460	26479
48	ಕೃಷ್ಣಾನಂದನಗರ ಸ್ಲಂ	2200	23681	2330	25080	2460	26479
49	ಕೃಷ್ಣಾನಂದನಗರ ಕೆ.ಹೆಚ್.ಬಿ/ಬಿ.ಡಿ.ಎ ಸೊಸೈಟಿ	4000	43056	3550	38212	3680	39612
50	ಮಾರಪ್ಪನ ಪಾಳ್ಯ 1ನೇ ಮುಖ್ಯರಸ್ತೆ	3500	37674	3180	34230	3310	35629

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ/ಪರಿವರ್ತಿತ/ ಬಿಬಿಎಂಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವೆಟ್ರೈಟ್		ಮಾರ್ಬಲ್/ ಗ್ರಾನೈಟ್/ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
51	ಮಾರಪ್ಪನ ಪಾಳ್ಯ ಇತರೆ ಮುಖ್ಯರಸ್ತೆಗಳು	3000	32292	2840	30570	2970	31969
52	ಮಾರಪ್ಪನ ಪಾಳ್ಯ	2200	23681	2330	25080	2460	26479
53	ಗೊರಗುಂಟೆಪಾಳ್ಯ 1ನೇ ಮುಖ್ಯರಸ್ತೆ	4500	48438	3900	41980	4030	43379
54	ಗೊರಗುಂಟೆಪಾಳ್ಯ ಇತರೆ ಮುಖ್ಯರಸ್ತೆಗಳು	3500	37674	3180	34230	3310	35629
55	ಗೊರಗುಂಟೆಪಾಳ್ಯ	2500	26910	2470	26587	2600	27986
56	ಗೊರಗುಂಟೆಪಾಳ್ಯ ಹರಿಜನ ಕಾಲೋನಿ	1500	16146	1750	18837	1880	20236
57	ಗೌತಮ್ ನಗರ ಸ್ಲಂ	1500	16146	1750	18837	1880	20236
58	ಕಂಠೀರವ ನಗರ	3200	34445	3030	32615	3160	34014
59	ಕಂಠೀರವ ನಗರ ಮುಖ್ಯರಸ್ತೆಗಳು	4000	43056	3550	38212	3680	39612
60	ಕಂಠೀರವ ಸ್ಟುಡಿಯೋ ರಸ್ತೆ	4000	43056	3550	38212	3680	39612
61	ತುಮಕೂರು ರಸ್ತೆ ಇಂದ ಕಂಠೀರವ ಸ್ಟುಡಿಯೋ ರಸ್ತೆ ವರೆಗೆ	5000	53820	4280	46070	4410	47469
62	ತಣ್ಣೀರನಹಳ್ಳಿ	3000	32292	2840	30570	2970	31969
63	ಮುತ್ಯಾಲನಗರ	3000	32292	2840	30570	2970	31969
64	ಮುತ್ಯಾಲನಗರ ಎಂ.ಇ.ಎಸ್. ರಸ್ತೆ	4500	48438	3900	41980	4030	43379
65	ರೆನಾಯಸನ್ಸ್ ರಿಸರ್ವ್ ಎಂ ಇ ಎಸ್. ರಸ್ತೆ			5000	53820	5130	55219
66	ಬಂಡೆಪ್ಪ ಗಾರ್ಡನ್, ಮುತ್ಯಾಲನಗರ	3000	32292	2840	30570	2970	31969
67	ಮುನೇಶ್ವರ ನಗರ	2400	25834	2430	26157	2560	27556
68	ಪೂರ್ಣಪುರ	3000	32292	2840	30570	2970	31969
69	ಸುಂದರನಗರ	3000	32292	2840	30570	2970	31969
70	ಸುಂದರನಗರ ಹೆಚ್. ಎಂ. ಟಿ. ಮುಖ್ಯರಸ್ತೆ	6000	64584	4870	52421	5000	53820
71	ಸುಂದರನಗರ ಇತರೆ ಮುಖ್ಯರಸ್ತೆಗಳು	4000	43056	3550	38212	3680	39612

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ/ಪರಿವರ್ತಿತ/ ಬಿಬಿಎಂಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವೆಟ್ರೈಟ್		ಮಾರ್ಬಲ್/ ಗ್ರಾನೈಟ್/ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೇ ರೂ.ಗಳಲ್ಲಿ
1	2	3	4	5	6	7	8
72	ಗೋಕುಲ 1ನೇ ಹಂತ (1,2,4ನೇ ಫೇಸ್)	4000	43056	3550	38212	3680	39612
73	ಗೋಕುಲ 1ನೇ ಹಂತ (3ನೇ ಫೇಸ್)	3500	37674	3180	34230	3310	35629
74	ಗೋಕುಲ 1ನೇ ಹಂತ (1 ರಿಂದ 4ನೇ ಫೇಸ್) 1ನೇ ಮುಖ್ಯರಸ್ತೆ	6000	64584	4870	52421	5000	53820
75	ಕಮಲಾ ನೆಹರು ಬಡಾವಣೆ	4000	43056	3550	38212	3680	39612
76	ಹೆಚ್.ಎಂ.ಟಿ. ಮುಖ್ಯರಸ್ತೆ	6000	64584	4870	52421	5000	53820
77	ಗೋಕುಲ/ಮತ್ತಿಕೆರೆ ಹೆಚ್.ಎಂ.ಟಿ. ಮುಖ್ಯರಸ್ತೆ	6000	64584	4870	52421	5000	53820
78	ಮತ್ತಿಕೆರೆ ಗ್ರಾಮ	3300	35521	3080	33153	3210	34552
79	ನೇತಾಜಿ ನಗರ	3300	35521	3080	33153	3210	34552
80	ವೆಂಕಟಮ್ಮ ಬಡಾವಣೆ	3700	39827	3390	36490	3520	37889
81	ರುದ್ರ ಬಡಾವಣೆ	3700	39827	3390	36490	3520	37889
82	ಮತ್ತಿಕೆರೆ ಕಲ್ಯಾಣ ಮಂಟಪ ರಸ್ತೆ	3700	39827	3390	36490	3520	37889
83	ಮತ್ತಿಕೆರೆ 1ನೇ ಮುಖ್ಯರಸ್ತೆ	6000	64584	4870	52421	5000	53820
84	ಮತ್ತಿಕೆರೆ 3ನೇ ಮುಖ್ಯರಸ್ತೆ	5000	53820	4880	52528	4410	47469
85	ಮತ್ತಿಕೆರೆ ಬಡಾವಣೆ ಇತರೆ ಮುಖ್ಯ ರಸ್ತೆಗಳು	4000	43056	3550	38212	3680	39612
86	ಮತ್ತಿಕೆರೆ ಬಡಾವಣೆ	3500	37674	3180	34230	3310	35629
87	ಮೂಲಚಂದ್ ಮತ್ತು ಮುಕುಂದ ಚಂದ್ ಬಡಾವಣೆ, ಮತ್ತಿಕೆರೆ	3500	37674	3180	34230	3310	35629
88	ಮತ್ತಿಕೆರೆ ಎಂ .ಎಸ್. ರಾಮಯ್ಯ ರಸ್ತೆ	6000	64584	4870	52421	5000	53820
89	ಮತ್ತಿಕೆರೆ ಎಂ .ಎಸ್. ರಾಮಯ್ಯ ಇ ರಸ್ತೆ	6000	64584	4870	52421	5000	53820
90	ಶ್ರೀರಾಮ್ ಸದನ್ ಅಪಾರ್ಟ್‌ಮೆಂಟ್ ಮತ್ತಿಕೆರೆ			5330	57372	5500	59202

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ/ಪರಿವರ್ತಿತ/ ಬಿಬಿಎಂಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವೆಟ್ರೈಟ್		ಮಾರ್ಬಲ್/ ಗ್ರಾನೈಟ್/ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
91	ಶ್ರೀನಿಕೇತನ್ ಅಪಾರ್ಟ್‌ಮೆಂಟ್, ಎಂ.ಎಸ್.ಆರ್ ರಸ್ತೆ, ಮತ್ತಿಕೆರೆ			5330	57372	5500	59202
92	ಪ್ರೀಮಿಯರ್ ಗ್ರೀನ್ಸ್ ಅಪಾರ್ಟ್‌ಮೆಂಟ್, ಎಂ.ಎಸ್.ಆರ್ ರಸ್ತೆ, ಮತ್ತಿಕೆರೆ			5330	57372	5500	59202
93	ನೌಕಿನ್ ಸೆಲೆಟ್ ಎಂ.ಎಸ್.ಆರ್ ರಸ್ತೆ, ಮತ್ತಿಕೆರೆ ಅಪಾರ್ಟ್ ಮೆಂಟ್			5330	57372	5500	59202
94	ಡಿ.ಎಸ್. ಮಾಕ್ಸ್ , ಅಪಾರ್ಟ್ ಮೆಂಟ್ ಮತ್ತಿಕೆರೆ			5330	57372	5500	59202
95	ಎಂ.ಆರ್. ಕೋಡಂಡರಾಮ್ ನಂ. 115, ಎಂ. ಎಸ್. ರಾಮಯ್ಯ ರೋಡ್ ಬೆಂಗಳೂರು			5330	57372	5500	59202
96	ಮತ್ತಿಕೆರೆ, ಎಸ್.ಬಿ.ಎಂ. ಕಾಲೋನಿ ಬೃಂದಾವನ ನಗರ	4000	43056	3550	38212	3680	39612
97	ಮತ್ತಿಕೆರೆ ಹಂಜನ ಕಾಲೋನಿ	1500	16146	1750	18837	1880	20236
98	ಮತ್ತಿಕೆರೆ ಹೆಚ್.ಎಂ.ಟಿ. ಕಾಲೋನಿ	4000	43056	3550	38212	3680	39612
99	ಮತ್ತಿಕೆರೆ ಹೆಚ್.ಎಂ.ಟಿ. ಬಡಾವಣೆ	4000	43056	3550	38212	3680	39612
100	ಮತ್ತಿಕೆರೆ ಹೆಚ್.ಎಂ.ಟಿ. ಮುಖ್ಯರಸ್ತೆ	6000	64584	4870	52421	5000	53820
101	ಅಯ್ಯಪ್ಪ ರೆಡ್ಡಿ ತೋಟ	2800	30139	2730	29386	2860	30785
102	ನಂಜಪ್ಪ ರೆಡ್ಡಿ ತೋಟ	2800	30139	2730	29386	2860	30785
103	ಪಂಪಾನಗರ	2800	30139	2730	29386	2860	30785
104	ಪಂಪಾನಗರ 80 ಅಡಿರಸ್ತೆ ಹಾಗೂ 1ನೇ ಮುಖ್ಯರಸ್ತೆ	4000	43056	3550	38212	3680	39612
105	ವೆಂಕಟರಮಣಪ್ಪ ತೋಟ	3000	32292	2840	30570	2970	31969
106	ಬಿ. ಕೆ. ನಗರ	3000	32292	2840	30570	2970	31969
107	ಲಚ್ಚಪ್ಪ ಕಾಲೋನಿ	3000	32292	2840	30570	2970	31969

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ/ಪರಿವರ್ತಿತ/ ಬಿಬಿಎಂಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವೆಟ್ರೈಟ್		ಮಾರ್ಬಲ್/ ಗ್ರಾನೈಟ್/ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೇ ರೂ.ಗಳಲ್ಲಿ
1	2	3	4	5	6	7	8
108	ಅಕ್ಕಿಯಪ್ಪ ಬಡಾವಣೆ	2900	31216	2790	30032	2920	31431
109	ಸೀತಾರಾಮಯ್ಯ ಬಡಾವಣೆ	3500	37674	3180	34230	3310	35629
110	ಮೊಹನ್ ಕುಮಾರ್ ನಗರ	3000	32292	2840	30570	2970	31969
111	ಮೊಹನ್ ಕುಮಾರ್ ನಗರ 80 ಅಡಿ ರಸ್ತೆ	4500	48438	3900	41980	4030	43379
112	ಶ್ರೀನಿವಾಸ ಮೂರ್ತಿ ರಸ್ತೆ ಜಿ.ಪಿ. ಪಾರ್ಕ್ ರಸ್ತೆ	4500	48438	3900	41980	4030	43379
113	ಟ್ಯಾಂಕ್ ಬಂಡ್ ರಸ್ತೆ	4500	48438	3900	41980	4030	43379
114	ದಿವಾನರ ಪಾಳ್ಯ	2700	29063	2690	28955	2820	30354
115	ದಿವಾನರ ಪಾಳ್ಯ 1ನೇ ಮುಖ್ಯರಸ್ತೆ	4500	48438	3900	41980	4030	43379
116	ದಿವಾನರ ಪಾಳ್ಯ ಇತರೆ ಮುಖ್ಯರಸ್ತೆ	3500	37674	3900	41980	4030	43379
117	ದಿವಾನರ ಪಾಳ್ಯ ಹೆಚ್.ಎಂ.ಟಿ. ಮತ್ತಿಕೆರೆ ಮುಖ್ಯರಸ್ತೆ	4500	48438	3900	41980	4030	43379
118	ದೇವಸಂದ್ರ	4200	45209	3730	40150	3860	41549
119	ದೇವಸಂದ್ರ, ಬಿ. ಇ. ಎಲ್ ರಸ್ತೆ	9200	99029	6660	71688	6790	73088
120	ಸೀನಪ್ಪ ಬಡಾವಣೆ	6000	64584	4870	52421	5000	53820
121	ಸುಂದರನಗರ ಬಿ.ಇ.ಎಲ್. ರಸ್ತೆ	9200	99029	6660	71688	6790	73088
122	ದೇವಸಂದ್ರ ಚಿಕ್ಕಮಾರನಹಳ್ಳಿ ಬಿ.ಇ.ಎಲ್. ಮುಖ್ಯರಸ್ತೆ	9200	99029	6660	71688	6790	73088
123	ದೇವಸಂದ್ರ ಬಿ.ಡಿ.ಎ. ಸೊಸೈಟಿ	5000	53820	4280	46070	4410	47469
124	ಚಿಕ್ಕಮಾರನಹಳ್ಳಿ ಗ್ರಾಮ	4200	45209	3730	40150	3860	41549
125	ಚಿಕ್ಕಮಾರನಹಳ್ಳಿ ಬಿ.ಇ.ಎಲ್ ರಸ್ತೆ	9200	99029	6660	71688	6790	73088
126	ಚಿಕ್ಕಮಾರನಹಳ್ಳಿ ವೆಂಕಟೇಶ್ವರ ಬಡಾವಣೆ	4500	48438	3900	41980	4030	43379
127	ಚಿಕ್ಕಮಾರನಹಳ್ಳಿ ಬಿ.ಡಿ.ಎ. ಸೊಸೈಟಿ	5000	53820	4280	46070	4410	47469

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ/ಪರಿವರ್ತಿತ/ ಬಿಬಿಎಂಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವೆಟ್ರೈಟ್		ಮಾರ್ಬಲ್/ ಗ್ರಾನೈಟ್/ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
128	ಚಿಕ್ಕಮಾರನಹಳ್ಳಿ ಎಂ.ಎಸ್.ಆರ್. ನಗರ	4500	48438	3900	41980	4030	43379
129	ಮಾರ್ಗೋಸ ರಸ್ತೆ ಮಲ್ಲೇಶ್ವರಂ	10000	107640	7090	76317	7220	77716
130	ಮಾರ್ಗೋಸ ಕೋರ್ಟ್ ಮಲ್ಲೇಶ್ವರಂ	—		8000	86112	8200	88265
131	ಮಂತ್ರಿ ಡೆವೆಲಪರ್ಸ್ ರವರು ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು	—		8000	86112	8200	88265
132	ಬಿ. ಎಂ. ಆರ್. ಸಿ. ಎಲ್ ಮತ್ತು ಮಂತ್ರಿ ಇನ್‌ಫ್ರಾಸ್ಟ್ರಕ್ಚರ್ ಪ್ರೈ. ಲಿ. ನಂ.1 , ಸಂಪಿಗೆ ರಸ್ತೆ, ಮಲ್ಲೇಶ್ವರಂ ಬೆಂಗಳೂರು			8000	86112	8200	88265
133	ಸಲಾಪುರಿಯ ಲಕ್ಕುರಿಯ ಪ್ರಾಜೆಕ್ಟ್	—		7660	82452	7900	85036
134	ರಾಜೀವ್ ಗಾಂಧಿ ವೃತ್ತ (ಫ್ಲಾಟ್ ಫಾರಂ ರಸ್ತೆ) ಯಿಂದ ಮಲ್ಲೇಶ್ವರಂ ಕಡೆಗೆ ಚಲಿಸುವ ಸಂಪಿಗೆ ರಸ್ತೆಯ ಎಡಭಾಗದಲ್ಲಿರುವ ಸ್ವತ್ತುಗಳು	10000	107640	7090	76317	7220	77716
135	ಮಹಮದನ್ ಬ್ಲಾಕ್, ಮಲ್ಲೇಶ್ವರಂ	4500	48438	3900	41980	4030	43379
136	ಮಲ್ಲೇಶ್ವರಂ 15ನೇ ಕ್ರಾಸ್ (ಎಂ.ಪಿ.ಎಲ್ ಶಾಸ್ತ್ರಿ ರಸ್ತೆ) ಮತ್ತು 8ನೇ ಮುಖ್ಯರಸ್ತೆ, ಜಂಕ್ಷನ್‌ನಿಂದ ಉತ್ತರದ ಕಡೆಯಲ್ಲಿ ಬಿ.ಹೆಚ್. ಇ..ಎಲ್. ಫ್ಯಾಕ್ಟರಿ ಸ್ಥಳೀಯವರೆಗೆ 8ನೇ ಮುಖ್ಯರಸ್ತೆ ಸ್ವತ್ತುಗಳು	7500	80730	5700	61355	5830	62754
137	11ನೇ ಮುಖ್ಯರಸ್ತೆ, ಎಂ.ಇ.ಎಸ್ ಕಾಲೇಜ್ ಮತ್ತು 15ನೇ ಕ್ರಾಸ್ ಜಂಕ್ಷನ್‌ನಿಂದ ಮಾರ್ಗೋಸಾ ರಸ್ತೆಯವರೆಗೆ 15ನೇ ಕ್ರಾಸ್‌ನಲ್ಲಿರುವ ಸ್ವತ್ತುಗಳು	7500	80730	5700	61355	5830	62754
138	ಮಲ್ಲೇಶ್ವರಂ ಉಳಿದ ಭಾಗ	7500	80730	5700	61355	5830	62754
139	ಬ್ರಿಗೇಡ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್, 11ನೇ ಮುಖ್ಯರಸ್ತೆ ಮಲ್ಲೇಶ್ವರಂ			6500	69966	6700	72119
140	ಎಂಬಾಸ್ಸಿ ಅಪಾರ್ಟ್‌ಮೆಂಟ್, 11ನೇ ಮುಖ್ಯರಸ್ತೆ ಮಲ್ಲೇಶ್ವರಂ (ಕಿಲೋಸ್ಟರ್)			6500	69966	6700	72119

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ/ಪರಿವರ್ತಿತ/ ಬಿಬಿಎಂಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವೆಟ್ರೈಟ್		ಮಾರ್ಬಲ್/ ಗ್ರಾನೈಟ್/ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
141	ರಿನಾಯಸನ್ಸ್ ಎಕ್ಸ್ಲೋಟಿಕ್, 18ನೇ ಅಡ್ಡರಸ್ತೆ, ಮಲ್ಲೇಶ್ವರಂ			6150	66199	6280	67598
142	ರಿನಾಯಸನ್ಸ್ ಕೃಷ್ಣ ಅಪಾರ್ಟ್‌ಮೆಂಟ್ 5ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
143	ರಿಯೋ ರಿನಾಯಸನ್ಸ್ ಅಪಾರ್ಟ್‌ಮೆಂಟ್ 15ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
144	ರಿನಾಯಸನ್ಸ್ ಸೂರ್ಯ ಅಪಾರ್ಟ್‌ಮೆಂಟ್ 5ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
145	ತ್ರಿಪುರಾ ನೆಸ್ಟ್ ಅಪಾರ್ಟ್‌ಮೆಂಟ್, 11ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
146	ಸ್ಪೆರ್ಲಿಂಗ್ ಹೈಟ್ ಅಪಾರ್ಟ್‌ಮೆಂಟ್, 9ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
147	ಡೆಫೋಡಿಲ್ಸ್ ಅಪಾರ್ಟ್‌ಮೆಂಟ್, 15ನೇ ಕ್ರಾಸ್, 6ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
148	ಗಂಗೋತ್ರಿ ಅಪಾರ್ಟ್‌ಮೆಂಟ್, 6ನೇ ಕ್ರಾಸ್, 5ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
149	ವಿಶಾಲ್ ಅಪಾರ್ಟ್‌ಮೆಂಟ್, 5ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
150	ಅಭಿಜಿತ್ ಅಪಾರ್ಟ್‌ಮೆಂಟ್, 7ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
151	ಅಭಿಜಿತ್ ಅನೇಕ್ಸ್ ಅಪಾರ್ಟ್‌ಮೆಂಟ್, 11ನೇ ಕ್ರಾಸ್, 7ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
152	ಅಂತರಿಕ್ಷ ಅಪಾರ್ಟ್‌ಮೆಂಟ್, 11ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
153	ಎವರೆಸ್ಟ್ ಅಪಾರ್ಟ್‌ಮೆಂಟ್, 7ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
154	ಕೈಲಾಶ್ ಅಪಾರ್ಟ್‌ಮೆಂಟ್, 7ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
155	ಪ್ರಜ್ವಲ್ ಅಪಾರ್ಟ್‌ಮೆಂಟ್, 5ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ/ಪರಿವರ್ತಿತ/ ಬಿಬಿಎಂಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವೆಟ್ರೈಟ್	ಮಾರ್ಬಲ್/ ಗ್ರಾನೈಟ್/ವುಡ್	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
156	ಕಸ್ತೂರಿ ಧಾಮ ಅಪಾರ್ಟ್‌ಮೆಂಟ್, 9ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
157	ಕೆ.ಟಿ.-1 ಅಪಾರ್ಟ್‌ಮೆಂಟ್, 8ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
158	ಆರ್.ವಿ.-38 ಅಪಾರ್ಟ್‌ಮೆಂಟ್, 9ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
159	ಆರ್.ವಿ.-25 ಅಪಾರ್ಟ್‌ಮೆಂಟ್, 11ನೇ ಕ್ರಾಸ್, 4ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
160	ಮಲ್ಲಿಗೆ ಅಪಾರ್ಟ್‌ಮೆಂಟ್, 13ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
161	ಜಯಂತಿ ಅಪಾರ್ಟ್‌ಮೆಂಟ್, 13ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
162	ನೀಲಾಂಜನ ಅಪಾರ್ಟ್‌ಮೆಂಟ್, 13ನೇ ಕ್ರಾಸ್, 8ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
163	ಹರಿತ ಅಪಾರ್ಟ್‌ಮೆಂಟ್, 11ನೇ ಕ್ರಾಸ್, 5ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
164	ಉತ್ತಮ್ ಅಪಾರ್ಟ್‌ಮೆಂಟ್, 5ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
165	ಉಲ್ಲಾಸ್ ಅಪಾರ್ಟ್‌ಮೆಂಟ್, 8ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
166	ಓಂಕಾರ್ ಅಪಾರ್ಟ್‌ಮೆಂಟ್, 8ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
167	ವಿಜಯ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್, 8ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
168	ದತ್ತಪ್ರಸಾದ್ ಅಪಾರ್ಟ್‌ಮೆಂಟ್, 8ನೇ ಮುಖ್ಯರಸ್ತೆ, 12ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
169	ಕೃಷ್ಣಕುಂಜ್ ಅಪಾರ್ಟ್‌ಮೆಂಟ್, 13ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
170	ಕಲ್ಪತರು (ಕೆ.ಟಿ.-4) ಅಪಾರ್ಟ್‌ಮೆಂಟ್, 13ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
171	ಬೆಳವಾಡಿ ಅಪಾರ್ಟ್‌ಮೆಂಟ್, 13ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ/ಪರಿವರ್ತಿತ/ ಬಿಬಿಎಂಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವೆಟ್ರೈಟ್	ಮಾರ್ಬಲ್/ ಗ್ರಾನೈಟ್/ವುಡ್	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	7	8
172	ಮಾನಸ (ಆರ್.ವಿ) ಅಪಾರ್ಟ್‌ಮೆಂಟ್, 1-13ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
173	ಅಕ್ಷಯ ಅಪಾರ್ಟ್‌ಮೆಂಟ್, 13ನೇ ಕ್ರಾಸ್, 11ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
174	ದತ್ತನಿವಾಸ್ ಅಪಾರ್ಟ್‌ಮೆಂಟ್, 15ನೇ ಕ್ರಾಸ್, 10ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
175	ಸೂರ್ಯ ನೆಸ್ಟ್ ಅಪಾರ್ಟ್‌ಮೆಂಟ್, 15ನೇ ಕ್ರಾಸ್, 10ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
176	ಶ್ರೀ ಚಿತ್ರಾಪುರ್ ಅಪಾರ್ಟ್‌ಮೆಂಟ್, 15ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
177	ಪವನ್ ಅಪಾರ್ಟ್‌ಮೆಂಟ್, 15ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
178	ಹೆಚ್. ವಿ. ಎಸ್. 4 ಅಪಾರ್ಟ್‌ಮೆಂಟ್, 15ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
179	ಹೆಚ್. ವಿ. ಎಸ್. 5 ಅಪಾರ್ಟ್‌ಮೆಂಟ್, 15ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
180	ಪುಷ್ಪಾಣಿ ಅಪಾರ್ಟ್‌ಮೆಂಟ್, 4ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
181	ರವಿಕಿರಣ್ ಅಪಾರ್ಟ್‌ಮೆಂಟ್, 4ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
182	ಲೀಲಾ ನಿವಾಸ್ (ಕಟಿ-39) ಅಪಾರ್ಟ್‌ಮೆಂಟ್, 4ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
183	ವೀರಾಜ್ ಅಪಾರ್ಟ್‌ಮೆಂಟ್, 18ನೇ ಕ್ರಾಸ್, 4ನೇ ಮುಖ್ಯರಸ್ತೆ, ಮಲ್ಲೇಶ್ವರಂ			6150	66199	6280	67598
184	ಶೃಂಗಾರ್ ಅಪಾರ್ಟ್‌ಮೆಂಟ್, 18ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
185	ಚಿತ್ರಕೂಟ್ ಅಪಾರ್ಟ್‌ಮೆಂಟ್, 18ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
186	ಶ್ರೀಭಾಗ್ ಅಪಾರ್ಟ್‌ಮೆಂಟ್, 18ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ/ಪರಿವರ್ತಿತ/ ಬಿಬಿಎಂಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊಸಾಯಿಕ್/ ಸೆರಾಮಿಕ್/ ವೆಟ್ರೈಟ್	ಮಾರ್ಬಲ್/ ಗ್ರಾನೈಟ್/ವುಡ್	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೇ ರೂ.ಗಳಲ್ಲಿ
1	2	3	4	5	6	7	8
187	ಶಶಿಕಿರಣ್ ಅಪಾರ್ಟ್‌ಮೆಂಟ್, 18ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
188	ವಿ. ಎಸ್. ಪ್ಲಾಜು ಅಪಾರ್ಟ್‌ಮೆಂಟ್, 18ನೇ ಕ್ರಾಸ್, ಮಲ್ಲೇಶ್ವರಂ			6150	66199	6280	67598
189	ಮೆ: ವೈಯಾಲಿಕಾವಲ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ನಂ. 100, 11ನೇ ಅಡ್ಡ ರಸ್ತೆ, ಮಲ್ಲೇಶ್ವರಂ ಬೆಂಗಳೂರು			6150	66199	6280	67598
190	ಶ್ರೀಮತಿ ಪದ್ಮಾ ಸಿಂಗ್ ಮತ್ತು ಕಲ್ಯಾಣ ವಂದನ ನಂ. 102, 6ನೇ ಮುಖ್ಯರಸ್ತೆ, ಮಲ್ಲೇಶ್ವರಂ ಬೆಂಗಳೂರು			6150	66199	6280	67598
191	ಎಂ. ಸಿ. ರಾಮಕೃಷ್ಣ ಮತ್ತು ಇತರರು ನಂ. 34, 16ನೇ ಮುಖ್ಯರಸ್ತೆ, ಮಲ್ಲೇಶ್ವರಂ ಬೆಂಗಳೂರು			6150	66199	6280	67598
192	ಮಹೇಶ್ ಕುಮಾರ್ ಕೈತಾನ್, ಡೈರೆಕ್ಟರ್ ಮತ್ತು ಜಿಪಿಎ ಹೋಲ್ಡರ್ ಮೆ: ಭೋಜೇಶ್ವರ ಪ್ರೈ. ಲಿ. ನಂ. 62/3, 8ನೇ ಮುಖ್ಯರಸ್ತೆ, ಮಲ್ಲೇಶ್ವರಂ ಬೆಂಗಳೂರು			6150	66199	6280	67598
193	18ನೇ ಅಡ್ಡರಸ್ತೆ (ರೋಡು ಹೊರತುಪಡಿಸಿ) ಹಾಗೂ 17ನೇ ಕ್ರಾಸ್ (ರೋಡು ಹೊರತುಪಡಿಸಿ) ಮಧ್ಯೆ ಇರುವ ಅಂದರೆ 12,13,13ಎ,13ಬಿ,14ನೇ ಮೈನ್‌ನಲ್ಲಿರುವ ಸ್ವತ್ತುಗಳ ರೈಲ್ವೆ ಲೈನ್ ಇರುವ ಜಾಗದ ಸುತ್ತಮುತ್ತಲ ಪ್ರದೇಶಗಳು (ಅಪಾರ್ಟ್‌ಮೆಂಟ್‌ಗಳು)			6150	66199	6280	67598
ಯಶವಂತಪುರ ಉಪನೋಂದಣಿ ಕಛೇರಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶ							
1	ಇಂಡಸ್ಟ್ರಿಯಲ್ ಸಬರ್ಬ ಯಶವಂತಪುರ/ರಾಜಾಜಿನಗರ	5000	53820	4280	46070	4410	47469
2	ಇಂಡಸ್ಟ್ರಿಯಲ್ ಸಬರ್ಬ ಬೆಂಗಳೂರು-ತುಮಕೂರು ರಸ್ತೆ	7000	75348	5420	58341	5550	59740
3	ಇಂಡಸ್ಟ್ರಿಯಲ್ ಸಬರ್ಬ (ಬೆಂಗಳೂರು-ತುಮಕೂರು ರಸ್ತೆ) ಸರ್ವಿಸ್ ರಸ್ತೆ	7000	75348	5420	58341	5550	59740

ವಿಜಯನಗರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ, ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ಮೊಡಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
	ವಿಜಯನಗರ						
1	ವಿಜಯನಗರ 3ನೇ ಕ್ರಾಸ್	7300	78577	5590	60171	5720	61570
2	ವಿಜಯನಗರ 9ನೇ ಮುಖ್ಯರಸ್ತೆ	7300	78577	5590	60171	5720	61570
3	ವಿಜಯನಗರ ಪೈಪ್‌ಲೈನ್ (ಮಾಗಡಿ ರೋಡ್ ಟೋಲ್‌ಗೇಟ್‌ನಿಂದ ಪಾದರಾಯನಪುರ, 1ನೇ ರೈಲ್ವೆಗೇಟ್ ಕೃಷ್ಣದೇವರಾಯರಸ್ತೆ)	6000	64584	4870	52421	5000	53820
4	ವಿಜಯನಗರ 1 ರಿಂದ 8ನೇ ಮುಖ್ಯರಸ್ತೆ	7300	78577	5590	60171	5720	61570
5	ವಿಜಯನಗರ 10 ರಿಂದ 17ನೇ ಮುಖ್ಯರಸ್ತೆ ಮತ್ತು ಇತರೆ ಮುಖ್ಯರಸ್ತೆಗಳು	6500	69966	5150	55435	5280	56834
6	ವಿಜಯನಗರ 5ನೇ ಅಡ್ಡರಸ್ತೆ (3ನೇ ಮುಖ್ಯರಸ್ತೆಯಿಂದ 10ನೇ ಮುಖ್ಯರಸ್ತೆವರೆಗೆ)	6500	69966	5150	55435	5280	56834
7	ವಿಜಯನಗರ ಇತರೆ ಅಡ್ಡರಸ್ತೆಗಳು	6500	69966	5150	55435	5280	56834
8	ಮಾಗಡಿ ಕಾರ್ಡ್ ರಸ್ತೆ & ಸರ್ವಿಸ್ ರಸ್ತೆ ವಿಜಯನಗರ (ಮಾಗಡಿ ರಸ್ತೆ ಟೋಲ್‌ಗೇಟ್‌ನಿಂದ 1ನೇ ಮುಖ್ಯರಸ್ತೆ ಹಾಗೂ ವಿಜಯನಗರ ಸರ್ವಿಸ್ ರಸ್ತೆ)	9000	96876	6540	70397	6670	71796
9	ಮನುವನ	6000	64584	4870	52421	5000	53820
10	ಹೊಸಹಳ್ಳಿ (ಬಿ.ಡಿ.ಎ., ಸಿ.ಐ.ಟಿ.ಬಿ., ಕೆ.ಹೆಚ್.ಬಿ.) (ವಿಜಯನಗರ)	6500	69966	5150	55435	5280	56834
11	ಚಿಕ್ಕಪೇಟೆ ಹೆಚ್.ಬಿ.ಸಿ.ಎಸ್. ಲಿಮಿಟೆಡ್ (ವಿಜಯನಗರ)	6500	69966	5150	55435	5280	56834
12	ಬಿನ್ನಿ ಲೇಔಟ್ (ಹೊಸಹಳ್ಳಿ ಸರ್ವೆ ನಂ. 231)	6000	64584	4870	52421	5000	53820
13	ಚಾಮರಾಜಪೇಟೆ ಹಾರ್ಡ್ ಸಿಲ್ಕ್ಸ್ ಸೊಸೈಟಿ ಬಡಾವಣೆ	6000	64584	4870	52421	5000	53820

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ, ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ಮೊದಲನೇ/ ಸೆಕೆಂಡ್/ ಮೊದಲನೇ		ಮಾರ್ಬಲ್/ ಗ್ರಾನೈಟ್/ಪುಡ್ಲಾ	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
14	ರಾಜಲಕ್ಷ್ಮಿ ಅಪಾರ್ಟ್‌ಮೆಂಟ್ಸ್ ಸಿ.ಹೆಚ್.ಬಿ.ಸಿ.ಎಸ್. ಬಡಾವಣೆ ವಿಜಯನಗರ			4870	52421	5000	53820
15	ಗೋವಿಂದ ಅಪಾರ್ಟ್‌ಮೆಂಟ್ಸ್, ಸಿ.ಹೆಚ್.ಬಿ.ಸಿ. ಬಡಾವಣೆ ವಿಜಯನಗರ			4870	52421	5000	53820
16	ರಿಲಯನ್ಸ್‌ಅಪಾರ್ಟ್‌ಮೆಂಟ್ಸ್, ಸಿ.ಹೆಚ್.ಬಿ.ಸಿ.ಎಸ್. ಬಡಾವಣೆ, ವಿಜಯನಗರ			4870	52421	5000	53820
17	ಜೆ.ಜೆ.ಆರ್. ಅಪಾರ್ಟ್‌ಮೆಂಟ್ಸ್, ಬಿನ್ನಿಲೇಔಟ್, ವಿಜಯನಗರ			4870	52421	5000	53820
18	ಸುಂದರಕುಂಜ್ ಅಪಾರ್ಟ್‌ಮೆಂಟ್ಸ್, ಬಿನ್ನಿಲೇಔಟ್, ವಿಜಯನಗರ			4870	52421	5000	53820
19	ಪೂರ್ಣಪ್ರಜ್ಞ ಅಪಾರ್ಟ್‌ಮೆಂಟ್ಸ್, ಬಿನ್ನಿಲೇಔಟ್, ವಿಜಯನಗರ			4870	52421	5000	53820
20	ಮಾರುತಿ ಅಪಾರ್ಟ್‌ಮೆಂಟ್ಸ್, ವಿಜಯನಗರ			4870	52421	5000	53820
21	ಸ್ಮರಣ್ ವೈಭವ್ ಅಪಾರ್ಟ್‌ಮೆಂಟ್ಸ್, ವಿಜಯನಗರ			4870	52421	5000	53820
	ಹೊಸಹಳ್ಳಿ						
22	ಹೊಸಹಳ್ಳಿ ಗ್ರಾಮ	5000	53820	4280	46070	4410	47469
23	ದ್ವಾರಕಾ ಅಪಾರ್ಟ್‌ಮೆಂಟ್ ಹೊಸಹಳ್ಳಿ			4870	52421	5000	53820
24	ನೀರ್ಜಲ ಅಪಾರ್ಟ್‌ಮೆಂಟ್ (ರಿಲಯನ್ಸ್ ಹೊಸಹಳ್ಳಿ ಮುಖ್ಯರಸ್ತೆ)			4870	52421	5000	53820
25	ಜೆ.ಜೆ. ಅಪಾರ್ಟ್‌ಮೆಂಟ್ಸ್, ಹೊಸಹಳ್ಳಿ ಮುಖ್ಯರಸ್ತೆ			4870	52421	5000	53820
	ಮಾಗಡಿರಸ್ತೆಕಾರ್ಡ್‌ರಸ್ತೆ ಬಡಾವಣೆ (ಎಂ.ಸಿ.ಬಡಾವಣೆ)						
26	ಎಂ.ಸಿ. ಬಡಾವಣೆ (1 ರಿಂದ 3ನೇ ಮುಖ್ಯರಸ್ತೆಗಳು)	7000	75348	5420	58341	5550	59740
27	ಎಂ.ಸಿ. ಬಡಾವಣೆ (4 ಮತ್ತು 6ನೇ ಮುಖ್ಯರಸ್ತೆಗಳು)	7300	78577	5590	60171	5720	61570
28	ಎಂ.ಸಿ. ಬಡಾವಣೆ 5ನೇ ಮುಖ್ಯರಸ್ತೆ	7500	80730	5700	61355	5830	62754

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ, ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ಮೊಡಾಯಿಕ್/ ಸೆರಾಮಿಕ್/ ವೆಟ್ಟೈಡ್		ಮಾರ್ಬಲ್/ ಗ್ರಾನೈಟ್/ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
29	ಮಾಗಡಿ ಕಾರ್ಡ್ ರಸ್ತೆ, 8ನೇ ಮುಖ್ಯರಸ್ತೆ (ವಿಜಯನಗರ ಬಸ್ ನಿಲ್ದಾಣದಿಂದ ಮೂಡಲಪಾಳ್ಯದ ಕಡೆಗೆ)	7300	78577	5590	60171	5720	61570
30	ಎಂ.ಸಿ. ಬಡಾವಣೆ (9 ರಿಂದ ನಂತರದ ಎಲ್ಲಾ ಮುಖ್ಯರಸ್ತೆಗಳು)	7000	75348	5420	58341	5550	59740
31	ಎಂ.ಸಿ. ಬಡಾವಣೆ 17ನೇ ಅಡ್ಡರಸ್ತೆ (ಸರ್ವಿಸ್ ರಸ್ತೆ ಅಂದರೆ ಕೆನರಾಬ್ಯಾಂಕ್, ಇಂದ್ರಪ್ರಸ್ತ ಹೋಟಲ್, ವೀರಶೈವ ಸಹಕಾರಿ ಬ್ಯಾಂಕ್, ಮಾರುತಿ ಬಂಡೆ ಹಿಂಭಾಗ ರಸ್ತೆ, ಹೊಸ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದವರೆಗೆ)	9000	96876	6540	70397	6670	71796
32	ಎಂ.ಸಿ. ಬಡಾವಣೆ 18ನೇ ಅಡ್ಡರಸ್ತೆ	7300	78577	5590	60171	5720	61570
33	ಎಂ.ಸಿ. ಕೈಗಾರಿಕಾ ಬಡಾವಣೆ (ಮಾಗಡಿ ರಸ್ತೆ ಕಾರ್ಡ್ ರಸ್ತೆ)	5500	59202	4560	49084	4690	50483
34	ಎಂ.ಸಿ. ಬಡಾವಣೆ ಇತರೆ ಅಡ್ಡರಸ್ತೆಗಳು	7000	75348	5420	58341	5550	59740
35	ಲಕ್ಷ್ಮಯ್ಯ ಬಡಾವಣೆ	5500	59202	4560	49084	4690	50483
36	ಆಶೀರ್ವಾದ ಅಪಾರ್ಟ್‌ಮೆಂಟ್ಸ್, ಎಂ.ಸಿ. ಲೇಔಟ್			5420	58341	5550	59740
37	ಕೃಷ್ಣ ರೆಸಿಡೆನ್ಸಿ, ಎಂ.ಸಿ. ಲೇಔಟ್			5420	58341	5550	59740
38	ಟ್ರೆಡೆಂಟ್‌ಅಪಾರ್ಟ್‌ಮೆಂಟ್ಸ್, ಎಂ.ಸಿ.ಲೇಔಟ್			5420	58341	5550	59740
39	ವೈಭವ್ ಪ್ಯಾಲೇಸ್			5420	58341	5550	59740
40	ಶುಭ ಅಪಾರ್ಟ್‌ಮೆಂಟ್ಸ್, ಎಂ.ಸಿ. ಲೇಔಟ್			5420	58341	5550	59740
41	ಸಿಂಧಿಯಾಸನ್ ಸೈನ್‌ಅಪಾರ್ಟ್‌ಮೆಂಟ್ (ಎಸ್.ಎಸ್. ಅಪಾರ್ಟ್‌ಮೆಂಟ್ಸ್)			5420	58341	5550	59740
42	ಎಂ. ಎಂ. ಅಪಾರ್ಟ್‌ಮೆಂಟ್ಸ್, ಎಂ.ಸಿ. ಲೇಔಟ್			5700	61355	5830	62754
	ಆರ್.ಪಿ.ಸಿ.ಬಡಾವಣೆ (ಹಂಪಿನಗರ)						
43	ಆರ್.ಪಿ.ಸಿ. ಬಿ.ಡಿ.ಎ.	7300	78577	5590	60171	5720	61570

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ, ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ಮೊದಾಯಿಕ್ / ಸೆರಾಮಿಕ್ / ವೆಟ್ಟೆಡ್		ಮಾರ್ಬಲ್ / ಗ್ರಾನೈಟ್ / ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
44	ಆರ್.ಪಿ.ಸಿ. (ಬಿ ಅಂಡ್ ಎ.ಎಸ್.ಬಿ)	6500	69966	5150	55435	5280	56834
45	ಆರ್.ಪಿ.ಸಿ. 5ನೇ ಮುಖ್ಯರಸ್ತೆ	7300	78577	5590	60171	5720	61570
46	ಆರ್.ಪಿ.ಸಿ. 4ನೇ ಅಡ್ಡರಸ್ತೆ	7000	75348	5420	58341	5550	59740
47	ಆರ್.ಪಿ.ಸಿ. ಕಾರ್ಪೊರೇಷನ್ ಅಲಾಟಿಂಟ್	5000	53820	5990	64476	6120	65876
48	ಆರ್.ಪಿ.ಸಿ. 1ನೇ ಮುಖ್ಯರಸ್ತೆ (ವಿಜಯನಗರ ಕ್ಲಬ್ ರಸ್ತೆ)	9000	96876	6540	70397	6670	71796
49	ಆರ್.ಪಿ.ಸಿ. 10ನೇ ಮುಖ್ಯರಸ್ತೆ ಯಿಂದ ರೈಲ್ವೆ ಮೇಲು ಸೇತುವೆವರೆಗೆ (ಆರ್.ಪಿ.ಸಿ. ಬಡಾವಣೆ 10ನೇ ಮುಖ್ಯರಸ್ತೆ)	6000	64584	4870	52421	5000	53820
50	ಆರ್.ಪಿ.ಸಿ. ಬಡಾವಣೆ 9ನೇ ಅಡ್ಡರಸ್ತೆ	6500	69966	5150	55435	5280	56834
51	ಆರ್.ಪಿ.ಸಿ. ಸರ್ವಿಸ್‌ರಸ್ತೆ (ಈಸ್ಟ್ ಆಫ್ ಕಾರ್ಡ್ ರಸ್ತೆ) (ಇ.ಓ.ಸಿ.)	9000	96876	6540	70397	6670	71796
52	ಬಿನ್ನಿ ಲೇಔಟ್ (ಹೊಸಹಳ್ಳಿ ಸರ್ವೆ ನಂ. 231)	6000	64584	4870	52421	5000	53820
53	ಕಲ್ಯಾಣ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ	6500	69966	5150	55435	5280	56834
54	ಕಲ್ಯಾಣ್ ಹೆಚ್.ಬಿ.ಸಿ.ಎಸ್. ಸರ್ವಿಸ್‌ರಸ್ತೆ	8500	91494	6260	67383	6390	68782
55	ಕೋ-ಆಪರೇಟೀವ್ ಡಿಪಾರ್ಟ್‌ಮೆಂಟ್ ಲೇಔಟ್	6500	69966	5150	55435	5280	56834
56	ಎಂ.ಜಿ.ಇ. ಹೆಚ್.ಬಿ.ಸಿ.ಎಸ್. ಲೇಔಟ್	6500	69966	5150	55435	5280	56834
57	ಮಾರುತಿ ಹೆಚ್.ಬಿ.ಸಿ.ಎಸ್. ಲೇಔಟ್	6500	69966	5150	55435	5280	56834
58	ರೆಮ್ಕೋ ಹೆಚ್.ಬಿ.ಸಿ.ಎಸ್. ಲೇಔಟ್	6500	69966	5150	55435	5280	56834
59	ಕೈಗಾರಿಕಾ ಮತ್ತು ವಾಣಿಜ್ಯ ಇಲಾಖಾ ಹೆಚ್.ಬಿ.ಸಿ.ಎಸ್. ಬಡಾವಣೆ	6500	69966	5150	55435	5280	56834
60	ವಿಜಯನಗರ ಆರ್.ಪಿ.ಸಿ. 2ನೇ ಹಂತ, 4ನೇ ಅಡ್ಡರಸ್ತೆ	6500	69966	5150	55435	5280	56834
61	ವಿವೇಕಾನಂದ ಜನತಾ ಗೃಹ ನಿರ್ಮಾಣ ಸಹಕಾರಿ ಸಂಘ ಬಡಾವಣೆ	5500	59202	4560	49084	4690	50483
62	ಕೌಂಡಿನೈಟ್‌ಅಪಾರ್ಟ್‌ಮೆಂಟ್ಸ್, ಆರ್.ಪಿ.ಸಿ. 5ನೇ ಮುಖ್ಯರಸ್ತೆ			5000	53820	5100	54896

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ, ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್‌ಗಳು/ಇತರೆ			
		ರೂ. ಪ್ರತಿ ಚದರ ಅಡಿಗಿ	ರೂ.ಪ್ರತಿ ಚದರ ಮೀಟರಿಗೆ	ಮೊದಾಯಿಕ್/ ಸೆರಾಮಿಕ್/ ವೆಟ್ಟೆಸ್ಟೆಡ್		ಮಾರ್ಬಲ್/ ಗ್ರಾನೈಟ್/ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
63	ವಿಜಯನಗರ ಮ್ಯಾನ್‌ಷನ್ ಟವರ್ಸ್, ವಿಜಯನಗರ ಮುಖ್ಯರಸ್ತೆ (ಕ್ಲಬ್ ರಸ್ತೆ)			5000	53820	5100	54896
64	ಸುರಬಿ, ಅಪಾರ್ಟ್‌ಮೆಂಟ್ಸ್, ವಿಜಯನಗರ ಕ್ಲಬ್ ರಸ್ತೆ, 1ನೇ ಮುಖ್ಯರಸ್ತೆ 2ನೇ ಹಂತ			4560	49084	4690	50483
65	ಸುಮೇರು ಅಪಾರ್ಟ್‌ಮೆಂಟ್ಸ್ 4ನೇ ಮುಖ್ಯರಸ್ತೆ, ಆರ್.ಪಿ.ಸಿ. ಲೇಔಟ್			4560	49084	4690	50483
	ಮಾರೇನಹಳ್ಳಿ						
66	ಮಾರೇನಹಳ್ಳಿ ಒಂದನೇ ಮುಖ್ಯರಸ್ತೆ	5500	59202	4560	49084	4690	50483
67	ಮಾರೇನಹಳ್ಳಿ ಇತರೆ ಮುಖ್ಯರಸ್ತೆಗಳು	5000	53820	4280	46070	4410	47469
68	ಮಾರೇನಹಳ್ಳಿ ಅಡ್ಡರಸ್ತೆಗಳು	4500	48438	3900	41980	4030	43379
69	ಚಿಕ್ಕಪೇಟೆ ಹೆಚ್.ಬಿ.ಸಿ.ಎಸ್. ಬಡಾವಣೆ (ಮಾರೇನಹಳ್ಳಿ ಸರ್ವೆ ನಂ.)	5700	61355	4700	50591	4830	51990
70	ಬಿನ್ನಿ ಲೇಔಟ್ (ಮಾರೇನಹಳ್ಳಿ ಸರ್ವೆ ನಂ. 186, 189, 190, 200, 209 ಬಡಾವಣೆ 412 ರಿಂದ 417)	5700	61355	4700	50591	4830	51990
71	ಇನ್‌ಕಂಟ್ರಾಕ್ಸ್ ಲೇಔಟ್	5700	61355	4700	50591	4830	51990
72	ಪ್ರಾವಿಡೆಂಟ್ ಫಂಡ್ ನೌಕರರ ಹೆಚ್.ಬಿ.ಸಿ.ಎಸ್. ಬಡಾವಣೆ	5700	61355	4700	50591	4830	51990
73	ಜಿ.ಕೆ.ಡಬ್ಲ್ಯೂ ಲೇಔಟ್	5700	61355	4700	50591	4830	51990
74	ಬಸವೇಶ್ವರ ಹೆಚ್.ಬಿ.ಸಿ.ಎಸ್. ಬಡಾವಣೆ	5700	61355	4700	50591	4830	51990
75	ಬಾಪೂಜಿ ಇಂಡಸ್ಟ್ರಿಯಲ್ ಎಂಪ್ಲಾಯೀಸ್ ಹೆಚ್.ಬಿ.ಸಿ.ಎಸ್. ಲೇಔಟ್ ಮಾರೇನಹಳ್ಳಿ (ಸರಸ್ವತಿನಗರ)	5700	61355	4700	50591	4830	51990
76	ವೈಯಾಲಿಕಾವಲ್ ಹೆಚ್.ಬಿ.ಸಿ.ಎಸ್. ಬಡಾವಣೆ	5700	61355	4700	50591	4830	51990
77	ಸರಸ್ವತಿನಗರ	5700	61355	4700	50591	4830	51990
78	ವಿನಾಯಕ ಹೆಚ್.ಬಿ.ಸಿ.ಎಸ್. ಲೇಔಟ್	5700	61355	4700	50591	4830	51990

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ, ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ಮೊಡಾಯಿಕ್ / ಸೆರಾಮಿಕ್ / ವೆಟ್ಟೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
79	ಸೆಂಟ್ರಲ್ ಎಕ್ಸ್‌ಪ್ರೆಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ	5700	61355	4700	50591	4830	51990
80	ಸೆಕ್ರೆಟರಿಯೇಟ್ ಲೇಔಟ್	5700	61355	4700	50591	4830	51990
81	ಸುಬ್ಬಣ್ಣಗಾರ್ಡನ್ ಮುಖ್ಯರಸ್ತೆಗಳು	5500	59202	4560	49084	4690	50483
82	ಸುಬ್ಬಣ್ಣಗಾರ್ಡನ್ ಅಡ್ಡರಸ್ತೆಗಳು	5300	57049	4460	48007	4590	49407
83	ಹರಿರಾಂ ಆಯಿಲ್ ದಾಸ್ ಬಡಾವಣೆ	5500	59202	4560	49084	4690	50483
84	ಬಸು ಅಪಾರ್ಟ್‌ಮೆಂಟ್ಸ್, ಬಸವೇಶ್ವರ ಹೆಚ್.ಬಿ.ಸಿ.ಎಸ್. (4ನೇ ಅಡ್ಡರಸ್ತೆ)			5700	61355	5830	62754
85	ರಾಘವೇಂದ್ರಜಿನ್ನ್ಯ ಅಪಾರ್ಟ್‌ಮೆಂಟ್ (ರಾಘವ ಬಿಲ್ಡರ್ಸ್)			5990	64476	6120	65876
86	ಲ್ಯಾಂಡ್ ಮಾರ್ಕ್ ಅಪಾರ್ಟ್‌ಮೆಂಟ್ಸ್, ಸುಬ್ಬಣ್ಣಗಾರ್ಡನ್ ಮುಖ್ಯರಸ್ತೆ			4560	49084	4690	50483
	ಅಗ್ರಹಾರ ದಾಸರಹಳ್ಳಿ						
87	ಅಗ್ರಹಾರ ದಾಸರಹಳ್ಳಿ	4000	43056	3550	38212	3680	39612
88	ಮಾಗಡಿ ಮುಖ್ಯರಸ್ತೆ ಅಗ್ರಹಾರ ದಾಸರಹಳ್ಳಿ	9000	96876	6540	70397	6670	71796
89	ಅಗ್ರಹಾರ ದಾಸರಹಳ್ಳಿ 2 ಮತ್ತು 9ನೇ ಅಡ್ಡರಸ್ತೆ	5000	53820	4280	46070	4410	47469
90	ರಹೇಜಾ ಅಪಾರ್ಟ್‌ಮೆಂಟ್ ಮಾಗಡಿ ರಸ್ತೆ ಅಗ್ರಹಾರ ದಾಸರಹಳ್ಳಿ			4250	45747	4500	48438
91	ಪಾಯಲ್ ಪ್ರಾಂಟೆಸ್ ಅಪಾರ್ಟ್‌ಮೆಂಟ್			3350	36059	3500	37674
92	ಮ0ಗಳ ಅಪಾರ್ಟ್‌ಮೆಂಟ್ ಅಗ್ರಹಾರ ದಾಸರಹಳ್ಳಿ			2900	31216	3000	32292
93	ಆಶೀರ್ವಾದ ಅಪಾರ್ಟ್‌ಮೆಂಟ್ , ಅಗ್ರಹಾರ ದಾಸರಹಳ್ಳಿ			2900	31216	3000	32292
94	ಬ್ಲೂಜೆ ಅಪಾರ್ಟ್‌ಮೆಂಟ್ (Blue Jay)			5000	53820	5130	55219
	ಅತ್ತಿಗುಪ್ಪೆ						
95	ಅತ್ತಿಗುಪ್ಪೆ 1ನೇ ಮುಖ್ಯರಸ್ತೆ	5500	59202	4560	49084	4690	50483

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ, ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ಮೊಡಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
96	ಅತ್ತಿಗುಪ್ಪೆ	5000	53820	4280	46070	4410	47469
97	ಮೈಸೂರು ರಸ್ತೆ ಕಡೆಗೆ (ಕಾರ್ಡ್ ರಸ್ತೆ)	8000	86112	5990	64476	6120	65876
98	ಅತ್ತಿಗುಪ್ಪೆ ಪೆಟ್ರೋಲ್ ಬಂಕ್‌ರಸ್ತೆ (ಚಂದ್ರ ಲೇಔಟ್ ಮುಖ್ಯರಸ್ತೆ)	7000	75348	5420	58341	5550	59740
99	ಗಜಾನನ ಅಪಾರ್ಟ್‌ಮೆಂಟ್ಸ್ ಎಂ.ಎಂ. ಆಸ್ಪತ್ರೆ ಎದುರು ಅತ್ತಿಗುಪ್ಪೆ			3550	38212	3680	39612
100	ಬಿನ್ನಿ ಲೇಔಟ್(ಅತ್ತಿಗುಪ್ಪೆ ಸರ್ವೆ ನಂ. 337/2, 3 ಮತ್ತು 5) 338/1 ಮತ್ತು 339)	6000	64584	4870	52421	5000	53820
101	ವಿಡಿಯಾ (ಇಂಡಿಯಾ) ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ	5500	59202	4560	49084	4690	50483
	ಅಮರಜ್ಯೋತಿ ಬಡಾವಣೆ						
102	ಅಮರಜ್ಯೋತಿ ಹೆಚ್.ಬಿ.ಸಿ.ಎಸ್. ಬಡಾವಣೆ	5500	59202	4560	49084	4690	50483
103	ನಾಗರಬಾವಿ ಮುಖ್ಯರಸ್ತೆ, ಮಾಳಗಾಳ ಮುಖ್ಯರಸ್ತೆ	6000	64584	4870	52421	5000	53820
104	ಬಿಂದುಡೆವಲಪರ್ನ್			5000	53820	5200	55973
	ಚೋಳೂರು ಪಾಳ್ಯ						
105	ಚೋಳೂರು ಪಾಳ್ಯ ಮುಖ್ಯರಸ್ತೆಗಳು	3300	35521	3080	33153	3210	34552
106	ಚಾನಲ್ ರಸ್ತೆ	3500	37674	3180	34230	3310	35629
107	ಚೋಳೂರು ಪಾಳ್ಯ ಅಡ್ಡರಸ್ತೆಗಳು	3000	32292	2840	30570	2970	31969
108	ಗಣೇಶ ದೇವಸ್ಥಾನದರಸ್ತೆ	3700	39827	3390	36490	3520	37889
109	ಮಂಜುನಾಥನಗರ (ಚೋಳೂರು ಪಾಳ್ಯ)	3500	37674	3180	34230	3310	35629
110	ಮಲ್ಲಿಗೆತೋಟ ಮುಖ್ಯರಸ್ತೆ	3300	35521	3080	33153	3210	34552
111	ಮಲ್ಲಿಗೆತೋಟ ಅಡ್ಡರಸ್ತೆಗಳು	3000	32292	2840	30570	2970	31969
112	ಪಿ ಅಂಡ್ ಟಿ ಬಡಾವಣೆ	4000	43056	3550	38212	3680	39612

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ, ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ಮೊದಲನೇ / ಸೆಕೆಂಡ್ / ಮಿಕ್ಸಡ್		ಮಾರ್ಬಲ್ / ಗ್ರಾನೈಟ್ / ಪುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
113	ಪಾದರಾಯನಪುರ ಪೈಪ್‌ಲೈನ್	4000	43056	3550	38212	3680	39612
114	ಬಿನ್ನಿಪೇಟೆ ಗೃಹ ನಿರ್ಮಾಣ ಸಹಕಾರ ಸಂಘ (ಚೋಳೂರು ಪಾಳ್ಯ)	4000	43056	3550	38212	3680	39612
115	ಪೈಪ್‌ಲೈನ್ 1ನೇ ಅಡ್ಡರಸ್ತೆಯಿಂದ 16 ನೇ ಅಡ್ಡರಸ್ತೆಗಳು (ಚೋಳೂರು ಪಾಳ್ಯ)	5000	53820	4280	46070	4410	47469
116	ಪೈಪ್‌ಲೈನ್	5000	53820	4280	46070	4410	47469
117	ಟೆಲಿಕಾಂ ನೌಕರರ ಗೃಹ ನಿರ್ಮಾಣ ಹೆಚ್.ಬಿ.ಸಿ.ಎಸ್. ಬಡಾವಣೆ	5000	53820	4280	46070	4410	47469
118	ಸ್ವಾತಿ ಪಾರ್ಕ್ (ಸ್ವಾತಿಕನ್‌ಸ್ಟ್ರಕ್ಷನ್)			3600	38750	3800	40903
119	ಮಹ್ತಾ ಅಂಬಿಯನ್ಸ್‌ಅಪಾರ್ಟ್‌ಮೆಂಟ್ಸ್			4870	52421	5000	53820
120	ತಿರುಮಲ ಕನ್‌ಸ್ಟ್ರಕ್ಷನ್ ಅಪಾರ್ಟ್‌ಮೆಂಟ್			4870	52421	5000	53820
	ವಿದ್ಯಾರಣ್ಯನಗರ						
121	ವಿದ್ಯಾರಣ್ಯನಗರ ಮುಖ್ಯರಸ್ತೆ	5000	53820	4280	46070	4410	47469
122	ವಿದ್ಯಾರಣ್ಯನಗರಅಡ್ಡರಸ್ತೆ	4800	51667	4170	44886	4300	46285
	ತಿಮ್ಮೇನಹಳ್ಳಿ (ಗೋವಿಂದರಾಜನಗರ)						
123	ಗೋವಿಂದರಾಜನಗರ ತಿಮ್ಮೇನಹಳ್ಳಿ ಮುಖ್ಯರಸ್ತೆ (ವಿಜಯನಗರದಿಂದ ರಹೇಜ ಅಪಾರ್ಟ್‌ಮೆಂಟ್ ರಸ್ತೆ)	7000	75348	5420	58341	5550	59740
124	ಗೋವಿಂದರಾಜನಗರ (ತಿಮ್ಮೇನಹಳ್ಳಿ) ಇತರೆ ಮುಖ್ಯರಸ್ತೆಗಳು	5000	53820	4280	46070	4410	47469
125	ಎಂ.ಪಿ. ಬಡಾವಣೆ 32 ಮತ್ತು 33ನೇ ಮುಖ್ಯರಸ್ತೆಗಳು	5000	53820	4280	46070	4410	47469
126	ಗೋವಿಂದರಾಜನಗರ ಅಡ್ಡರಸ್ತೆಗಳು	4500	48438	3900	41980	4030	43379
127	ಗೋವಿಂದರಾಜನಗರ 22ನೇ ಅಡ್ಡರಸ್ತೆ	5500	59202	4560	49084	4690	50483
128	ಕೆಂಪೇಗೌಡ ಹೌಸಿಂಗ್ ಕೋ-ಆಪರೇಟೀವ್ ಸೊಸೈಟಿ ಲಿಮಿಟೆಡ್	5000	53820	4280	46070	4410	47469
129	ವೆಂಕಟೇಶ್ವರ ಹೆಚ್.ಬಿ.ಸಿ.ಎಸ್. ಬಡಾವಣೆ	5000	53820	4280	46070	4410	47469

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ, ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್‌ಗಳು/ಇತರೆ			
		ರೂ. ಪ್ರತಿ ಚದರ ಅಡಿಗಿ	ರೂ.ಪ್ರತಿ ಚದರ ಮೀಟರ್‌ಗೆ	ಮೊಡಾಯಿಕ್/ ಸೆರಾಮಿಕ್/ ವೆಟ್ಟೈಡ್		ಮಾರ್ಬಲ್/ ಗ್ರಾನೈಟ್/ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
130	ಶ್ರೀ. ಸಾಯಿರಾಮ್ ಅಪಾರ್ಟ್‌ಮೆಂಟ್ಸ್, ಗೋವಿಂದರಾಜನಗರ ಮುಖ್ಯರಸ್ತೆ			4280	46070	4410	47469
	ಚಂದ್ರ ಲೇಔಟ್ (ಕೆಂಪಾಪುರ ಅಗ್ರಹಾರ)						
131	ಚಂದ್ರ ಲೇಔಟ್	6000	64584	4870	52421	5000	53820
132	ಚಂದ್ರ ಲೇಔಟ್ 1ನೇ ಮುಖ್ಯರಸ್ತೆ 80 ಅಡಿ ರಸ್ತೆಅಥವಾ 60 ಅಡಿರಸ್ತೆ (ಅಂದರೆಅಡಿಗಾಸ್ ಹೋಟಲ್ ಮತ್ತು ಪೆಟ್ರೋಲ್ ಬಂಕ್‌ರಸ್ತೆ)	8000	86112	5990	64476	6120	65876
133	ಬಾಪೂಜಿ ಹೆಚ್.ಬಿ.ಸಿ.ಎಸ್. ಲೇಔಟ್-ಚಂದ್ರಾ ಲೇಔಟ್	6000	64584	4870	52421	5000	53820
134	ಗುಡ್‌ವಿಲ್ ಅಪಾರ್ಟ್‌ಮೆಂಟ್-ಚಂದ್ರ ಲೇಔಟ್			4500	48438	4700	50591
135	ವೈಭವ್ ಕ್ಲಾಸಿಕ್ ಅಪಾರ್ಟ್‌ಮೆಂಟ್			4500	48438	4700	50591
136	ವೈಭವ್ ಡ್ಯಾಮೋಡಿಲ್ ಅಪಾರ್ಟ್‌ಮೆಂಟ್ಸ್ (ವೈಭವ್ ಡೆವಲಪರ್ಸ್)			4500	48438	4700	50591
	ದೀವಟಿಗೆ ರಾಮನಹಳ್ಳಿ (ದೀಪಾಂಜಲಿನಗರ)						
137	ದೀವಟಿಗೆ ರಾಮನಹಳ್ಳಿ (ದೀಪಾಂಜಲಿನಗರ)	3000	32292	2840	30570	2970	31969
138	ನಂದಾದೀಪ ಹೆಚ್.ಬಿ.ಸಿ.ಎಸ್. ಬಡಾವಣೆ	5500	59202	4560	49084	4690	50483
139	ಬಿನ್ನಿ ಲೇಔಟ್ (ದೀವಟಿಗೆ ರಾಮನಹಳ್ಳಿ ಸರ್ವೆ ನಂ. 8,9,10 ಮತ್ತು 25/3)	4000	43056	3550	38212	3680	39612
140	ಬಿನ್ನಿ ಲೇಔಟ್ (ಕೆ.ಹೆಚ್. ರಂಗನಾಥ ಕಾಲೋನಿ ಸರ್ವೆ ನಂ. 10/1, ಹಾಲಿ 1/1)	4400	47362	3850	41441	3980	42841
141	ಪುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಬಡಾವಣೆ	5000	53820	4280	46070	4410	47469
142	ಬಿ.ಸಿ.ಸಿ. ಲೇಔಟ್ (ಬಿ.ಬಿ.ಎಂ.ಪಿ.)	5500	59202	4560	49084	4690	50483

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ, ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು/ಇತರೆ			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ಮೊಡಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ಪುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವರ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವರ್ ಎರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವರ್ ಎರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವರ್ ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
	ಪ್ರಶಾಂತನಗರ						
143	ಪ್ರಶಾಂತನಗರ	5500	59202	4560	49084	4690	50483
144	ಪ್ರಶಾಂತನಗರ 1ನೇ ಮುಖ್ಯರಸ್ತೆ	6000	64584	4870	52421	5000	53820
145	ಪ್ರಶಾಂತನಗರ 12ನೇ ಅಡ್ಡರಸ್ತೆ	5300	57049	4460	48007	4590	49407
146	ನ್ಯಾಷನಲ್ ಹೆಚ್.ಬಿ.ಸಿ.ಎಸ್. ಲೇಔಟ್ (ಪ್ರಶಾಂತನಗರ)	5700	61355	4700	50591	4830	51990
147	ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿ	5700	61355	4700	50591	4830	51990
148	ಮಾಗಡಿ ಮುಖ್ಯರಸ್ತೆ (ಅಗ್ರಹಾರ ದಾಸರಹಳ್ಳಿ ಯಿಂದ ಹೌಸಿಂಗ್ ಬೋರ್ಡ್‌ವರೆಗೆ)	9000	96876	6540	70397	6670	71796
149	ಖುಷಿ ಮ್ಯಾನ್‌ಷನ್			3600	38750	3800	40903

ಶ್ರೀರಾಮಪುರಂ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ	ಹೋಬಳಿ/ಗ್ರಾಮ ಪ್ರದೇಶ/ರಸ್ತೆಗಳು	ಬಿ.ಡಿ.ಎ. ಬಿ.ಎಂ.ಆರ್.ಡಿ.ಎ./ ಇತರೆ ನಗರಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಪರಿವರ್ತನೆ/ಬಿ.ಬಿ.ಎಂ.ಪಿ. ವ್ಯಾಪ್ತಿ ವಸತಿ ನಿವೇಶನ		ಬಿ.ಡಿ.ಎ./ ಬಿ.ಎಂ.ಆರ್.ಡಿ.ಎ.ಗಳಿಂದ ಅನುಮೋದಿಸಲ್ಪಟ್ಟ ರಸ್ತೆ, ಬಡಾವಣೆಗಳು, ಬಿ.ಬಿ.ಎಂ.ಪಿ ಪರಿವರ್ತನೆ ಪ್ರದೇಶದಲ್ಲಿ ರಸ್ತೆ, ಬಡಾವಣೆಗಳು ಮತ್ತು ಗುರುತಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ			
				ಮೊದಲಾಯಿಕ್ / ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ / ವುಡ್	
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
	ಶ್ರೀರಾಮಪುರಂ						
1	ಶ್ರೀರಾಮಪುರಂ ಮಾರ್ಕೆಟ್ ರಸ್ತೆ	5300	57049	4460	48007	4590	49407
2	ಶ್ರೀರಾಮಪುರಂ ಎಲ್ಲಾ ಮುಖ್ಯರಸ್ತೆಗಳು	4700	50591	4120	44348	4250	45747
3	ಶ್ರೀರಾಮಪುರಂ ಎಲ್ಲಾ ಅಡ್ಡರಸ್ತೆಗಳು	4500	48438	3900	41980	4030	43379
4	ರಾಮಮೂರ್ತಿ ರಸ್ತೆ	4500	48438	3900	41980	4030	43379
5	ಕ್ರಾಂತಿಕವಿ ಸರ್ವಜ್ಞ ರಸ್ತೆ	4500	48438	3900	41980	4030	43379
6	ಹರಿಜನ ಕಾಲೋನಿ	1800	19375	2040	21959	2170	23358
7	ಬಿ.ಪುಟ್ಟಸ್ವಾಮಯ್ಯ ರಸ್ತೆ	2300	24757	2390	25726	2520	27125
8	ನಾರಾಯಣಪ್ಪ ಕಾಲೋನಿ	1600	17222	1940	20882	2070	22281
	ನಾಗಪ್ಪ ಬ್ಲಾಕ್						
9	ನಾಗಪ್ಪ ಬ್ಲಾಕ್ ಎಲ್ಲಾ ಮುಖ್ಯರಸ್ತೆಗಳು	4500	48438	3900	41980	4030	43379
10	ನಾಗಪ್ಪ ಬ್ಲಾಕ್ ಎಲ್ಲಾ ಅಡ್ಡರಸ್ತೆಗಳು	4100	44132	3650	39289	3780	40688
	ಲಕ್ಷ್ಮಿ ನಾರಾಯಣಪುರ						
11	ಲಕ್ಷ್ಮಿ ನಾರಾಯಣಪುರ ಎಲ್ಲಾ ಮುಖ್ಯರಸ್ತೆಗಳು	4700	50591	4120	44348	4250	45747
12	ಲಕ್ಷ್ಮಿ ನಾರಾಯಣಪುರ ಎಲ್ಲಾ ಅಡ್ಡರಸ್ತೆಗಳು	4200	45209	3730	40150	3860	41549
13	ಬಂಡಿರೆಡ್ಡಿ ವೃತ್ತ ಮತ್ತು ಮುಖ್ಯರಸ್ತೆಗಳು	4200	45209	3730	40150	3860	41549
14	ಬಂಡಿರೆಡ್ಡಿಪಾಳ್ಯ ಅಡ್ಡರಸ್ತೆಗಳು	3300	35521	3080	33153	3210	34552
15	ಮಹಾರಾಜ ಮಿಲ್ (ಹಿಂಭಾಗ)	2200	23681	2390	25726	2520	27125
16	ರಾಮಮೋಹನ್ ಪುರ ಮುಖ್ಯರಸ್ತೆಗಳು	5800	62431	4750	51129	4880	52528

ಕ್ರ. ಸಂ	ಹೋಬಳಿ/ಗ್ರಾಮ ಪ್ರದೇಶ/ರಸ್ತೆಗಳು	ಬಿ.ಡಿ.ಎ. ಬಿ.ಎಂ.ಆರ್.ಡಿ.ಎ./ ಇತರೆ ನಗರಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಪರಿವರ್ತನೆ/ಬಿ.ಬಿ.ಎಂ.ಪಿ. ವ್ಯಾಪ್ತಿ ವಸತಿ ನಿವೇಶನ		ಬಿ.ಡಿ.ಎ./ ಬಿ.ಎಂ.ಆರ್.ಡಿ.ಎ.ಗಳಿಂದ ಅನುಮೋದಿಸಲ್ಪಟ್ಟ ರಸ್ತೆ, ಬಡಾವಣೆಗಳು, ಬಿ.ಬಿ.ಎಂ.ಪಿ ಪರಿವರ್ತನೆ ಪ್ರದೇಶದಲ್ಲಿ ರಸ್ತೆ, ಬಡಾವಣೆಗಳು ಮತ್ತು ಗುರುತಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ			
		ಪ್ರತಿ ಚದರ ಅಡಿಗಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊದಲಾಯಿಕ್/ ಸೆರಾಮಿಕ್/ ಪೆಟ್ರೋಲ್		ಮಾರ್ಬಲ್/ ಗ್ರಾನೈಟ್/ವುಡ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
17	ರಾಮಮೋಹನ್ ಪುರ ಅಡ್ಡರಸ್ತೆಗಳು	5100	54896	4340	46716	4470	48115
18	ಪಾರ್ಕ್ ರಸ್ತೆ	6000	64584	4870	52421	5000	53820
19	ರೈಲ್ವೆ ಪ್ಯಾರಲಲ್ ರಸ್ತೆ	5900	63508	4820	51882	4950	53282
20	ಮಾರುತಿ ಬಡಾವಣೆ ಮುಖ್ಯರಸ್ತೆಗಳು	5800	62431	4750	51129	4880	52528
21	ಮಾರುತಿ ಬಡಾವಣೆ ಅಡ್ಡರಸ್ತೆಗಳು	5300	57049	4460	48007	4590	49407
22	ಕುವೆಂಪು ರಸ್ತೆ (ಮಲ್ಲೇಶ್ವರಂ ರೈಲ್ವೆ ಮೇಲು ಸೇತುವೆಯಿಂದ ಹರಿಶ್ಚಂದ್ರಘಾಟ್ ವರೆಗೆ)	9000	96876	6540	70397	6670	71796
23	ಗಾಂಧಿಗ್ರಾಮ	2200	23681	2330	25080	2460	26479
24	ಯರಪ್ಪ ಬ್ಲಾಕ್	2200	23681	2330	25080	2460	26479
25	ದಯಾನಂದನಗರ ಮುಖ್ಯರಸ್ತೆಗಳು	3100	33368	2970	31969	3100	33368
26	ದಯಾನಂದನಗರ ಅಡ್ಡರಸ್ತೆಗಳು	2200	23681	2330	25080	2460	26479
27	ರಾಮಕೃಷ್ಣ ಸೇವಾನಗರ	2200	23681	2330	25080	2460	26479
28	ಅಂಬೇಡ್ಕರ್ ನಗರ	2300	24757	2390	25726	2520	27125
29	ಸಾಯಿಬಾಬಾನಗರ	2200	23681	2330	25080	2460	26479
30	ಭಾಷ್ಯಂ ನಗರ	2200	23681	2330	25080	2460	26479
31	ಲೇಬರ್ ಕಾಲೋನಿ	2200	23681	2330	25080	2460	26479
32	ಕಾಳಪ್ಪ ಬ್ಲಾಕ್	3000	32292	2840	30570	3470	37351
33	ಪಿಳ್ಳಮ್ಮ ಬ್ಲಾಕ್	2200	23681	2330	25080	2460	26479
34	ಮುದ್ದಪ್ಪ ತೋಟ	2200	23681	2330	25080	2460	26479
35	ರಾಬರ್ಟ್‌ಸನ್ ಬ್ಲಾಕ್	3200	34445	3030	32615	3160	34014
36	ಗೌತಮನಗರ	2200	23681	2330	25080	2460	26479

ಕ್ರ. ಸಂ	ಹೋಬಳಿ/ಗ್ರಾಮ ಪ್ರದೇಶ/ರಸ್ತೆಗಳು	ಬಿ.ಡಿ.ಎ. ಬಿ.ಎಂ.ಆರ್.ಡಿ.ಎ./ ಇತರೆ ನಗರಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಪರಿವರ್ತನೆ/ಬಿ.ಬಿ.ಎಂ.ಪಿ. ವ್ಯಾಪ್ತಿ ವಸತಿ ನಿವೇಶನ		ಬಿ.ಡಿ.ಎ./ ಬಿ.ಎಂ.ಆರ್.ಡಿ.ಎ.ಗಳಿಂದ ಅನುಮೋದಿಸಲ್ಪಟ್ಟ ರಸ್ತೆ, ಬಡಾವಣೆಗಳು, ಬಿ.ಬಿ.ಎಂ.ಪಿ ಪರಿವರ್ತನೆ ಪ್ರದೇಶದಲ್ಲಿ ರಸ್ತೆ, ಬಡಾವಣೆಗಳು ಮತ್ತು ಗುರುತಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ			
				ಮೊದಾಯಿಕ್ / ಸೆರಾಮಿಕ್ / ಪೆಟ್ರೋಡ್		ಮಾರ್ಬಲ್ / ಗ್ರಾನೈಟ್ / ವುಡ್	
		ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
	ಓಕಳಿಪುರಂ						
37	ಲಿಂಕ್ ರಸ್ತೆ ಸುಜಾತ ಚಿತ್ರಮಂದಿರದಿಂದ ಆರ್.ಆರ್.ಆರ್. ಕಲ್ಯಾಣ ಮಂಟಪದವರಿಗೆ ಹಳೇ ಮೈಸೂರು ರಸ್ತೆ)	9600	103334	6870	73949	7000	75348
38	ಓಕಳಿಪುರಂ ಎಲ್ಲಾ ಮುಖ್ಯರಸ್ತೆಗಳು	5800	62431	4750	51129	4880	52528
39	ಓಕಳಿಪುರಂ ಎಲ್ಲಾ ಅಡ್ಡರಸ್ತೆಗಳು	4800	51667	4170	44886	4300	46285
	ರಾಮಚಂದ್ರಪುರ						
40	ರಾಮಚಂದ್ರಪುರ ಎಲ್ಲಾ ಮುಖ್ಯರಸ್ತೆಗಳು	4100	44132	3690	39719	3820	41118
41	ರಾಮಚಂದ್ರಪುರ ಎಲ್ಲಾ ಅಡ್ಡರಸ್ತೆಗಳು	3100	33368	2970	31969	3100	33368
42	ಬ್ರಹ್ಮಪುರ ಮುಖ್ಯರಸ್ತೆಗಳು	3100	33368	2970	31969	3100	33368
43	ಬ್ರಹ್ಮಪುರ ಅಡ್ಡರಸ್ತೆಗಳು	2400	25834	2430	26157	2560	27556
44	ಹನುಮಂತಪುರ ಮುಖ್ಯರಸ್ತೆಗಳು	2400	25834	2430	26157	2560	27556
45	ಹನುಮಂತಪುರ ಅಡ್ಡರಸ್ತೆಗಳು	2200	23681	2330	25080	2460	26479
46	ಸ್ವತಂತ್ರಪಾಳ್ಯ ಮುಖ್ಯರಸ್ತೆಗಳು	2400	25834	2430	26157	2560	27556
47	ಸ್ವತಂತ್ರಪಾಳ್ಯ ಅಡ್ಡರಸ್ತೆಗಳು	2100	22604	2290	24650	2420	26049
48	ಹನುಮಂತಪುರ ಕಾಲೋನಿ	2000	21528	2130	22927	2260	24327
49	ನಾಗೇಂದ್ರಯ್ಯ ಗಾರ್ಡನ್ ಮುಖ್ಯರಸ್ತೆಗಳು	2700	29063	2690	28955	2820	30354
50	ನಾಗೇಂದ್ರಯ್ಯ ಗಾರ್ಡನ್ ಅಡ್ಡರಸ್ತೆಗಳು	2100	22604	2290	24650	2420	26049
51	ಗೋಪಾಲಪುರ (ಮಿನರ್ವಮಿಲ್ ಹಿಂಭಾಗ)	2700	29063	2690	28955	2820	30354
52	ಪ್ರೆಸ್ಬೀಜ್ ವೆಸ್ಟ್ ವುಡ್ (ಅಪಾರ್ಟ್‌ಮೆಂಟ್)			5600	60278	5750	61893
53	ಗೋಪಾಲಪುರ (ಮಿನರ್ವ ಮಿಲ್ ಮುಖ್ಯರಸ್ತೆ)	9600	103334	6870	73949	7000	75348
54	ಶೋಬಾ ಇಂದ್ರಪ್ರಸ್ತಾ (ಅಪಾರ್ಟ್‌ಮೆಂಟ್)			8000	86112	8150	87727

ಕ್ರ. ಸಂ	ಹೋಬಳಿ/ಗ್ರಾಮ ಪ್ರದೇಶ/ರಸ್ತೆಗಳು	ಬಿ.ಡಿ.ಎ. ಬಿ.ಎಂ.ಆರ್.ಡಿ.ಎ./ ಇತರೆ ನಗರಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಪರಿವರ್ತನೆ/ಬಿ.ಬಿ.ಎಂ.ಪಿ. ವ್ಯಾಪ್ತಿ ವಸತಿ ನಿವೇಶನ		ಬಿ.ಡಿ.ಎ./ ಬಿ.ಎಂ.ಆರ್.ಡಿ.ಎ.ಗಳಿಂದ ಅನುಮೋದಿಸಲ್ಪಟ್ಟ ರಸ್ತೆ, ಬಡಾವಣೆಗಳು, ಬಿ.ಬಿ.ಎಂ.ಪಿ ಪರಿವರ್ತನೆ ಪ್ರದೇಶದಲ್ಲಿ ರಸ್ತೆ, ಬಡಾವಣೆಗಳು ಮತ್ತು ಗುರುತಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ			
		ಪ್ರತಿ ಚದರ ಅಡಿಗಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊದಾಯಿಕ್ / ಸೆರಾಮಿಕ್ / ಪೆಟ್ರೋಲ್		ಮಾರ್ಬಲ್ / ಗ್ರಾನೈಟ್ / ವುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
	ಕೆಂಪಾಪುರ ಅಗ್ರಹಾರ						
55	ಕೆಂಪಾಪುರ ಅಗ್ರಹಾರ (ಮಾಗಡಿ ರಸ್ತೆಯ ಹಿಂಭಾಗದ ಪ್ರದೇಶ)	3000	32292	2840	30570	2970	31969
56	ಕೆ.ಪಿ.ಅಗ್ರಹಾರ ಅಂಬೇಡ್ಕರ್ ನಗರ, ಬಿಡಿಎ ಬಡಾವಣೆ	3200	34445	3030	32615	3160	34014
57	ಕೆ.ಪಿ.ಅಗ್ರಹಾರ ಎಲ್ಲಾ ಅಡ್ಡರಸ್ತೆಗಳು	2600	27986	2640	28417	2770	29816
58	ಗೋಪಾಲನ್ ರೆಸಿಡೆನ್ಸಿ (ಅಪಾರ್ಟ್‌ಮೆಂಟ್)			3500	37674	3630	39073
59	ಕೆ.ಪಿ.ಅಗ್ರಹಾರ ಎ ಯಿಂದ ಹೆಚ್ ಬ್ಲಾಕ್	2600	27986	2640	28417	2770	29816
	ಭುವನೇಶ್ವರಿನಗರ(ಮರಿಯಪ್ಪನಪಾಳ್ಯ)						
60	ಎಲ್ಲಾ ಮುಖ್ಯರಸ್ತೆಗಳು	2900	31216	2790	30032	2920	31431
61	ಎಲ್ಲಾ ಅಡ್ಡರಸ್ತೆಗಳು	2300	24757	2390	25726	2520	27125
62	ಮಾರ್ಕಂಡೇಶ್ವರನಗರ	2300	24757	2390	25726	2520	27125
63	ಬಿನ್ನಿಮಿಲ್ ಹೊಸ ಬಡಾವಣೆ	2900	31216	2790	30032	2920	31431
64	ಅಂಬೇಡ್ಕರ್ ಸ್ಟ್ರೀಟ್	2000	21528	2130	22927	2260	24327
65	ಪ್ಲವರ್ ಗಾರ್ಡನ್	2000	21528	2130	22927	2260	24327
66	ಕೇಶವನಗರ	2000	21528	2130	22927	2260	24327
67	ಕುಷ್ಟರೋಗ ಆಸ್ಪತ್ರೆಯಿಂದ ರಾಜಾಜಿನಗರ 6ನೆ ಬ್ಲಾಕ್ ವರೆಗೆ	8200	88265	6090	65553	6220	66952
68	ಪೂರ್ವ ಸನ್ ಪ್ಲವರ್ (ಅಪಾರ್ಟ್‌ಮೆಂಟ್)			4700	50591	4850	52205
69	ರಾಜಾಜಿನಗರ 6ನೇ ಬ್ಲಾಕ್ ನಿಂದ/ಮಾಗಡಿ ಟೋಲ್‌ಗೇಟ್‌ವರೆಗೆ (ಮಾಗಡಿ ರಸ್ತೆ)	8400	90418	6210	66844	6340	68244

ಕ್ರ. ಸಂ	ಹೋಬಳಿ/ಗ್ರಾಮ ಪ್ರದೇಶ/ರಸ್ತೆಗಳು	ಬಿ.ಡಿ.ಎ. ಬಿ.ಎಂ.ಆರ್.ಡಿ.ಎ./ ಇತರೆ ನಗರಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಪರಿವರ್ತನೆ/ಬಿ.ಬಿ.ಎಂ.ಪಿ. ವ್ಯಾಪ್ತಿ ವಸತಿ ನಿವೇಶನ		ಬಿ.ಡಿ.ಎ./ ಬಿ.ಎಂ.ಆರ್.ಡಿ.ಎ.ಗಳಿಂದ ಅನುಮೋದಿಸಲ್ಪಟ್ಟ ರಸ್ತೆ, ಬಡಾವಣೆಗಳು, ಬಿ.ಬಿ.ಎಂ.ಪಿ ಪರಿವರ್ತನೆ ಪ್ರದೇಶದಲ್ಲಿ ರಸ್ತೆ, ಬಡಾವಣೆಗಳು ಮತ್ತು ಗುರುತಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ			
				ಮೊದಲಾಯಿಕ್ / ಸೆರಾಮಿಕ್ / ಪೆಟ್ರೋಡ್		ಮಾರ್ಬಲ್ / ಗ್ರಾನೈಟ್ / ವುಡ್	
		ಪ್ರತಿ ಚದರ ಅಡಿಗಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
70	ಕುಷ್ಟರೋಗ ಆಸ್ಪತ್ರೆಯಿಂದ ಬಿನ್ನಿಮಿಲ್ ಸರ್ಕಲ್ ವರೆಗೆ (ಹೊಸಕೆರೆ ರಸ್ತೆ)	6500	69966	5150	55435	5280	56834
71	ವೆಸ್ಟ್ ಪಾರ್ಕ್ (ಶಾಪಾರ್ಟ್ ಪಲೋಂಜಿ) Olive/Mulberry			5500	59202	5630	60601
72	ವೆಸ್ಟ್ ಪಾರ್ಕ್ (ಶಾಪಾರ್ಟ್ ಪಲೋಂಜಿ) Emerald			5750	61893	5880	63292
73	ಬಿನ್ನಿಮಿಲ್ ಸರ್ಕಲ್ ನಿಂದ ಮೈಸೂರು ಸರ್ಕಲ್ ವರೆಗೆ	6500	69966	5150	55435	5280	56834
74	ಇ.ಟಿ.ಎ. ಡೆವಲಪರ್ಸ್ ಅಪಾರ್ಟ್‌ಮೆಂಟ್			4700	50591	4830	51990
75	ಪಾದರಾಯನಪುರ ಪೈಪ್ ಲೈನ್	4900	52744	4220	45424	4350	46823
	ಗುಡ್ಡದಹಳ್ಳಿ						
76	ಹೊಸಗುಡ್ಡದಹಳ್ಳಿ	2400	25834	2430	26157	2560	27556
77	ಹಳೆಗುಡ್ಡದಹಳ್ಳಿ	2400	25834	2430	26157	2560	27556
78	ಮಂಜುನಾಥನಗರ	2100	22604	2290	24650	2420	26049
79	ಪೈಪ್‌ಲೈನ್ ರಸ್ತೆ ಮೈಸೂರು ರಸ್ತೆಯಿಂದ ಬಾಪೂಜಿನಗರದವರೆಗೆ)	2700	29063	2690	28955	2820	30354
80	ಮೈಸೂರು ರಸ್ತೆಯ ಬಲಭಾಗದ ಅಡ್ಡರಸ್ತೆಗಳು	4100	44132	3690	39719	3820	41118
81	ಮೈಸೂರು ಮುಖ್ಯರಸ್ತೆ ಹೊಂದಿಕೊಂಡಂತೆ ಗುಡ್ಡದಹಳ್ಳಿಯಿಂದ - ವಿಜಯನಗರ ಜಂಕ್ಷನ್ ವರೆಗೆ	8200	88265	6090	65553	6220	66952
82	ವಿನಾಯಕನಗರ	2200	23681	2330	25080	2460	26479
	ಕುವೆಂಪುನಗರ						
83	ಕುವೆಂಪುನಗರ	1900	20452	2080	22389	2210	23788
84	ನೆಹರು ರಸ್ತೆ	2100	22604	2290	24650	2420	26049

ಕ್ರ. ಸಂ	ಹೋಬಳಿ/ಗ್ರಾಮ ಪ್ರದೇಶ/ರಸ್ತೆಗಳು	ಬಿ.ಡಿ.ಎ. ಬಿ.ಎಂ.ಆರ್.ಡಿ.ಎ./ ಇತರೆ ನಗರಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಪರಿವರ್ತನೆ/ಬಿ.ಬಿ.ಎಂ.ಪಿ. ವ್ಯಾಪ್ತಿ ವಸತಿ ನಿವೇಶನ		ಬಿ.ಡಿ.ಎ./ ಬಿ.ಎಂ.ಆರ್.ಡಿ.ಎ.ಗಳಿಂದ ಅನುಮೋದಿಸಲ್ಪಟ್ಟ ರಸ್ತೆ, ಬಡಾವಣೆಗಳು, ಬಿ.ಬಿ.ಎಂ.ಪಿ ಪರಿವರ್ತನೆ ಪ್ರದೇಶದಲ್ಲಿ ರಸ್ತೆ, ಬಡಾವಣೆಗಳು ಮತ್ತು ಗುರುತಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ			
				ಮೊದಾಯಿಕ್ / ಸೆರಾಮಿಕ್ / ಪೆಟ್ರೋಡ್		ಮಾರ್ಬಲ್ / ಗ್ರಾನೈಟ್ / ವುಡನ್	
		ಪ್ರತಿ ಚದರ ಅಡಿಗಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
85	ಕುವೆಂಪುನಗರ 1ನೇ ಮುಖ್ಯರಸ್ತೆ	2900	31216	2790	30032	2920	31431
86	ಕುವೆಂಪುನಗರ ಎ ಸ್ಟ್ರೀಟ್ ಯಿಂದ ಹೆಚ್ ಸ್ಟ್ರೀಟ್‌ವರೆಗೆ	2100	22604	2290	24650	2420	26049
87	ಶಾಮಣ್ಣಿ ಗಾರ್ಡನ್ (ಶಾಮಣ್ಣಿ ನಗರ)	2200	23681	2330	25080	2460	26479
88	ಶಾಮಣ್ಣಿ ಗಾರ್ಡನ್ ಒಳ ಚರಂಡಿ ರಸ್ತೆ	2200	23681	2330	25080	2460	26479
89	ದೇವರಾಜು ಅರಸು ನಗರ	2300	24757	2390	25726	2520	27125
90	ಹೆಚ್.ಬಿ.ಜಿ. ಬಡಾವಣೆ	2300	24757	2390	25726	2520	27125
91	ಪಾದರಾಯನಪುರ ಮೈಸೂರು ಮುಖ್ಯರಸ್ತೆಗೆ ಹೊಂದಿಕೊಂಡಂತೆ	8200	88265	6090	65553	6220	66952
92	ಪಾದರಾಯನಪುರ ಮುಖ್ಯರಸ್ತೆಗಳು	2800	30139	2730	29386	2860	30785
93	ಪಾದರಾಯನಪುರ ಅಡ್ಡರಸ್ತೆಗಳು	2300	24757	2390	25726	2520	27125
	ಬಾಪೂಜಿನಗರ						
94	ಬಾಪೂಜಿನಗರ ಮುಖ್ಯರಸ್ತೆಗಳು	2700	29063	2690	28955	2820	30354
95	ಬಾಪೂಜಿನಗರ ಎಲ್ಲಾ ಅಡ್ಡರಸ್ತೆಗಳು	2300	24757	2390	25726	2520	27125
96	ಕವಿಕಾ ಬಡಾವಣೆ	3600	38750	3340	35952	3470	37351
	ಗೋರಿಪಾಳ್ಯ						
97	ಗೋರಿಪಾಳ್ಯ ಮೈಸೂರು ಮುಖ್ಯರಸ್ತೆಗೆ ಹೊಂದಿಕೊಂಡಂತೆ	8200	88265	6090	65553	6220	66952
98	ಗೋರಿಪಾಳ್ಯ ಮುಖ್ಯರಸ್ತೆ	3000	32292	2840	30570	2970	31969
99	ಗೋರಿಪಾಳ್ಯ ಅಡ್ಡರಸ್ತೆ	2500	26910	2470	26587	2600	27986
100	ಜಗಜೀವನರಾಮನಗರ ಮುಖ್ಯರಸ್ತೆ	2500	26910	2470	26587	2600	27986
101	ಜಗಜೀವನರಾಮನಗರ ಅಡ್ಡರಸ್ತೆಗಳು	2100	22604	2290	24650	2420	26049

ಕ್ರ. ಸಂ	ಹೋಬಳಿ/ಗ್ರಾಮ ಪ್ರದೇಶ/ರಸ್ತೆಗಳು	ಬಿ.ಡಿ.ಎ. ಬಿ.ಎಂ.ಆರ್.ಡಿ.ಎ./ ಇತರೆ ನಗರಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಪರಿವರ್ತನೆ/ಬಿ.ಬಿ.ಎಂ.ಪಿ. ವ್ಯಾಪ್ತಿ ವಸತಿ ನಿವೇಶನ		ಬಿ.ಡಿ.ಎ./ ಬಿ.ಎಂ.ಆರ್.ಡಿ.ಎ.ಗಳಿಂದ ಅನುಮೋದಿಸಲ್ಪಟ್ಟ ರಸ್ತೆ, ಬಡಾವಣೆಗಳು, ಬಿ.ಬಿ.ಎಂ.ಪಿ ಪರಿವರ್ತನೆ ಪ್ರದೇಶದಲ್ಲಿ ರಸ್ತೆ, ಬಡಾವಣೆಗಳು ಮತ್ತು ಗುರುತಿಸಲ್ಪಟ್ಟ ಅಪಾರ್ಟ್‌ಮೆಂಟ್‌ಗಳು ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ			
		ಪ್ರತಿ ಚದರ ಅಡಿಗೇ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಮೊದಾಯಿಕ್ / ಸೆರಾಮಿಕ್ / ಪೆಟ್ರೋಡ್		ಮಾರ್ಬಲ್ / ಗ್ರಾನೈಟ್ / ವುಡನ್	
				ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
	ರಾಯಪುರಂ						
102	ರಾಯಪುರಂ ಮುಖ್ಯರಸ್ತೆಗಳು	2600	27986	2640	28417	2770	29816
103	ರಾಯಪುರಂ ಅಡ್ಡರಸ್ತೆಗಳು	2200	23681	2330	25080	2460	26479
104	ವೆಂಕಟಸ್ವಾಮಿ ಗಾರ್ಡನ್	2200	23681	2330	25080	2460	26479
105	ಬಿನ್ನಿಲೇಔಟ್ (ಕೆ.ಹೆಚ್.ರಂಗನಾಥ ಕಾಲೋನಿ ಸರ್ವೆ ನಂ.10/1, ಹಾಲಿ 1/1)	4400	47362	3850	41441	3980	42841

ಪೀಣ್ಯ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿಸಿದ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿಸಿದ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗಿ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್/ ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್/ ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗಿ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗಿ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗಿ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
1	ಅಬ್ಬಿಗೇರೆ (ಮೂಲ ಗ್ರಾಮ)	1500	16146	1250	13455			108	1750	18837	1880	20236	1650	17761	1780	19160
2	ಮಹಾಲಕ್ಷ್ಮಿ ಬಡಾವಣೆ	1560	16792	1320	14208				1930	20775	2060	22174	1690	18191	1820	19590
3	ವೆಂಕಟೇಶ್ವರ ಬಡಾವಣೆ	1780	19160	1440	15500				2040	21959	2170	23358	1730	18622	1860	20021
4	ವಿಜಯಲಕ್ಷ್ಮೀ ಬಡಾವಣೆ	1500	16146	1260	13563				1750	18837	1880	20236	1650	17761	1780	19160
5	ನಿಸರ್ಗ ಬಡಾವಣೆ	1620	17438	1380	14854				1970	21205	2100	22604	1720	18514	1850	19913
6	ಸೋಮೇಶ್ವರ ಬಡಾವಣೆ	1505	16200	1290	13886				1750	18837	1880	20236	1670	17976	1800	19375
7	ವಿನಾಯಕ ಬಡಾವಣೆ	1590	17115	1350	14531				1940	20882	2070	22281	1690	18191	1820	19590
8	ಚಿಕ್ಕಬಾಣಾವರ ಮುಖ್ಯ ರಸ್ತೆ	2500	26910	2000	21528				2470	26587	2600	27986	2130	22927	2260	24327
9	ಕಮ್ಮಗೊಂಡನಹಳ್ಳಿ ಮೈನ್ ರೋಡ್	2700	29063	2910	31323				2690	28955	2820	30354	2790	30032	2920	31431
10	5ನೇ ಮುಖ್ಯ ರಸ್ತೆ	2000	21528	1700	18299				2130	22927	2260	24327	2000	21528	2130	22927
11	ಸುಬ್ರಮಣ್ಯ ನಗರ ಮೈನ್ ರೋಡ್	2000	21528	1700	18299				2130	22927	2260	24327	2000	21528	2130	22927
12	ಮಹಾಲಕ್ಷ್ಮಿ ಲೇಔಟ್ ಮೈನ್ ರೋಡ್	2100	22604	1900	20452				2290	24650	2420	26049	2080	22389	2210	23788
13	ಮುನಿಸಾಮಪ್ಪ ಲೇಔಟ್ ಅಬ್ಬಿಗೇರೆ ಮೈನ್ ರೋಡ್	2300	24757	2000	21528				2390	25726	2520	27125	2130	22927	2260	24327
14	ಅಬ್ಬಿಗೇರೆ ಬಡಾವಣೆ	1740	18729	1500	16146				2010	21636	2140	23035	1750	18837	1880	20236
15	ಕೆರೆ ಗುಡ್ಡದ ಹಳ್ಳಿ (ಮೂಲ ಗ್ರಾಮ)	1500	16146	1250	13455	960	10333	80	1750	18837	1880	20236	1650	17761	1780	19160
16	ಇಂದ್ರ ಧನುಷ್								2437	26232	2625	28256	2125	22874	2375	25565
17	ಡಿ.ಎಸ್. ಮ್ಯಾಕ್ಸ್								2035	21905	2035	21905	1980	21313	2090	22497

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೇ ರೂ.ಗಳಲ್ಲಿ)			
		ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ		ಮೊಸಾಯಿಕ್/ಸೆರಾಮಿಕ್/ ವೆಟೈಸೈಡ್		ಮಾರ್ಬಲ್ / ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟೈಸೈಡ್		ಮಾರ್ಬಲ್ / ಗ್ರಾನೈಟ್/ವುಡ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
18	ಎನ್.ಎನ್. ಹೋಮ್ಸ್								2090	22497	2090	22497	1980	21313	2145	23089
19	ಲೇಕ್ ವ್ಯೂ ಗಾರ್ಡನ್ ಸರ್ವೆ 29/1, 29/5, 29/2	1800	19375						2040	21959	2170	23358				
20	ಸೋಣ್ಣಪ್ಪ ಬಡಾವಣೆ	1440	15500	1200	12917	1035	11141		1730	18622	1860	20021	1630	17545	1760	18945
21	ಎಸ್.ಮುನಿರಾಜು ಬಡಾವಣೆ	1660	17868	1320	14208	1150	12379		1970	21205	2100	22604	1690	18191	1820	19590
22	ಶ್ರೀ ವಿನಾಯಕ ನಗರ 1ನೇ ಫೇಸ್	1680	18084	1440	15500	1265	13616		2000	21528	2130	22927	1730	18622	1860	20021
23	ಶ್ರೀ ವಿನಾಯಕ ನಗರ 2ನೇ ಫೇಸ್	1740	18729	1500	16146	1322	14230		2010	21636	2140	23035	1750	18837	1880	20236
24	ಕಮ್ಮಗೊಂಡನಹಳ್ಳಿ (ಮೂಲ ಗ್ರಾಮ)	1500	16146	1250	13455			90	1750	18837	1880	20236	1650	17761	1780	19160
25	ಎರ್‌ಫೋರ್ಸ್ ರಸ್ತೆಯಿಂದ ಎಂ.ಎನ್ ಪಾಲಿಟೆಕ್ನಿಕ್ ವರೆಗೆ	1700	18299	1500	16146				2000	21528	2130	22927	1750	18837	1880	20236
26	ರಾಘವೇಂದ್ರ ನಗರ	1560	16792	1320	14208				1930	20775	2060	22174	1690	18191	1820	19590
27	ಕಲಾನಗರ ಮೈನ್ ರೋಡ್	1700	18299	1500	16146				2000	21528	2130	22927	1750	18837	1880	20236
28	ಅಬ್ಬಿಗರೆ ಮೈನ್ ರೋಡ್	1700	18299	1500	16146				2000	21528	2130	22927	1750	18837	1880	20236
29	ಕೆ.ಜಿ. 11ನೇ ಮುಖ್ಯ ರಸ್ತೆ	1700	18299	1500	16146				2000	21528	2130	22927	1750	18837	1880	20236
30	ವಿ.ಆರ್. ಲೇಔಟ್	1450	15608	1250	13455				1730	18622	1860	20021	1650	17761	1780	19160
31	ಕಲಾನಗರ 1ನೆ ಮೈನ್	1400	15070	1200	12917				1720	18514	1850	19913	1630	17545	1760	18945
32	ಕಲಾನಗರ 2ನೆ ಮೈನ್	1400	15070	1200	12917				1720	18514	1850	19913	1630	17545	1760	18945
33	ADTP/DH/LP/0017/11-12 Sri. V. Raghu and G.V.Somashekar, # 4, Sy No.								1750	18837	1880	20236	1650	17761	1780	19160

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೆ ರೂ.ಗಳಲ್ಲಿ)			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್/ಸೆರಾಮಿಕ್/ ವೆಟ್ರೈಟ್		ಮಾರ್ಬಲ್/ ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ರೈಟ್		ಮಾರ್ಬಲ್/ ಗ್ರಾನೈಟ್/ವುಡ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
	30, Kammanagonda nahalli Village, Ward No. 12, Dasarahalli Zone, Bangalore															
34	ಗಾಣಿಗರಹಳ್ಳಿ (ಮೂಲ ಗ್ರಾಮ)	1250	13455	875	9419	720	7750	80	1650	17761	1780	19160	1370	14747	1500	16146
35	ಚಿಕ್ಕಬಾಣಾವರ (ಮೂಲ ಗ್ರಾಮ)	1375	14801	1470	15823	920	9903	115	1720	18514	1850	19913	1750	18837	1880	20236
36	ಚಿಕ್ಕಬಾಣಾವರ ಪೆರಿಪೆರಲ್ ರಿಂಗ್‌ರಸ್ತೆಗೆ ಹೊಂದಿ ಕೊಂಡಿರುವ ಸರ್ವೆ ನಂ.8,9, 10,19,12,18,13,14, 17,16,15,26,24, 27,25,35,37,38,39,40,51,50,93, 92, 75, 91 ,76,72,77, 78,90,79,82 ,81,83,84, 86,85,89,118,88,87, 137,134,138,139,140,141	2125	22874	1875	20183	1560	16792	117	2320	24972	2450	26372	2080	22389	2210	23788
37	ಚಿಕ್ಕಬಾಣಾವರ ಹೆಸರುಘಟ್ಟರಸ್ತೆಗೆ ಹೊಂದಿ ಕೊಂಡಿರುವ ಸರ್ವೆ 81,86,87,88,118,119, 120,121,122,123,136,137,141,146 ,139,138,134,135,125,126 ,124	2250	24219	2000	21528	1550	16684	120	2360	25403	2490	26802	2130	22927	2260	24327
38	ರಾಘವೇಂದ್ರ ಬಡಾವಣೆ	1300	13993	110	1184	950	10226		1670	17976	1800	19375	1590	17115	1720	18514
39	ಗುಟ್ಟಿ ಬಸವೇಶ್ವರನಗರ	1350	14531	1150	12379	950	10226		1690	18191	1820	19590	1600	17222	1730	18622
40	ವಿನಾಯಕ ನಗರ	1250	13455	1050	11302	900	9688		1650	17761	1780	19160	1570	16899	1700	18299

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೇ ರೂ.ಗಳಲ್ಲಿ)			
		ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ		ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್ / ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್ / ಗ್ರಾನೈಟ್/ವುಡ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
41	ದ್ವಾರಕ ನಗರ	1275	13724	1075	11571	925	9957		1670	17976	1800	19375	1590	17115	1720	18514
42	ಗಣಪತಿ ನಗರ	1225	13186	1025	11033	875	9419		1650	17761	1780	19160	1570	16899	1700	18299
43	ನಂದಿ ನಗರ	1250	13455	1050	11302	900	9688		1650	17761	1780	19160	1570	16899	1700	18299
44	ದಾಸಪ್ಪನ ಪಾಳ್ಯ	1300	13993	1100	11840	950	10226		1670	17976	1800	19375	1590	17115	1720	18514
45	ಸಪ್ತಗಿರಿ ಕಾಲೇಜ್ ಮುಖ್ಯರಸ್ತೆ	2500	26910	2200	23681	1750	18837		2470	26587	2600	27986	2330	25080	2460	26479
46	ಕೃಷ್ಣ ಕಾಲೇಜ್ ಮುಖ್ಯ ರಸ್ತೆ	2600	27986	2200	23681	1950	20990		2640	28417	2770	29816	2330	25080	2460	26479
47	ಚಿಕ್ಕಸಂದ್ರ (ಮೂಲ ಗ್ರಾಮ)	1300	13993	1200	12917			125	1670	17976	1800	19375	1630	17545	1760	18945
48	JDTP/LP/72/2010-11 M/s Reddy Structure Pvt Ltd., Rep. by K.Praveen, 2, Chikkasandra, Dasarahally Ward No. 1, Bangalore.								1670	17976	1800	19375	1630	17545	1760	18945
49	ಚಿಕ್ಕಸಂದ್ರ ಹೆಸರುಘಟ್ಟ ಹೊಂದಿ ಕೊಂಡಿರುವ ಸರ್ವೆ ನಂ25,26,24,23, 22,14,8,7,5,21,54,55,53,52	3300	35521	3200	34445			160	3080	33153	3210	34552	3030	32615	3160	34014
50	ಅತ್ತೀಯ ಗೆಳೆಯರ ಬಳಗ	3000	32292						2840	30570	2970	31969	2563	27588	2706	29127
51	ಮಹಾವೀರ್								2375	25565	2375	25565	2250	24219	2437	26232
52	ಸಪ್ತಗಿರಿ ಬಡಾವಣೆ	2000	21528	1800	19375				2130	22927	2260	24327	2040	21959	2170	23358
53	A Y R ನಗರ ಮೈನ್ ರೋಡ್	2300	24757	2100	22604				2390	25726	2520	27125	2290	24650	2420	26049
54	ಚಿಕ್ಕಸಂದ್ರ ಹೆಸರುಘಟ್ಟ ಮುಖ್ಯ ರಸ್ತೆ	2800	30139	2600	27986				2730	29386	2860	30785	2640	28417	2770	29816

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೆ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್ / ವೆಟೈಸೈಡ್		ಮಾರ್ಬಲ್ / ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್ / ವೆಟೈಸೈಡ್		ಮಾರ್ಬಲ್ / ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
55	ಕುವೆಂಪು ರಸ್ತೆ	2550	27448	2350	25295				2610	28094	2740	29493	2400	25834	2530	27233
56	ಚಿಕ್ಕಬಾಣಾವರ 80 ಅಡಿ ರಸ್ತೆ	3600	38750	3400	36598				3340	35952	3470	37351	3120	33584	3250	34983
57	ಹೆಸರಘಟ್ಟ 60ಅಡಿ ರಸ್ತೆ	3000	32292	2800	30139				2840	30570	2970	31969	2730	29386	2860	30785
58	ವಿಘ್ನೇಶ್ವರ ನಗರ ಮುಖ್ಯ ರಸ್ತೆ	2400	25834	2200	23681				2430	26157	2560	27556	2330	25080	2460	26479
59	ವಿಘ್ನೇಶ್ವರ	2600	27986	2400	25834				2640	28417	2770	29816	2430	26157	2560	27556
60	ಚೊಕ್ಕಸಂದ್ರ (ಮೂಲ ಗ್ರಾಮ)	1500	16146	1200	12917			138	1750	18837	1880	20236	1630	17545	1760	18945
61	ರಾಷ್ಟ್ರೀಯ ಹೆದ್ದಾರಿ (ಜಾಲಹಳ್ಳಿ ವೃತ್ತದಿಂದ ನಗರಸಭೆ ವರೆಗೆ)	2000	21528	3000	32292			100	2130	22927	2260	24327	2840	30570	2970	31969
62	ನಾರಾಯಣಪುರ ಕೊಳಚೆ ಪ್ರದೇಶ	1000	10764	800	8611				1400	15070	1530	16469	1330	14316	1460	15715
63	ಚೊಕ್ಕಸಂದ್ರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ, 5,7,8,9,68	4200	45209	400	4306			135	3730	40150	3860	41549	3550	38212	3680	39612
64	ಬೇಲ್ ಮಾರ್ ಬಡಾವಣೆ	2400	25834	2400	25834				2430	26157	2560	27556	2430	26157	2560	27556
65	ನೇತಾಜಿನಗರ	2100	22604	1900	20452				2290	24650	2420	26049	2080	22389	2210	23788
66	ಚೊಕ್ಕಸಂದ್ರ ಮುಖ್ಯ ರಸ್ತೆ (ಎನ್.ಎಚ್)	3000	32292	2800	30139				2840	30570	2970	31969	2730	29386	2860	30785
67	ಜಾಲಹಳ್ಳಿ ಕ್ರಾಸ್	5200	55973	5000	53820				4390	47254	4520	48653	4280	46070	4410	47469
68	ಜಾಲಹಳ್ಳಿ	2300	24757	3000	32292			160	2390	25726	2520	27125	2840	30570	2970	31969
69	ಹೆಚ್.ಎಂ.ಟಿ ಮುಖ್ಯರಸ್ತೆ ಬಿಇಎಲ್ ನಿಂದ (ಪ್ಯಾಕ್ಲರಿ ರೋಡ್)	3600	38750	3000	32292				3340	35952	3470	37351	2840	30570	2970	31969

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೆ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್/ ವೆಟ್ರೈಟ್		ಮಾರ್ಬಲ್ / ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ರೈಟ್		ಮಾರ್ಬಲ್ / ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
70	ಶಾರದಾಂಬನಗರ	2330	25080	2330	25080				2400	25834	2530	27233	2400	25834	2530	27233
71	ಬಾಹುಬಲಿ ನಗರ	2300	24757	2330	25080				2390	25726	2520	27125	2390	25726	2520	27125
72	ಹೆಚ್.ಎಂ.ಟಿ ಬಡಾವಣೆ	3400	36598	3200	34445				3120	33584	3250	34983	3030	32615	3160	34014
73	ಸೌಂದರ್ಯ ಕನ್ ಸ್ಟ್ರಕ್ಷನ್								2552	27470	2552	27470	2442	26286	2662	28654
74	JDTP/N/LP/18/2008-09 M/s Pratham Construction Rep. by its Partner Sri. Kiran Kumar Gadiya and Others, # 1, Sy No. 8, 10/3 & 10/4, Chokkasandra and Peenya Village, Dasarahalli, Ward no. 15, Bangalore.								1750	18837	1880	20236	1630	17545	1760	18945
75	ತಿರುಮಲಾಪುರ (ಮೂಲ ಗ್ರಾಮ)	1200	12917	1000	10764	700	7535	70	1630	17545	1760	18945	1400	15070	1530	16469
76	ದೊಡ್ಡಬಿದರಕಲ್ಲು ತಿರುಮಲಾಪುರ ರಸ್ತೆ	1400	15070	1200	12917	1000	10764		1720	18514	1850	19913	1630	17545	1760	18945
77	ತಿಪ್ಪೇನಹಳ್ಳಿ (ಮೂಲ ಗ್ರಾಮ)	1300	13993	1100	11840			80	1670	17976	1800	19375	1590	17115	1720	18514
78	ದೊಡ್ಡಬಿದರಕಲ್ಲು ತಿಪ್ಪೇನಹಳ್ಳಿ ಮುಖ್ಯ ರಸ್ತೆ	2000	21528	1600	17222				2130	22927	2260	24327	1940	20882	2070	22281
79	ದಾಸರಹಳ್ಳಿ (ಮೂಲ ಗ್ರಾಮ)	2375	25565	2125	22874			160	2400	25834	2530	27233	2320	24972	2450	26372
80	ರಾಷ್ಟ್ರೀಯ ಹೆದ್ದಾರಿ (ಜಾಲಹಳ್ಳಿ ವೃತ್ತದಿಂದ ಎಂಟನೇ ಮೈಲಿಗಲ್ಲು)	4500	48438	4000	43056				3900	41980	4030	43379	3550	38212	3680	39612
81	ಜಾಲಹಳ್ಳಿ ವೃತ್ತದಿಂದ ಅಯ್ಯಪ್ಪ ದೇವಸ್ಥಾನದವರೆಗೆ(ಎಸ್.ಎಂ. ರಸ್ತೆ)	3500	37674	3200	34445				3180	34230	3310	35629	3030	32615	3160	34014

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೂ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್/ ವೆಟ್ರೈಟ್		ಮಾರ್ಬಲ್ / ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ರೈಟ್		ಮಾರ್ಬಲ್ / ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗ	ರೂ.ಪ್ರತಿ ಚದರ ಮೀಟರ್ ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
82	ಕಾಳಹಸ್ತಿನಗರ ಕೊಳಚೆ ಪ್ರದೇಶ	1000	10764	800	8611				1400	15070	1530	16469	1330	14316	1460	15715
83	ದಾಸರಹಳ್ಳಿ ಹೆಸರುಘಟ್ಟ ರಸ್ತೆಗೆ ಹೊಂದಿ ಕೊಂಡಿರುವ ಸರ್ವೆ ನಂ. 5,4,6,64,7,63	4000	43056	3600	38750			175	3550	38212	3680	39612	3340	35952	3470	37351
84	ದಾಸರಹಳ್ಳಿ ರಾಷ್ಟ್ರೀಯಹೆದ್ದಾರಿಗೆ ಹೊಂದಿಕೊಂಡಿರುವಸರ್ವೆ38,39, 40,41,17,58, 16,15,14,59,13, 12,11	4500	48438	4500	48438			210	3900	41980	4030	43379	3900	41980	4030	43379
85	ಬಜಯ್ಯ ಪೈಪ್ ಲೈನ್ ರಸ್ತೆ	3000	32292	3000	32292				2840	30570	2970	31969	2840	30570	2970	31969
86	ವಿದ್ಯಾನಗರ	2300	24757	2000	21528				2390	25726	2520	27125	2130	22927	2260	24327
87	ಭುವನೇಶ್ವರಿನಗರ	2250	24219	1950	20990				2360	25403	2490	26802	2110	22712	2240	24111
88	ಕೆಂಪೇಗೌಡ ನಗರ	2275	24488	1975	21259				2390	25726	2520	27125	2130	22927	2260	24327
89	ದಾಸರಹಳ್ಳಿ ಮುಖ್ಯರಸ್ತೆ	4600	49514	4300	46285				4050	43594	4180	44994	3780	40688	3910	42087
90	ಪ್ರಶಾಂತ್ ನಗರ	2300	24757	200	2153				2390	25726	2520	27125	2130	22927	2260	24327
91	ಕಲ್ಯಾಣ ನಗರ	2250	24219	2050	22066				2360	25403	2490	26802	2260	24327	2390	25726
92	ಕೆಂಪೇಗೌಡ ಮುಖ್ಯ ರಸ್ತೆ	300	3229	2700	29063				2840	30570	2970	31969	2690	28955	2820	30354
93	ಗಣೇಶ ಸಾಮಿಲ್ ರಸ್ತೆ	3250	34983	2950	31754				3050	32830	3180	34230	2810	30247	2940	31646
94	ಕನ್ನಡ ಕಸ್ತೂರಿ ಮುಖ್ಯ ರಸ್ತೆ	3500	37674	3200	34445				3180	34230	3310	35629	3030	32615	3160	34014
95	ರವೀಂದ್ರ ನಗರ ಮುಖ್ಯ ರಸ್ತೆ	2250	24219	1950	20990				2360	25403	2490	26802	2110	22712	2240	24111
96	ಎಸ್.ಎಂ. ರೋಡ್ ರಿಂದ ದಾಸರಹಳ್ಳಿ ಮೈನ್ ರೋಡ್	3200	34445	3000	32292				3030	32615	3160	34014	2840	30570	2970	31969

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೆ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್/ ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್/ ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
97	ಎಸ್. ರಮೇಶ್ ರೋಡ್	3000	32292	2700	29063				2840	30570	2970	31969	2690	28955	2820	30354
98	ಬೈರಪ್ಪ ಸರ್ಕಲ್ ಕಲ್ಯಾಣ್ ನಗರ ರೋಡ್	2900	31216	2600	27986				2790	30032	2920	31431	2640	28417	2770	29816
99	ಕನ್ನಡ ಕಸ್ತೂರಿ 5ನೇ ಮೈನ್ ರೋಡ್	3300	35521	3000	32292				3080	33153	3210	34552	2840	30570	2970	31969
100	ಗಣೇಶ ಸಾಮಿಲ್ ದಾಸರಹಳ್ಳಿ ಮೈನ್ ರೋಡ್	3500	37674	3100	33368				3180	34230	3310	35629	2970	31969	3100	33368
101	ಕೆಂಪೇಗೌಡ ನಗರ ಮೈನ್ ರೋಡ್ 3ನೇ ಮೈನ್	2950	31754	2650	28525				2810	30247	2940	31646	2660	28632	2790	30032
102	ಕೆಂಪೇಗೌಡ ನಗರ 2ನೇ ಮೈನ್ ರೋಡ್	2800	30139	2500	26910				2730	29386	2860	30785	2470	26587	2600	27986
103	ಕೆಂಪೇಗೌಡ ನಗರ 1ನೇ ಮೈನ್ ರೋಡ್	2700	29063	2400	25834				2690	28955	2820	30354	2430	26157	2560	27556
104	ಭುವನೇಶ್ವರಿನಗರ 2ನೇ ಮೈನ್ ರೋಡ್	2500	26910	2200	23681				2470	26587	2600	27986	2330	25080	2460	26479
105	ಭುವನೇಶ್ವರಿನಗರ 3ನೇ ಮೈನ್ ರೋಡ್	2400	25834	2100	22604				2430	26157	2560	27556	2290	24650	2420	26049
106	ಭುವನೇಶ್ವರಿನಗರ 4ನೇ ಮೈನ್ ರೋಡ್	2350	25295	2050	22066				2400	25834	2530	27233	2260	24327	2390	25726
107	ಭುವನೇಶ್ವರಿನಗರ 5ನೇ ಮೈನ್ ರೋಡ್	2200	23681	1900	20452				2330	25080	2460	26479	2080	22389	2210	23788

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೇ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್ / ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್ / ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್ ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
108	ಭುವನೇಶ್ವರಿನಗರ 6ನೇ ಮೈನ್ ರೋಡ್	2225	23950	1925	20721				2360	25403	2490	26802	2110	22712	2240	24111
109	ಭುವನೇಶ್ವರಿನಗರ 8ನೇ ಮೈನ್ ರೋಡ್	2250	24219	1950	20990				2360	25403	2490	26802	2110	22712	2240	24111
110	ನೃಪತುಂಗ ರೋಡ್	2100	22604	1800	19375				2290	24650	2420	26049	2040	21959	2170	23358
111	ಜಾಲಹಳ್ಳಿ ಕ್ರಾಸ್	3250	34983	2650	28525				3050	32830	3180	34230	2810	30247	2940	31646
112	JDTP/ LP/45/08-09, Smt. A.R. Jayalakshmma, GPA Holder Sri. C.N. Govindaraju, M/s. Vaishanavi Rathnam, # 1, S.M. Road, Dasarahalli, Ward No. 13, Bangalore.								2400	25834	2530	27233	2320	24972	2450	26372
113	ದೊಡ್ಡಬಿದರಕಲ್ಲು (ಮೂಲ ಗ್ರಾಮ)	1375	14801	1125	12110			120	1720	18514	1850	19913	1600	17222	1730	18622
114	ದೊಡ್ಡಬಿದರಕಲ್ಲು ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿರುವ ಸರ್ವೆ ನಂ 120,121,122,123	2000	21528	2000	21528			125	2130	22927	2260	24327	2130	22927	2260	24327
115	ಚನ್ನನಾಯಕನ ಪಾಳ್ಯ	1500	16146	1200	12917				1750	18837	1880	20236	1630	17545	1760	18945
116	ಕಾಮತ್ ಬಡಾವಣೆ	2500	26910	2100	22604				2470	26587	2600	27986	2290	24650	2420	26049
117	ಜಗನ್ ನಾಥರಾವ್ ಲೇಔಟ್	1350	14531	1050	11302				1690	18191	1820	19590	1570	16899	1700	18299
118	ಸುವರ್ಣ ನಗರ	1380	14854	1080	11625				1720	18514	1850	19913	1590	17115	1720	18514
119	ಮೂರಣ್ಣ ಬಡಾವಣೆ	1400	15070	1100	11840				1720	18514	1850	19913	1590	17115	1720	18514
120	ಅಂದಾನಪ್ಪ ಲೇಔಟ್	1300	13993	1000	10764				1670	17976	1800	19375	1400	15070	1530	16469

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೂ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್ / ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್ / ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗೂ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೂ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೂ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
121	ಇಂದಿರಾ ನಗರ	1250	13455	950	10226				1650	17761	1780	19160	1390	14962	1520	16361
122	ವೇಣುಗೋಪಾಲ ನಗರ	1350	14531	1050	11302				1690	18191	1820	19590	1570	16899	1700	18299
123	ಮಹಿಮ ಲೇಔಟ್	1400	15070	1100	11840				1720	18514	1850	19913	1590	17115	1720	18514
124	ಶಿವಗಂಗಾ ಬಡಾವಣೆ	1450	15608	1150	12379				1730	18622	1860	20021	1600	17222	1730	18622
125	ಸಪ್ತಗಿರಿ	1500	16146	1200	12917				1750	18837	1880	20236	1630	17545	1760	18945
126	ಎಸ್.ಎಲ್.ಎನ್. ಎನ್‌ಕ್ಲೇವ್ ಸರ್ವೆ ನಂ 176, ಹಳೇ 75/5	1570	16899	1270	13670				1940	20882	2070	22281	1670	17976	1800	19375
127	ಸಿದ್ಧಾರ್ಥ ನಗರ	1550	16684	1250	13455				1930	20775	2060	22174	1650	17761	1780	19160
128	ಜೆ.ಎಂ. ಕಾಟೇಜ್	1950	20990	1650	17761				2110	22712	2240	24111	1970	21205	2100	22604
129	ತಿಪ್ಪೇನಹಳ್ಳಿ ಮುಖ್ಯ ರಸ್ತೆ	1500	16146	1200	12917				1750	18837	1880	20236	1630	17545	1760	18945
130	ಕಾಮತ್ ಮೈನ್ ರೋಡ್	1500	16146	1200	12917				1750	18837	1880	20236	1630	17545	1760	18945
131	ಚನ್ನನಾಯಕನ ಪಾಳ್ಯ ಮುಖ್ಯ ರಸ್ತೆ	1700	18299	1400	15070				2000	21528	2130	22927	1720	18514	1850	19913
132	ಅಂದಾನಪ್ಪ ಲೇಔಟ್ ಮೈನ್ ರೋಡ್	1300	13993	1000	10764				1670	17976	1800	19375	1400	15070	1530	16469
133	ಆರ್.ಎನ್.ಎಸ್. ಪೈಂಟ್ ಟೌನ್ ಶೀಪ್	1400	15070	1100	11840				1720	18514	1850	19913	1590	17115	1720	18514
134	ಮೈಸೂರ್ ಲ್ಯಾಂಪ್ ಲೇಔಟ್	1525	16415	1225	13186				1930	20775	2060	22174	1650	17761	1780	19160
135	ದೊಡ್ಡಬಿದರಕಲ್ಲು ಮೈನ್ ರೋಡ್	2000	21528	1700	18299				2130	22927	2260	24327	2000	21528	2130	22927
136	ಅಂಜನೇಯ ಟೆಂಪಲ್ ಮೈನ್ ರೋಡ್	1450	15608	1150	12379				1730	18622	1860	20021	1600	17222	1730	18622

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೆ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್/ ವೆಟ್ಟೈಡ್		ಮಾರ್ಬಲ್ / ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ಟೈಡ್		ಮಾರ್ಬಲ್ / ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
137	ಸಪ್ತಗಿರಿ ಮೈನ್ ರೋಡ್	1500	16146	1200	12917				1750	18837	1880	20236	1630	17545	1760	18945
138	ನಾಗಸಂದ್ರ ಮೈನ್ ರೋಡ್	2000	21528	1700	18299				2130	22927	2260	24327	2000	21528	2130	22927
139	ಶಿವಗಂಗಾ ಲೇಔಟ್ ಮೈನ್ ರೋಡ್	1550	16684	1250	13455				1930	20775	2060	22174	1650	17761	1780	19160
140	ನಾಗಸಂದ್ರ (ಮೂಲ ಗ್ರಾಮ)	2000	21528	1750	18837			180	2130	22927	2260	24327	2010	21636	2140	23035
141	ಹೆಚ್.ಎಂ.ಟಿ ಲೇಔಟ್	2500	26910					180	2470	26587	2600	27986	2343	25220	2486	26759
142	ಎಂಟನೇ ಮೈಲಿಗಲ್ಲಿನಿಂದ ವೀಡಿಯಾವರೆಗೆ	3840	41334	3600	38750				3470	37351	3600	38750	3340	35952	3470	37351
143	ರಾಮಯ್ಯ ಎನ್ ಕ್ಲೇವ್	3840	41334	3600	38750				3470	37351	3600	38750	3340	35952	3470	37351
144	ನಾಗಸಂದ್ರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆನಂ 8,73,95,96,72,71,97,11,12,13,14, 15,17,98,99,10,16,31,94,93,92	4000	43056	3750	40365			241	3550	38212	3680	39612	3420	36813	3550	38212
145	ಶೋಭಾ ಡೆವಲಪರ್ಸ್								2625	28256	2875	30947	2625	28256	2875	30947
146	ರುಕ್ಮಿಣಿ ನಗರ	2125	22874	1875	20183				2320	24972	2450	26372	2080	22389	2210	23788
147	ಬೆಲ್ ಮಾರ್ ಬಡಾವಣೆ	1900	20452	1700	18299				2080	22389	2210	23788	2000	21528	2130	22927
148	ರಾಷ್ಟ್ರೀಯ ಹೆದ್ದಾರಿಯಿಂದ ಎಂ.ಎಸ್. ರಾಮಯ್ಯ ಎನ್ ಕ್ಲೇವ್ ಮುಖ್ಯ ರಸ್ತೆಗಳು	3000	32292	2700	29063				2840	30570	2970	31969	2690	28955	2820	30354
149	ತುಮಕೂರು ರಸ್ತೆ ಇಂದ ಆಂದ್ರಹಳ್ಳಿ ಮೈನ್ ರೋಡ್	2800	30139	2500	26910				2730	29386	2860	30785	2470	26587	2600	27986

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೇ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್/ ವೆಟೈಪೈಡ್		ಮಾರ್ಬಲ್/ ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟೈಪೈಡ್		ಮಾರ್ಬಲ್/ ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
150	ಹೆಚ್.ಎಂ.ಟಿ. 1ನೇ ಮೈನ್	3000	32292	2700	29063				2840	30570	2970	31969	2690	28955	2820	30354
151	ನಾಗಸಂದ್ರ ಮೈನ್ ರೋಡ್	3000	32292	2800	30139			155	2840	30570	2970	31969	2730	29386	2860	30785
152	ಶೋಭಾ ಗ್ಯಾರಿಸನ್ (ಹೊಸ ಸೇರ್ಪಡೆ)								2860	30785	3135	33745	2860	30785	3135	33745
153	ಶೋಭಾ ರೂಬಿ (ಹೊಸ ಸೇರ್ಪಡೆ)								2750	29601	3025	32561	2750	29601	3025	32561
154	ಶೋಭಾ ಪ್ಲಾಟಿನಂ (ಹೊಸ ಸೇರ್ಪಡೆ)								2640	28417	2915	31377	2640	28417	2915	31377
155	ಶೋಭಾ ಎಲೈಟ್ (ಹೊಸ ಸೇರ್ಪಡೆ)								2530	27233	2805	30193	2530	27233	2805	30193
156	ಶೋಭಾ ಅಸ್ಟೈರ್ (ಹೊಸ ಸೇರ್ಪಡೆ)								2420	26049	2695	29009	2420	26049	2695	29009
157	ಪೀಣ್ಯ (ಮೂಲ ಗ್ರಾಮ)	2200	23681	1800	19375			175	2330	25080	2460	26479	2040	21959	2170	23358
158	ಪೀಣ್ಯ ಇಂಡಸ್ಟ್ರಿಯಲ್ ಏರಿಯಾ	2500	26910						2470	26587	2600	27986	2244	24154	2387	25694
159	ಪೀಣ್ಯ ಹೆಸರುಘಟ್ಟ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ 19,17,18,27,26,21,25, 27,39,40,49,48,28,23	3240	34875	3000	32292			191	3050	32830	3180	34230	2840	30570	2970	31969
160	ಪೀಣ್ಯರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ 1,2,3,8,9,10,11,33,34,42,45,44, 46,110,57,56,109,54,111,53,58, 64,65,66,72	4200	45209	4000	43056			240	3730	40150	3860	41549	3550	38212	3680	39612

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೂ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್ / ವೆಟೈಸೈಡ್		ಮಾರ್ಬಲ್ / ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್ / ವೆಟೈಸೈಡ್		ಮಾರ್ಬಲ್ / ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್ ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
161	ಪ್ಲಾಟೀನಮ್ ಸಿಟಿ								2310	24865	2475	26641	2310	24865	2475	26641
162	ಪ್ಲಾಟೀನಮ್ ಸಿಟಿ ಓ ಬ್ಲಾಕ್								2200	23681	2420	26049	2200	23681	2420	26049
163	ಬ್ರಿಗೇಡ್ ಕೋರ್ಟ್ ಯಾರ್ಡ್ ಜಾಲಹಳ್ಳಿ								2585	27825	2805	30193	2585	27825	2805	30193
164	ಪ್ರೆಸ್ಟಿಜ್ ವೆಲ್ಲಿಂಗ್ ಟನ್								2585	27825	2805	30193	2585	27825	2805	30193
165	ಪ್ರೆಸ್ಟಿಜ್ ಕಿಂಗ್ಸ್ ಟನ್								2585	27825	2805	30193	2585	27825	2805	30193
166	ಎ ಎಮ್ ಆರ್ ಕನ್ ಸ್ಟ್ರಕ್ಷನ್								2585	27825	2805	30193	2585	27825	2805	30193
167	ಡಾಲರ್ಸ್ ಕನ್ ಸ್ಟ್ರಕ್ಷನ್								2585	27825	2805	30193	2585	27825	2805	30193
168	ಗೃಹಲಕ್ಷ್ಮೀ								2310	24865	2475	26641	2310	24865	2475	26641
169	ಟಾಟಾ ಹೌಸಿಂಗ್ ಡೆವಲಪ್ ಮೆಂಟ್ ಕಾರ್ಪೋರೇಷನ್ ಲಿಮಿಟೆಡ್								2970	31969	3190	34337	2970	31969	3190	34337
170	ವೈಷ್ಣವಿ								2805	30193	2970	31969	2805	30193	2970	31969
171	ಪ್ರಥಮ್ ಕನ್ ಸ್ಟ್ರಕ್ಷನ್								2585	27825	2805	30193	2585	27825	2805	30193
172	ಜಲ ವಾಯು ಹೈಟ್ಸ್ (ಹೊಸ ಸೇರ್ಪಡೆ)								2475	26641	2695	29009	2475	26641	2695	29009
173	ಪೀಠ್ಯ ಸಬರ್ಬ್ (ಬಿ.ಡಿ.ಎ)	3687	39687	3438	37007				3390	36490	3520	37889	3150	33907	3280	35306
174	ಪೀಠ್ಯ ಇಂದ ಲಗ್ಗೆರೆ ಮೈನ್ ರೋಡ್	4000	43056	3750	40365				3550	38212	3680	39612	3420	36813	3550	38212
175	ಹೆಚ್ ಎಂ ಟಿ ಮೈನ್ ರೋಡ್	4625	49784	4375	47093				4080	43917	4210	45316	3850	41441	3980	42841

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೂ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್/ ವೆಟ್ರೈಟ್		ಮಾರ್ಬಲ್ / ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ರೈಟ್		ಮಾರ್ಬಲ್ / ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗ	ರೂ.ಪ್ರತಿ ಚದರ ಮೀಟರ್ ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
176	ಪೀಣ್ಯ 2ನೇ ಸ್ಟೇಜ್ ರೋಡ್	4200	45209	3960	42625				3730	40150	3860	41549	3530	37997	3660	39396
177	ಮಸೀದಿ ರೋಡ್	3240	34875	3000	32292				3050	32830	3180	34230	2840	30570	2970	31969
178	ಪೀಣ್ಯ ಪ್ಲಾಂಟೇಷನ್	2700	29063	2440	26264				2690	28955	2820	30354	2460	26479	2590	27879
179	ಎಸ್.ಆರ್.ಎಸ್. ರೋಡ್	2900	31216	2640	28417				2790	30032	2920	31431	2660	28632	2790	30032
180	ಪೀಣ್ಯ 1ನೇ ಸ್ಟೇಜ್	2500	26910	2500	26910				2470	26587	2600	27986	2470	26587	2600	27986
181	ಪೀಣ್ಯ 2ನೇ ಸ್ಟೇಜ್ (ಹೊಸ ಸೇರ್ಪಡೆ)	2500	26910													
182	ಹೆಚ್.ಎಂ.ಟಿ ರೋಡ್	2540	27341	3550	38212				3310	35629	3440	37028	3310	35629	3440	37028
183	ಹೆಚ್.ಎಂ.ಟಿ. ಬಡಾವಣೆ	3100	33368	3094	33304				2970	31969	3100	33368	2970	31969	3100	33368
184	ಪೀಣ್ಯ 2ನೇ ಸ್ಟೇಜ್ ರಿಂಗ್ ರೋಡ್	3000	32292	3000	32292				2840	30570	2970	31969	2840	30570	2970	31969
185	ಪೀಣ್ಯ 2ನೇ ಸ್ಟೇಜ್ ಮೈನ್ ರೋಡ್	2750	29601	2700	29063				2720	29278	2850	30677	2690	28955	2820	30354
186	ಪೀಣ್ಯ 2ನೇ ಫೇಸ್	2500	26910	2500	26910				2470	26587	2600	27986	2470	26587	2600	27986
187	ಪೀಣ್ಯ 3ನೇ ಫೇಸ್	2400	25834	2200	23681				2430	26157	2560	27556	2330	25080	2460	26479
188	ಬಾಗಲು ಗುಂಟೆ (ಮೂಲ ಗ್ರಾಮ)	1800	19375	1500	16146			160	2040	21959	2170	23358	1750	18837	1880	20236
189	ಎಂ.ಇ.ಐ ಬಡಾವಣೆ	4320	46500						3810	41011	3940	42410	3124	33627	3267	35166
190	ಮಂಜುನಾಥನಗರ ಕೊಳಚೆ ಪ್ರದೇಶ	950	10226	750	8073				1390	14962	1520	16361	1310	14101	1440	15500
191	ಹಾವನೂರು. ಡಿಫೆನ್ಸ್ ಇತರೆ ಲೇಔಟ್, ಎಂ.ಎಸ್. ರಾಮಯ್ಯ ಲೇಔಟ್	3200	34445						3030	32615	3160	34014	2717	29246	2860	30785

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೆ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್ / ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್ / ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
192	ಹೆಸರಘಟ್ಟ ಮುಖ್ಯ ರಸ್ತೆಯಿಂದ ಮಾರಣ್ಣಿ ವೃತ್ತ	2000	21528	1700	18299				2130	22927	2260	24327	2000	21528	2130	22927
193	ಬಾಗಲಗುಂಟೆ ಹೆಸರುಘಟ್ಟ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ 38,39,40,41,42,43,44	3300	35521	3000	32292			190	3080	33153	3210	34552	2840	30570	2970	31969
194	M/s Sovereigh Developers & Infrastructure ltd								2310	24865	2475	26641	2310	24865	2475	26641
195	M/s Union Holdings								2145	23089	2310	24865	2145	23089	2310	24865
196	ಶೇಷಾದ್ರಿ ಲೇಔಟ್	2100	22604	1800	19375				2290	24650	2420	26049	2040	21959	2170	23358
197	ವಿನಾಯಕ ನಗರ	1900	20452	1600	17222				2080	22389	2210	23788	1940	20882	2070	22281
198	ವಿಶ್ವೇಶ್ವರ ನಗರ	1920	20667	1620	17438				2110	22712	2240	24111	1970	21205	2100	22604
199	ಮುನಿ ಕೊಂಡಪ್ಪ ಬಡಾವಣೆ	1850	19913	1550	16684				2070	22281	2200	23681	1930	20775	2060	22174
200	ಎಂ.ಇ.ಐ 60 ಅಡಿ ಮೈನ್ ರೋಡ್	4500	48438	4200	45209				3900	41980	4030	43379	3730	40150	3860	41549
201	ಹರಿ ಕುಮಾರ್ ಲೇಔಟ್ 40 ಅಡಿ ರೋಡ್	3100	33368	2800	30139				2970	31969	3100	33368	2730	29386	2860	30785
202	ಶೇಷಗಿರಿ ಲೇಔಟ್ ಮೈನ್ ರೋಡ್	2300	24757	2000	21528				2390	25726	2520	27125	2130	22927	2260	24327
203	ಬಾಗಲಗುಂಟೆ ಮೈನ್ ರೋಡ್	2400	25834	2100	22604				2430	26157	2560	27556	2290	24650	2420	26049
204	Vidua Poorna Main Road	2500	26910	2200	23681				2470	26587	2600	27986	2330	25080	2460	26479
205	S N V main road	2250	24219	1950	20990				2360	25403	2490	26802	2110	22712	2240	24111
206	Bramcera sanga road	3100	33368	2800	30139				2970	31969	3100	33368	2730	29386	2860	30785

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೇ ರೂ.ಗಳಲ್ಲಿ)			
		ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ		ಮೊಸಾಯಿಕ್/ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್/ವುಡ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
207	Deffence Colony Main	3500	37674	3200	34445				3180	34230	3310	35629	3030	32615	3160	34014
208	ಮುನಿ ಕೊಂಡಪ್ಪ ಮೈನ್ ರೋಡ್	2800	30139	2300	24757				2730	29386	2860	30785	2390	25726	2520	27125
209	BBMP/Addl.Dir/JD NORTH/0150/11-12 Sri. C.N.Harikumar, # 1, Sy No. 92/1, 92/2, 93/2, 93/3, 94/1,, Bagalagunte, Dasarahalli, Ward No. 14, Bangalore.								2040	21959	2170	23358	1750	18837	1880	20236
210	ಮಲ್ಲಸಂದ್ರ (ಮೂಲ ಗ್ರಾಮ)	1800	19375	1560	16792			110	2040	21959	2170	23358	1930	20775	2060	22174
211	ರವೀಂದ್ರನಗರ (ಕೊಳಚೆ ಪ್ರದೇಶ)	1150	12379	850	9149				1600	17222	1730	18622	1340	14424	1470	15823
212	ಮಲ್ಲಸಂದ್ರ ಹೆಸರುಘಟ್ಟ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ 77,75,76,74,72,73,83)	3300	35521	3000	32292				3080	33153	3210	34552	2840	30570	2970	31969
213	M/s G.M. Dwelling india (p) Ltd								2310	24865	2475	26641	2310	24865	2475	26641
214	ಜನಪ್ರಿಯ ಅಪಾರ್ಟ್‌ಮೆಂಟ್								1705	18353	1925	20721	1705	18353	1925	20721
215	ಸಂತೋಷ್ ನಗರ	2000	21528	1700	18299				2130	22927	2260	24327	2000	21528	2130	22927
216	ಮಲ್ಲಸಂದ್ರ ರಿಂದ ದಾಸರಹಳ್ಳಿ ಮೈನ್ ರೋಡ್	3200	34445	3000	32292				3030	32615	3160	34014	2840	30570	2970	31969
217	ರಾಜಣ್ಣ ರಸ್ತೆ	2300	24757	2000	21528				2390	25726	2520	27125	2130	22927	2260	24327
218	ವೈಪ್ ಲೈನ್ ಮೈನ್ ರೋಡ್	2400	25834	2100	22604				2430	26157	2560	27556	2290	24650	2420	26049
219	ಅಯ್ಯಪ್ಪ ಲೇಔಟ್	2100	22604	1800	19375				2290	24650	2420	26049	2040	21959	2170	23358

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೆ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್/ ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್/ ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
220	ರವೀಂದ್ರ ನಗರ ಮೈನ್ ರೋಡ್	2000	21528	1700	18299				2130	22927	2260	24327	2000	21528	2130	22927
221	ಬಿಹೆಚ್‌ಇಎಲ್ ಲೇಔಟ್	2250	24219	1950	20990				2360	25403	2490	26802	2110	22712	2240	24111
222	ಬಿಹೆಚ್‌ಇಎಲ್ ಮಿನಿ ಕಾಲೋನಿ	2350	25295	2050	22066				2400	25834	2530	27233	2260	24327	2390	25726
223	ಮುನೇಶ್ವರ ನಗರ	2150	23143	1850	19913				2320	24972	2450	26372	2070	22281	2200	23681
224	ಬಿಹೆಚ್‌ಇಎಲ್ ಮಿನಿ ಕಾಲೋನಿ ರೋಡ್	2400	25834	2100	22604				2430	26157	2560	27556	2290	24650	2420	26049
225	ಮ್ಯಾದರಹಳ್ಳಿ (ಮೂಲ ಗ್ರಾಮ)	1500	16146	1300	13993			100	1750	18837	1880	20236	1670	17976	1800	19375
226	ವಿನಾಯಕ ಬಡಾವಣೆ	1800	19375	1600	17222				2040	21959	2170	23358	1940	20882	2070	22281
227	ಇ ಲೈಟ್ ಪಾಲ್ಸ್ ಸರ್ವೆ ನಂ 37, 38	2500	26910	2300	24757				2470	26587	2600	27986	2390	25726	2520	27125
228	ಪಶ್ಚಿಮ ಪ್ರಾಪರ್ಟಿಸ್	1800	19375	1600	17222				2040	21959	2170	23358	1940	20882	2070	22281
229	ಆರ್.ಆರ್. ಕಾಲೇಜ್ ಮೈನ್ ರೋಡ್	2500	26910	2350	25295				2470	26587	2600	27986	2400	25834	2530	27233
230	ಚಿಕ್ಕಬಾಣಾವರ ಮೈನ್ ರೋಡ್	2500	26910	2300	24757				2470	26587	2600	27986	2390	25726	2520	27125
231	ಲಕ್ಷ್ಮೀಪುರ (ಮೂಲ ಗ್ರಾಮ)	1375	14801	1125	12110	805	8665	80	1720	18514	1850	19913	1600	17222	1730	18622
232	ಕನ್ನಿರಾಂ ನಗರ	1250	13455	1050	11302	950	10226		1650	17761	1780	19160	1570	16899	1700	18299
233	ಅಬ್ಬಿಗರೆ ಮುಖ್ಯ ರಸ್ತೆ	1700	18299	1500	16146	1200	12917		2000	21528	2130	22927	1750	18837	1880	20236
234	BBMP/Addl.Dir/JD NORTH/0318/11-12M/s Suvilas Properties Pvt Ltd., # 002, Myadarahalli Village, Shetty Halli, Ward No. 12, Bangalore.								1750	18837	1880	20236	1670	17976	1800	19375

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೆ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್/ ವೆಟ್ರೈಟ್		ಮಾರ್ಬಲ್/ ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ರೈಟ್		ಮಾರ್ಬಲ್/ ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವಾ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವಾ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವಾ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವಾ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವಾ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವಾ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವಾ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವಾ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
235	ಶಿಡೇದಹಳ್ಳಿ (ಮೂಲ ಗ್ರಾಮ)	1800	19375	1500	16146			184	2040	21959	2170	23358	1750	18837	1880	20236
236	ಶಿಡೇದಹಳ್ಳಿ ಹೆಸರುಘಟ್ಟ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ 11,12,13,14	3900	41980	3200	34445				3500	37674	3630	39073	3030	32615	3160	34014
237	ಕಿಲೋಸ್ಟರ್ ಬಡಾವಣೆ	4000	43056						3550	38212	3680	39612	3124	33627	3267	35166
238	ಇಂದ್ರ ಧನುಷ್								1815	19537	1980	21313	1705	18353	1925	20721
239	ಸಿದ್ಧೇಶ್ವರ ನಗರ	2200	23681	1800	19375				2330	25080	2460	26479	2040	21959	2170	23358
240	ಸೌಂದರ್ಯ ಬಡಾವಣೆ	2100	22604	1700	18299				2290	24650	2420	26049	2000	21528	2130	22927
241	ಭೂಮಿಕ	2050	22066	1650	17761				2260	24327	2390	25726	1970	21205	2100	22604
242	ಎನ್. ಎಂ. ಹೆಚ್. ಆರ್	2000	21528	1600	17222				2130	22927	2260	24327	1940	20882	2070	22281
243	ಸಹ್ಯಾದ್ರಿ ನಗರ	2110	22712	1710	18406				2290	24650	2420	26049	2000	21528	2130	22927
244	MRHR Layout Main Road	2700	29063	2300	24757				2690	28955	2820	30354	2390	25726	2520+	#ಗಿಂಫಗ ಇ!
245	ಸೌಂದರ್ಯ ಮೈನ್ ರೋಡ್	3100	33368	2700	29063				2970	31969	3100	33368	2690	28955	2820	30354
246	ಜಗಜ್ಯೋತಿ ರೋಡ್	2500	26910	2100	22604				2470	26587	2600	27986	2290	24650	2420	26049
247	S.M.U Main Road	2600	27986	220	2368				2640	28417	2770	29816	2330	25080	2460	26479
248	ಹನುಮಂತರಾಯಪ್ಪ ಲೇಔಟ್ ಮೈನ್ ರೋಡ್	2900	31216	2500	26910				2790	30032	2920	31431	2470	26587	2600	27986
249	ನೇವಿ ಬಡಾವಣೆ	2200	23681	1800	19375				2330	25080	2460	26479	2040	21959	2170	23358

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಆಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೇ ರೂ.ಗಳಲ್ಲಿ)			
		ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೇ	ರೂ.ಪ್ರತಿ ಚದರ ಮೀಟರ್‌ಗೆ		ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್/ ಗ್ರಾನೈಟ್/ವುಡ್		ಮೊಸಾಯಿಕ್/ಸೆರಾಮಿಕ್/ ವೆಟ್ಟಿಂಗ್		ಮಾರ್ಬಲ್/ ಗ್ರಾನೈಟ್/ವುಡ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
250	ಮ್ಯಾಕಲಚನ್ನೇನಹಳ್ಳಿ (ಮೂಲ ಗ್ರಾಮ)	3500	37674	3000	32292			215	3180	34230	3310	35629	2840	30570	2970	31969
251	ಹೆಚ್.ಎಂ.ಟಿ. ಮೈನ್ ರೋಡ್	3800	40903	3300	35521				3450	37136	3580	38535	3080	33153	3210	34552
252	ಹೆಚ್.ಎಂ.ಟಿ. ಸ್ವತ್ತುಗಳು	3600	38750	3100	33368				3340	35952	3470	37351	2970	31969	3100	33368
253	ಜಾಲಹಳ್ಳಿ ಮುಖ್ಯ ರಸ್ತೆ	3500	37674	3000	32292				3180	34230	3310	35629	2840	30570	2970	31969
254	ಕಾಲಿನಗರ ಮೈನ್ ರೋಡ್	3400	36598	2900	31216				3120	33584	3250	34983	2790	30032	2920	31431
255	ಅಂಬಾ ಭವಾನಿ ಟೆಂಪಲ್ ರೋಡ್	3300	35521	2800	30139				3080	33153	3210	34552	2730	29386	2860	30785
256	ಶೆಟ್ಟಿಹಳ್ಳಿ (ಮೂಲ ಗ್ರಾಮ)	1740	18729	1500	16146			99	2010	21636	2140	23035	1750	18837	1880	20236
257	ಕುಮಾರ್ ಫಾರ್ಟಿನ್								2640	28417	2820	30354	2400	25834	2640	28417
258	ಆದರ್ಶ ನಗರ	1700	18299	1500	16146				2000	21528	2130	22927	1859	20010	2002	21550
259	ಆದರ್ಶನಗರ ಮುಖ್ಯ ರಸ್ತೆ	2200	23681	2000	21528				2330	25080	2460	26479	2130	22927	2260	24327
260	ಚಿಕ್ಕಣ್ಣ ಲೇಔಟ್	1750	18837	1550	16684				2010	21636	2140	23035	1930	20775	2060	22174
261	ಚಂದ್ರಪ್ಪ ಬಡಾವಣೆ	1600	17222	1400	15070				1940	20882	2070	22281	1720	18514	1850	19913
262	ಕಾವೇರಿ ಲೇಔಟ್	1650	17761	1450	15608				1970	21205	2100	22604	1730	18622	1860	20021
263	ಮಲ್ಲಸಂದ್ರ ಮುಖ್ಯರಸ್ತೆ	2450	26372	2250	24219				2460	26479	2590	27879	2360	25403	2490	26802
264	ನಂದನಗರ ರೋಡ್	2350	25295	2150	23143				2400	25834	2530	27233	2320	24972	2450	26372
265	ಜುಂಜಪ್ಪ ದೇವಸ್ಥಾನ ರಸ್ತೆ	2250	24219	2050	22066				2360	25403	2490	26802	2260	24327	2390	25726
266	ಅಂಜನಾದ್ರಿ ಲೇಔಟ್	1700	18299	1400	15070				2000	21528	2130	22927	1720	18514	1850	19913
267	ಎ.ವೈ.ಆರ್ ನಗರ ಮೈನ್ ರೋಡ್	2550	27448	2350	25295				2610	28094	2740	29493	2400	25834	2530	27233

ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಇತರೆ (ಪ್ರತಿ ಚದರ ಅಡಿಗೆ ರೂ.ಗಳಲ್ಲಿ)			
									ಮೊಸಾಯಿಕ್/ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ /ವುಡ್		ಮೊಸಾಯಿಕ್/ಸೆರಾಮಿಕ್ / ವೆಟ್ರೈಟ್		ಮಾರ್ಬಲ್ / ಗ್ರಾನೈಟ್ /ವುಡ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
268	ಶೆಟ್ಟಿಹಳ್ಳಿ ಮೈನ್ ರೋಡ್	2650	28525	2450	26372				2660	28632	2790	30032	2460	26479	2590	27879
269	ಚಿಕ್ಕಣ್ಣ ಲೇಔಟ್	1700	18299	1500	16146				2000	21528	2130	22927	1750	18837	1880	20236
270	ಬೃಂದಾವನ ಲೇಔಟ್	2350	25295	2150	23143				2400	25834	2530	27233	2320	24972	2450	26372
271	ಮಲ್ಲಸಂದ್ರ ಮೈನ್ ರೋಡ್	3000	32292	2700	29063				2840	30570	2970	31969	2690	28955	2820	30354
272	ಸುಚಿತ್ರ ವಿಲಾಸ ಶೆಟ್ಟಿಹಳ್ಳಿ	2550	27448	2350	25295				2610	28094	2740	29493	2400	25834	2530	27233
273	ಕೃತಕ ಹೈಟ್ಸ್	2650	28525	2450	26372				2660	28632	2790	30032	2460	26479	2590	27879
274	ಸುಬ್ರಾಮ್ ಎನ್ ಕ್ಲೇವ್								2475	26641	2695	29009	2420	26049	2640	28417
275	JDTP/LP/59/09-10 Mari Gold Properties, Khata No. 1, Shettyhalli Village, Dasarahalli Zone, Bangalore.								2010	21636	2140	23035	1750	18837	1880	20236
276	ಸೋಮಶೆಟ್ಟಿಹಳ್ಳಿ (ಮೂಲ ಗ್ರಾಮ)	1400	15070	1000	10764	850	9149	75	1720	18514	1850	19913	1400	15070	1530	16469
277	ಜನಪ್ರಿಯ								1595	17169	1705	18353	1485	15985	1430	15393

ಲಗ್ಗೆರೆ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ./ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
							ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ವುಡ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ವುಡ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
	ಯಶವಂತಪುರ ಹೋಬಳಿ													
A	ಆಂದ್ರಹಳ್ಳಿ ವಾರ್ಡ್ ನಂ 40													
1	ಆಂದ್ರಹಳ್ಳಿ	1250	13500	1250	13500	100	1900	20500	2100	22600	1900	20500	2100	22600
2	ಅಂದ್ರಳ್ಳಿ ಮುಖ್ಯರಸ್ತೆ	2000	21500	2000	21500	100	2450	26400	2650	28500	2020	21700	2650	28500
3	ಅಂದ್ರಳ್ಳಿ ಮುಖ್ಯರಸ್ತೆ ಪೀಣ್ಯ 2ನೇ ಹಂತ			2000	21500						2000	21500	2000	21500
4	ಜಿ.ಟಿ. ರೆಸಿಡೆನ್ಸಿ			1800	19400						1980	21300	2180	23500
5	ಕಾಳಿಕಾನಗರ			2000	21500						2000	21500	2000	21500
6	ಎಂ.ಎಸ್. ಗ್ರೀನ್‌ಸಿಟಿ			1400	15100						1980	21300	2180	23500
7	ಮಾರುತಿನಗರ			2000	21500						2000	21500	2000	21500
8	ಇತರೆ ಗೃಹನಿರ್ಮಾಣ ಸಂಘಗಳು	1800	19400	1500	16100	—	1930	20800	2130	22900	1930	20800	2130	22900
9	ರಾಜರಾಜೇಶ್ವರಿ ರೆಸಿಡೆನ್ಸಿ			1500	16100						1930	20800	2130	22900
10	ರಾಮೇಶ್ವರನಗರ			2000	21500						2000	21500	2000	21500
11	ಸುಶೃತಿ ನಗರ			2000	21500						2000	21500	2000	21500
12	ವಿಧ್ಯಮಾನ ನಗರ	1200	12900	1200	12900	100	1880	20200	2080	22400	1880	20200	2080	22400
B	ಹೆಗ್ಗನಹಳ್ಳಿ ವಾರ್ಡ್ ನಂ 70,71													
13	ಹೆಗ್ಗನಹಳ್ಳಿ	2000	21500	2000	21500	200	2450	26400	2650	28500	2450	26400	2650	28500
14	ಹೆಗ್ಗನಹಳ್ಳಿ ಕೈಗಾರಿಕ ಪ್ರದೇಶ	2000	21500	2000	21500	200	2450	26400	2650	28500	2450	26400	2650	28500

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
							ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
15	ಹೆಗ್ಗನಹಳ್ಳಿ ಮುಖ್ಯರಸ್ತೆ			2500	26900						2850	30700	3050	32800
16	ಕೊಳಚೆ ಪ್ರದೇಶ			900	9700	—					1580	17000	1780	19200
C	ಹೇರೋಹಳ್ಳಿವಾರ್ಡ್ ನಂ 72													
17	ಏಕದಂತನಗರ			2000	21500						2450	26400	2650	28500
18	ಅಂಜನಾನಗರ	2000	21500	1800	19400	—	2350	25300	2550	27400	2350	25300	2550	27400
19	ಬಿ.ಇ.ಎಲ್ 1 ನೇ ಹಂತ	2800	30100	2800	30100	—	3140	33800	3340	36000	3140	33800	3340	36000
20	ಬಿ.ಇ.ಎಲ್. ಬಡಾವಣೆ 1ನೇ ಹಂತ 80ft Road	3500	37700	3000	32300						3660	39400	3860	41500
21	ಬಿ.ಇ.ಎಲ್ 2 ನೇ ಹಂತ	2500	26900	2500	26900	—	2850	30700	3050	32800	2850	30700	3050	32800
22	ಬಿ.ಟಿ.ಎಸ್. ಬಡಾವಣೆ	2000	21500	2000	21500	—	2450	26400	2650	28500	2450	26400	2650	28500
23	ಹೇರೋಹಳ್ಳಿ	1800	19400	1600	17200	200	2020	21700	2220	23900	2020	21700	2220	23900
24	ಹೇರೋಹಳ್ಳಿ (ಬ್ಯಾಡರಹಳ್ಳಿ)	1500	16100	1500	16100	—	2020	21700	2220	23900	2020	21700	2220	23900
25	ಹೇರೋಹಳ್ಳಿ (ಮಾಗಡಿ ಮುಖ್ಯ ರಸ್ತೆ)	3500	37700	2500	26900	240	3660	39400	3860	41500	3660	39400	3860	41500
26	ಹೇರೋಹಳ್ಳಿ ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.76,77,128,127,78,79,80,116,115,116, 112,90,88,81,82,85,88, 86,87,37,36,34,43,35,33,27,29,31,30,3 2	3500	37700	2500	26900	300	3660	39400	3860	41500	3660	39400	3860	41500
27	ಐ.ಟಿ. ಬಡಾವಣೆ	1500	16100	1500	16100	—	2020	21700	2220	23900	2020	21700	2220	23900

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
							ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ / ವುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ / ವುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
28	ಕೆಂಪೆಗೌಡ ನಗರ	1500	16100	1500	16100	—	2020	21700	2220	23900	2020	21700	2220	23900
29	ಮಹದೇಶ್ವರ ನಗರ	1500	16100	1500	16100	—	2020	21700	2220	23900	2020	21700	2220	23900
30	ಇತರೆ ಗೃಹನಿರ್ಮಾಣ ಸಂಘಗಳು	2500	26900	2200	23700	—					2680	28800	2880	31000
31	ಪ್ರಕೃತಿ ನಗರ	1500	16100	1500	16100	—	2020	21700	2220	23900	2020	21700	2220	23900
32	ಸಿಂಡಿಕೇಟ್ ಬ್ಯಾಂಕ್ ಎಂಪ್ಲಾಯಿಸ್ ಹೌಸಿಂಗ್ ಕೋ-ಸೊಸೈಟಿ	2500	26900	2500	26900	—	2850	30700	3050	32800	2850	30700	3050	32800
33	ತುಂಗಾನಗರ	1500	16100	1500	16100	—	2020	21700	2220	23900	2020	21700	2220	23900
34	ವಸಂತಪ್ಪ ಬಡಾವಣೆ			2000	21500						2450	26400	2650	28500
35	ವೆಂಕಟೇಶ್ವರ ಬಡಾವಣೆ			2000	21500						2450	26400	2650	28500
36	ಶ್ರೀನಿಧಿ ಅಪಾರ್ಟ್‌ಮೆಂಟ್			2000	21500									
D	ಹೊಸಹಳ್ಳಿ ಗೊಲ್ಲರಪಾಳ್ಯ ವಾರ್ಡ್ ನಂ 40,													
37	ಹೊಸಹಳ್ಳಿ ಗೊಲ್ಲರಪಾಳ್ಯ	1200	12900	1200	12900	200	1880	20200	2080	22400	1880	20200	2080	22400
38	ಹೊಸಹಳ್ಳಿ ಗೊಲ್ಲರಪಾಳ್ಯ ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 10,12,16,8,17,18,23,20, 22,20			—		300					2300	24800	2500	26900
39	ಇತರೆ ಗೃಹನಿರ್ಮಾಣ ಸಂಘಗಳು	2000	21500	2000	21500	—	2450	26400	2650	28500	2450	26400	2650	28500
E	ಕರಿವೋಬನಹಳ್ಳಿ ವಾರ್ಡ್ ನಂ 40													
40	ಕರಿವೋಬನಹಳ್ಳಿ	1300	14000	1100	11800	120	1610	17300	1810	19500	1610	17300	1810	19500
41	ತಿಗಳರ ಪಾಳ್ಯ ಮುಖ್ಯ ರಸ್ತೆ	1700	18300	1500	16100	120	1840	19800	2080	22400	1840	19800	1810	19500

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
							ಮೊಸಾಯಿಕ್/ ಸೆರಾಮಿಕ್/ ವಿಟ್ರೈಡ್		ಮಾರ್ಬಲ್/ ಗ್ರಾನೈಟ್/ವುಡ್		ಮೊಸಾಯಿಕ್/ ಸೆರಾಮಿಕ್/ ವಿಟ್ರೈಡ್		ಮಾರ್ಬಲ್/ ಗ್ರಾನೈಟ್/ವುಡ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಡ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಡ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಡ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಡ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಡ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಡ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಡ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಡ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
42	ಇತರೆ ಗೃಹನಿರ್ಮಾಣ ಸಂಘಗಳು	1300	14000	1300	14000	—	1930	20800	2130	22900	1930	20800	2130	22900
F	ಲಗ್ಗೆರೆ													
43	ಲಗ್ಗೆರೆ	2500	26900	1800	19400	300	2550	27400	2680	28800	2550	27400	2680	28800
44	ಲಗ್ಗೆರೆ ಕೈಗಾರಿಕೆ ಪ್ರದೇಶ 3 ಮತ್ತು 4ನೇ ಹಂತ	1800	19400	1600	17200	200	1880	20200	2080	22400	1880	20200	2080	22400
45	ಲಗ್ಗೆರೆ ಮುಖ್ಯ ರಸ್ತೆ	3800	40900	3800	40900	—	3140	33800	3340	36000	3140	33800	3340	36000
46	ಲಗ್ಗೆರೆ 60 ಅಡಿ ಮುಖ್ಯ ರಸ್ತೆ (ಹೊರ ವರ್ತುಲ ರಸ್ತೆಯಿಂದ ಆಲದ ಮರದ ವೃತ್ತದವರೆವಿಗೆ)	4800	51700	4800	51700		4830	51990	5030	54143	4830	51990	5030	54143
47	ಚೌಡೇಶ್ವರಿನಗರ	2200	23700	2200	23700	—	2680	28800	2880	31000	2680	28800	2880	31000
48	G.K.W ಬಡಾವಣೆ	2500	26900	2500	26900	—	2850	30700	3050	32800	2850	30700	3050	32800
49	ಗಣಪತಿನಗರ	2500	26900	2500	26900	—	2850	30700	3050	32800	2850	30700	3050	32800
50	ಜೆ.ಸಿ.ನಗರ	2500	26900	2200	23700	—	2850	30700	3050	32800	2680	28800	2650	28500
51	ಜೈಮಾರುತಿನಗರ	2000	21500	2000	21500	200	3700	39800	4000	43100	3700	39800	4000	43100
52	ಕೆ.ಐ.ಎ.ಡಿ.ಬಿ ಪೈಪ್‌ಲೈನ್‌ನಿಂದ ರಾಜೀವ್‌ಗಾಂಧಿನಗರ (ಕೊಳಚೆ ಪ್ರದೇಶಗಳು)			800	8600	—					1580	17000	1780	19200
53	ಕಿರ್ಲೋಸ್ಕರ್ ಬಡಾವಣೆ	3000	32300	3000	32300	—	3270	35200	3470	37400	3270	35200	3470	37400
54	ಕುರುಬರ ಹಳ್ಳಿ	3000	32300	2600	28000	—	2850	30700	3050	32800	2850	30700	3050	32800
55	ಲಕ್ಷ್ಮೀದೇವಿನಗರ			2000	21500						2450	26400	2650	28500

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
							ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ /ವುಡ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ /ವುಡ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
56	ಮಲ್ಲೇಶ್ವರಂ ಟೈಲರಿಂಗ್ ಕೋ. ಆಪರೇಟಿವ್-ಸೊಸೈಟಿ ಲಿ,	3500	37700	3500	37700	—	3660	39400	3860	41500	3660	39400	3860	41500
57	ಮುನೇಶ್ವರ ಬಡಾವಣೆ	2200	23700	2200	23700	—	2680	28800	2880	31000	2680	28800	2880	31000
58	ಇತರ ಗೃಹನಿರ್ಮಾಣ ಸಂಘಗಳು	3000	32300	2600	28000	—	2850	30700	3050	32800	2850	30700	3050	32800
59	ಪಾರ್ವತಿನಗರ	2500	26900	2200	23700	200	2680	28800	2880	31000	2680	28800	2880	31000
60	ಪ್ರೀತಿನಗರ			2000	21500	200					2450	26400	2650	28500
61	ರಾಜಗೋಪಾಲನಗರ	2000	21500	1800	19400	—	2450	26400	2650	28500	2350	25300	2550	27400
62	ರಾಜಗೋಪಾಲನಗರ(ಪೀಣ್ಯ 2ನೇ ಹಂತ ಏರೋಸ ಫಾರ್ಮ್)ಕೈಗಾರಿಕಾ ಪ್ರದೇಶ			1000	10800	—					1580	17000	1780	19200
63	ವರ್ತುಲರಸ್ತೆ (ಸೇತುವೆ ಮಾಗಡಿ ಮುಖ್ಯರಸ್ತೆಯಿಂದ ಲಗ್ಗೆರೆ ಸೇತುವೆ ವರೆಗೆ	5500	59200	3800	40900		5250	56500	5450	58700	3970	42700	4170	44900
64	ವರ್ತುಲರಸ್ತೆ (ಲಗ್ಗೆರೆ ಸೇತುವೆಯಿಂದ ಲಕ್ಷ್ಮೀದೇವಿನಗರ ಸೇತುವೆ ವರೆಗೆ	4000	43100	3500	37700	—	3660	39400	4090	44000	3860	39400	4090	44000
65	ಸಂಜಯಗಾಂಧಿನಗರ, ಕಾವೇರಿನಗರ,ರಾಜ್‌ಗೋಪಾಲನಗರ, ಬಸಪ್ಪನಕಟ್ಟೆ (ಕೊಳಚೆ ಪ್ರದೇಶಗಳು)	800	8600	800	8600	—	—				2150	23100	2260	24300
66	ಸತ್ಯನಾರಾಯಣ ಹೆಚ್.ಬಿ.ಸಿ.ಎಸ್.	3500	37700	3000	32300	—	2850	30700	3050	32800	2850	30700	3050	32800
67	ಶಾಂಭವಿನಗರ	1700	18300	1700	18300	200	2300	24800	2500	26900	2300	24800	2500	26900
68	ಶ್ರೀನಿವಾಸನಗರ			1400	15100	200					1980	21300	2180	23500
69	ವೆಂಕಟೇಶ್ವರ/ಎಂ.ಇ.ಐ ಲೇಔಟ್	2500	26900	2200	23700	—	2450	26400	2650	28500	2450	26400	2650	28500

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
							ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
70	ವಿಧಾನಸೌಧ ಬಡಾವಣೆ	2200	23700	2200	23700	—	2680	28800	2880	31000	2680	28800	2880	31000
71	ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘ	2200	23700	1500	16100	—	2670	28700	2680	28800	2500	26900	2520	27100
G ನಲ್ಲಕದರನಹಳ್ಳಿ ಶಿವನಪುರ ವಾರ್ಡ್ ನಂ. 31,40														
72	ನಲ್ಲಕದರನಹಳ್ಳಿ, ಶಿವನಪುರ	1900	20500	1700	18300	200	2300	24800	2500	26900	2300	24800	2500	26900
73	ಇತರ ಗೃಹನಿರ್ಮಾಣ ಸಂಘಗಳು	1800	19400	1800	19400	—	2350	25300	2550	27400	2350	25300	2550	27400
74	ಹೆಚ್.ಎಂ.ಟಿ. ಲೇಔಟ್	3400	36600	3200	34400	—	2850	30700	3050	32800	2850	30700	3050	32800
75	ಗೃಹಲಕ್ಷ್ಮಿ ಬಡಾವಣೆ	2000	21500	2000	21500	—	2450	26400	2650	28500	2450	26400	2650	28500
76	ನಲ್ಲಕದರನಹಳ್ಳಿ, ಕೈಗಾರಿಕ ಪ್ರದೇಶ 3 ಮತ್ತು 4 ನೇ ಹಂತ	2500	26900	2000	21500	—	2850	30700	2250	32800	2450	26400	2550	27400
H	ಲಿಂಗಧೀರನಹಳ್ಳಿ ವಾರ್ಡ್ ನಂ 72													
77	1,2 ಹಂತ (ಡಿ ಗ್ರೂಪ್)	2200	23700	1500	16100	—	2680	28800	2880	31000	2680	28800	2880	31000
78	ಲಿಂಗಧೀರನಹಳ್ಳಿ	1200	12900	1200	12900	200	1880	20200	2080	22400	1880	20200	2080	22400
79	ಲಿಂಗಧೀರನಹಳ್ಳಿ ಡಿ ಗ್ರೂಪ್ 1 ಹಂತ	2200	23700	1500	16100		2020	21700	2220	23900	2680	21700	2880	23900
80	ಲಿಂಗಧೀರನಹಳ್ಳಿ ಡಿ ಗ್ರೂಪ್ 2 ಹಂತ	2200	23700	1500	16100		2020	21700	2200	23900	2680	21700	2880	23900
81	ಲಿಂಗಧೀರನಹಳ್ಳಿ ಡಿ ಗ್ರೂಪ್ 3 ಹಂತ	2100	22600	1500	16100		2020	21700	2840	23900	2020	21700	2840	23900
82	ಲಿಂಗಧೀರನಹಳ್ಳಿ ಡಿ ಗ್ರೂಪ್ 4 ಹಂತ	2100	22600	1500	16100		2020	21700	2100	23900	2020	21700	2100	23900
83	ಲಿಂಗಧೀರನಹಳ್ಳಿ 60ft Road			2500	26900						2850	30700	3050	32800
84	ಇತರೆ ಗೃಹನಿರ್ಮಾಣ ಸಂಘಗಳು	2000	21500	2000	21500	—	2450	26400	2650	28500	2450	26400	2650	28500

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
							ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ /ವುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ /ವುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
85	ಇತರೆ ಹಂತ (ಡಿ ಗ್ರೂಪ್)	2000	21500	2000	21500	—	2450	26400	2650	28500	2450	26400	2650	28500
I	ಸಾಣೆಗುರುವನಹಳ್ಳಿ ವಾರ್ಡ್ ನಂ 74,75,101,102,103													
86	ಇತರೆ ಗೃಹನಿರ್ಮಾಣ ಸಂಘಗಳು	5500	59200	4500	48400	—	5250	56500	5450	58700	4490	48300	4690	50500
87	ಆದರ್ಶ ವೆಲ್‌ಫೇರ್ ಅಸೋಸಿಯೇಷನ್ (ಲೇಔಟ್)	5500	59200	4500	48400	—	5000	53800	5200	56000	4450	47900	4650	50100
88	ಬಿ.ಇ.ಎಂ.ಎಲ್./ವೆಂಕಟೇಶ್ವರ ಮತ್ತು ಇತರೆ ಗೃಹ ನಿರ್ಮಾಣ ಸಂಘ	5500	59200	4500	48400	—	5250	56500	5450	58700	4490	48300	4690	50500
89	ಹೆಚ್.ವಿ.ಆರ್. ಲೇಔಟ್	5000	53800	4500	48400		4930	53100	5130	55200	4490	48300	4690	50500
90	ಕಾಮಾಕ್ಷಿಪಾಳ್ಯ	3000	32300	2500	26900	—	3270	35200	3470	37400	2850	30700	3050	32800
91	ಕಾಮಾಕ್ಷಿಪಾಳ್ಯ (ಮಾಗಡಿ ಮುಖ್ಯರಸ್ತೆ) ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಿಂದ ಸುಮ್ಮನಹಳ್ಳಿ ಸೆರ್ಕಲ್ ವರೆಗೆ	6000	64600	5000	53800	—	5610	60400	5810	62500	4930	53100	5130	55200
92	ಕಾಮಾಕ್ಷಿಪಾಳ್ಯ 1ನೇ ಮುಖ್ಯರಸ್ತೆ	4000	43100	4000	43100	—					4930	53100	5130	55200
93	ಕಾಮಾಕ್ಷಿಪಾಳ್ಯ ಇತರೆ ಮುಖ್ಯರಸ್ತೆಗಳು			3500	37700						3660	39400	3860	41500
94	ಕಮಲಾನಗರ	3200	34400	2500	26900	—	3270	35200	3470	37400	2850	30700	3050	32800
95	ಕಮಲಾನಗರ ಮುಖ್ಯ ರಸ್ತೆ	4000	43100	3500	37700	—	4090	44000	4290	46200	3660	39400	3860	41500
96	ಕರೇಕಲ್ಲು	2000	21500	2000	21500	—	2020	21700	2220	23900	2020	21700	2220	23900
97	ಕಾವೇರಿಪುರ	2200	23700	2000	21500	—	2350	25300	2550	27400	2350	25300	2550	27400
98	ಕಾವೇರಿಪುರ ಮುಖ್ಯರಸ್ತೆ			2500	26900						2680	28800	2880	31000

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ಬಿ.ಬಿ.ಎಂ.ಪಿ. ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
							ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ / ವುಡ್		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ / ವುಡ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
99	ಮಾರುತಿನಗರ	1800	19400	1800	19400	—	2350	25300	2550	27400	2350	25300	2550	27400
100	ಮೀನಾಕ್ಷಿನಗರ	3500	37700	3500	37700	—	3660	39400	3860	41500	3660	39400	3860	41500
101	ರಂಗನಾಥಪುರ	2200	23700	2200	23700	—	2680	28800	2880	31000	2680	28800	2880	31000
102	ಸಣಕ್ಕಿ ಬಯಲು			1100	11800	—					1610	17300	1810	19500
103	ಸಾಣೆಗುರುವನಹಳ್ಳಿ ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.137,136,135,134,133, 50,51,132,53,57,58,59, 65,61,62,66,68,69,67,52,63,64	6000	64600	6000	64600	500	5610	60400	5810	62500	4930	53100	5130	55200
104	ಸಾಣೆಗುರುವನಹಳ್ಳಿ	5000	53800	4000	43100	400	4930	53100	5130	55200	4090	44000	4290	46200
105	ಶಕ್ತಿ ಗಣಪತಿ ನಗರ	3500	37700	3000	32300	—	3660	39400	3860	41500	3270	35200	3470	37400
106	ಶಾರದ ಕಲೋನಿ	6000	64600	5000	53800	—	5610	60400	5810	62500	4930	53100	5130	55200
107	ವೃಷಭಾವತಿನಗರ	1800	19400	1800	19400	—	2020	21700	2220	23900	2020	21700	2220	23900

ನಾಗರಭಾವಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಾಂತರ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ /ವುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ /ವುಡನ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
A	ಕೊಡಿಗೆಹಳ್ಳಿ															
1	ಕೊಡಿಗೆಹಳ್ಳಿ	900	9688			750	8073	75	1370	14747	1500	16146	1310	14101	1440	15500
2	ಕೊಡಿಗೆಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 53,55,58					850	9149	80					1400	15070	1530	16469
3	ಚಿಕ್ಕಕೊಡಿಗೆಹಳ್ಳಿ	900	9688			750	8073	90	1370	14747	1500	16146	1250	13455	1380	14854
4	ಗೊಂಗಡಿಪುರ	900	9688			750	8073	75	1370	14747	1500	16146	1250	13455	1380	14854
5	ಕೊಡಿಗೆಹಳ್ಳಿ ಕಾಲೋನಿ	900	9688			750	8073		1370	14747	1500	16146	1250	13455	1380	14854
6	ಬ್ರಹ್ಮದೇವರ ಗುಡ್ಡ	900	9688			750	8073		1370	14747	1500	16146	1250	13455	1380	14854
B	ಕನ್ನಲ್ಲಿ															
7	ಕನ್ನಲ್ಲಿ	900	9688			700	7535	80	1370	14747	1500	16146	1310	14101	1440	15500
8	ಕನ್ನಲ್ಲಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.102, 103,100,101,63,64,66,67,68,69,70, 71,72,58,57,60,65	1200	12917					100	1630	17545	1760	18945	1400	15070	1530	16469
9	ಹೊಸಹಳ್ಳಿ	900	9688			650	6997		1370	14747	1500	16146	1290	13886	1420	15285
10	ಕೆ.ಎನ್.ಎಸ್ ಅನಿವಾರ್ಣ್	1000	10764						1400	15070	1530	16469				

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್/ ಸೆರಾಮಿಕ್/ ವಿಟ್ರೈಫೈಡ್		ಮಾರ್ಬಲ್/ ಗ್ರಾನೈಟ್/ವುಡನ್		ಮೊಸಾಯಿಕ್/ ಸೆರಾಮಿಕ್/ ವಿಟ್ರೈಫೈಡ್		ಮಾರ್ಬಲ್/ ಗ್ರಾನೈಟ್/ವುಡನ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
11	ಇತರೆ ಗೃಹ ನಿರ್ಮಾಣ ಸಹಕಾರ ಸಂಘ	1000	10764						1400	15070	1530	16469				
C	ಗಂಗೊಂಡನಹಳ್ಳಿ															
12	ಗಂಗೊಂಡನಹಳ್ಳಿ	3500	37674	2500	26910				3180	34230	3310	35629	2470	26587	2600	27986
13	ಲಾಯರ್ ಪಾಳ್ಯ	3500	37674	3000	32292				3180	34230	3310	35629	2840	30570	2970	31969
14	ಚಂದ್ರ ಲೇಔಟ್	6000	64584						4870	52421	5000	53820				
15	ಗಂಗೊಂಡನಹಳ್ಳಿ ಮುಖ್ಯರಸ್ತೆ	6000	64584	4000	43056				4870	52421	5000	53820	3550	38212	3680	39612
16	ಅರುಂದತಿನಗರ ಸ್ಲಂ	3000	32292	2000	21528				2840	30570	2970	31969	2130	22927	2260	24327
17	ಬಿ.ಸಿ.ಸಿ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ	5500	59202	5500	59202				4560	49084	4690	50483	4560	49084	4690	50483
18	ಇತರೆ ಗೃಹ ನಿರ್ಮಾಣ ಸಹಕಾರ ಸಂಘ	4500	48438	4500	48438				3900	41980	4030	43379	3900	41980	4030	43379
D	ಗಿಡದಕೊನೇನಹಳ್ಳಿ															
19	ಗಿಡದಕೊನೇನಹಳ್ಳಿ	2000	21528	1700	18299			135	2130	22927	2260	24327	2000	21528	2130	22927
20	ಮುದ್ದನ ಪಾಳ್ಯ	2500	26910	1300	13993				2470	26587	2600	27986	1670	17976	1800	19375
21	ಡಿ' ಗ್ರೂಪ್ ಬಡಾವಣಿ (ಗಿಡದಕೊನೇನಹಳ್ಳಿ)	2000	21528	2000	21528				2130	22927	2260	24327	2130	22927	2260	24327
22	ಗಿಡದಕೊನೇನಹಳ್ಳಿಯಲ್ಲಿ ಬರುವ ಇತರೆ ಅಪಾರ್ಟ್‌ಮೆಂಟ್‌ಗಳು								2470	26587	2600	27986	2470	26587	2600	27986
23	ಇತರೆ ಗೃಹ ನಿರ್ಮಾಣ ಸಹಕಾರ ಸಂಘ	2500	26910	2000	21528				2470	26587	2600	27986	2130	22927	2260	24327

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣಾ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ /ವುಡ್		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ /ವುಡ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
24	Akshaya sai lake view Apartment								2130	22927	2260	24327	2130	22927	2260	24327
E	ನಾಗರಭಾವಿ															
25	ನಾಗರಭಾವಿ	4700	50591	3500	37674			260	4120	44348	4250	45747	3180	34230	3310	35629
26	ವರ್ತುಲ ರಸ್ತೆ ಯಿಂದ (ಡಾ ಬಿ.ಆರ್ ಅಂಬೆಡ್ಕರ್ ಕಾಲೇಜ್) ಯಿಂದ ನಾಗರಭಾವಿ ವೃತ್ತದ ವರೆಗೆ 80 ಅಡಿ ರಸ್ತೆ	6000	64584	5000	53820				4870	52421	5000	53820	4280	46070	4410	47469
27	ನಾಗರಭಾವಿ ಬಿ.ಡಿ.ಎ ಬ್ಲಾಕ್ -1	4700	50591						4120	44348	4250	45747				
28	ನಾಗರಭಾವಿ ಬಿ.ಡಿ.ಎ ಬ್ಲಾಕ್ -1 ವರ್ತುಲ ರಸ್ತೆಯಿಂದ ಬಿ.ಡಿ.ಎ ರಿಂಗ್ ರಸ್ತೆ ವರೆಗೆ (ಉಪ ನೋಂದಣಿ ಕಛೇರಿ ರಸ್ತೆ)	5000	53820	5000	53820				4280	46070	4410	47469	4280	46070	4410	47469
29	ನಾಗರಭಾವಿ ಬಿ.ಡಿ.ಎ ಬ್ಲಾಕ್ -2	4700	50591						4120	44348	4250	45747				
30	ನಾಗರಭಾವಿ ಬಿ.ಡಿ.ಎ ಬ್ಲಾಕ್ -3	4700	50591						4120	44348	4250	45747				
31	ನಾಗರಭಾವಿ ಬಿ.ಡಿ.ಎ ಬ್ಲಾಕ್ -4	4700	50591						4120	44348	4250	45747				
32	ನಾಗರಭಾವಿ ಬಿ.ಡಿ.ಎ ಬ್ಲಾಕ್ -5	4700	50591						4120	44348	4250	45747				
33	ನಾಗರಭಾವಿ ಬಿ.ಡಿ.ಎ ಬ್ಲಾಕ್ -6	4700	50591						4120	44348	4250	45747				
34	ನಾಗರಭಾವಿ ಬಿ.ಡಿ.ಎ ಬ್ಲಾಕ್ -7	4700	50591						4120	44348	4250	45747				

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣಾ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್		ಮಾರ್ಬಲ್/ ಗ್ರಾನೈಟ್/ವುಡ್		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್		ಮಾರ್ಬಲ್/ ಗ್ರಾನೈಟ್/ವುಡ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
35	ನಾಗರಭಾವಿ ಬಿ.ಡಿ.ಎ ಬ್ಲಾಕ್ -7 (60ಅಡಿ ರಸ್ತೆ)	5000	53820						4280	46070	4410	47469				
36	ನಾಗರಭಾವಿ ಬಿ.ಡಿ.ಎ ಬ್ಲಾಕ್ -8	4600	49515						4050	43594	4180	44994				
37	ನಾಗರಭಾವಿ ಬಿ.ಡಿ.ಎ ಬ್ಲಾಕ್ -9	4600	49515						4050	43594	4180	44994				
38	ನಾಗರಭಾವಿ ಬಿ.ಡಿ.ಎ ಬ್ಲಾಕ್ -10	4700	50591						4120	44348	4250	45747				
39	ನಾಗರಭಾವಿ ಬಿ.ಡಿ.ಎ ಬ್ಲಾಕ್ -10 (60ಅಡಿ ರಸ್ತೆ)	5000	53820						4280	46070	4410	47469				
40	ನಾಗರಭಾವಿ ಬಿ.ಡಿ.ಎ ಬ್ಲಾಕ್ -11	4600	49575						4050	43594	4180	44994				
41	ನಾಗರಭಾವಿ ಬಿ.ಡಿ.ಎ ಬ್ಲಾಕ್ -12	4600	49575						4050	43594	4180	44994				
42	ನಾಗರಭಾವಿ ಬಿ.ಡಿ.ಎ ಬ್ಲಾಕ್ -13	4600	49575						4050	43594	4180	44994				
43	ನಾಗರಭಾವಿ ಬಿ.ಡಿ.ಎ ಬ್ಲಾಕ್ -14	4600	49575						4050	43594	4180	44994				
44	ಶ್ರೀ ವಿನಾಯಕ ಹೆಚ್.ಬಿ.ಸಿ.ಎಸ್ ಲಿ.	4600	49575						4050	43594	4180	44994				
45	ಕೇಂದ್ರೀಯ ಉಪಾಧ್ಯಾಯರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣಿ (ನಾಗರಭಾವಿ)	4500	48438	4000					3900	41980	4030	43379	3550	38212	3680	39612
46	NGEF HBCS	5000	53820						4280	46070	4410	47469				
47	ಕಲ್ಯಾಣನಗರ	4000	43056	3000	32292				3550	38212	3680	39612	2840	30570	2970	31969
48	ಭೈರವೇಶ್ವರನಗರ	4000	43056	3000	32292				3550	38212	3680	39612	2840	30570	2970	31969
49	ಚಾಲುಕ್ಯನಗರ	4000	43056	3000	32292				3550	38212	3680	39612	2840	30570	2970	31969

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್/ ಸೆರಾಮಿಕ್/ ವಿಟ್ರೈಡ್		ಮಾರ್ಬಲ್/ ಗ್ರಾನೈಟ್/ವುಡನ್		ಮೊಸಾಯಿಕ್/ ಸೆರಾಮಿಕ್/ ವಿಟ್ರೈಡ್		ಮಾರ್ಬಲ್/ ಗ್ರಾನೈಟ್/ವುಡನ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
50	ಕೆನರಾಬ್ಯಾಂಕ್ ಕಾಲೋನಿ	4500	48438	4000	43056				3900	41980	4030	43379	3550	38212	3680	39612
51	ಅನುಭವನಗರ	4000	43056	3000	32292				3550	38212	3680	39612	2840	30570	2970	31969
52	ಮಾರುತಿನಗರ	4000	43056	3000	32292				3550	38212	3680	39612	2840	30570	2970	31969
53	ಆದರ್ಶನಗರ			3000	32292				3200	34445	3400	36598	2840	30570	2970	31969
54	ನಾಗರಭಾವಿ ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.48,103,123,128,129,53,54,50,51, 52, 30,32,31,20,112,64,19,138, 113,104,111,106,105	6000	64584	5000	53820			450	4870	52421	5000	53820	4280	46070	4410	47469
55	ಶಿವಾನಂದನಗರ			3000	32292								2840	30570	2970	31969
56	ಕೋಕನಟ್ ಗಾರ್ಡನ್			3000	32292								2840	30570	2970	31969
57	ಹೋಯ್ಸಳನಗರ			2800	30139								2730	29386	2860	30785
58	ಗಾರ್ಡನ್ ವಿಲಾಸ್			3000	32292								2840	30570	2970	31969
59	ಪುಲಕೇಶಿನಗರ			2600	27986								2640	28417	2770	29816
60	ಸಂಜೀವಿನಿನಗರ			2600	27986								2640	28417	2770	29816
61	ಮದುರಾನಗರ			2600	27986								2640	28417	2770	29816
62	ನಂಜರಸಪ್ಪ ಬಡಾವಣೆ			2600	27986								2640	28417	2770	29816
63	ನಾಗರಭಾವಿ ವರ್ತುಲ ರಸ್ತೆ	6000	64584	5000	53820				4870	52421	5000	53820	4280	46070	4410	47469

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್		ಮಾರ್ಬಲ್/ ಗ್ರಾನೈಟ್/ವುಡ್		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್		ಮಾರ್ಬಲ್/ ಗ್ರಾನೈಟ್/ವುಡ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
64	ಸ್ಟೈಲ್ಯೆನ್ ಸಿಟಿ ಅಪಾರ್ಟ್‌ಮೆಂಟ್ (ನಾಗರಭಾವಿ)								4300	46285	4500	48438	3000	32292	3200	34445
65	ಬೆಂಗಳೂರು ಸಿಟಿ ಎಂ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಲಿ.	4500	48438						3900	41980	4030	43379				
66	Income Tax ಬಡಾವಣೆ	4500	48438						3900	41980	4030	43379				
67	ಇತರೆ ಗೃಹ ನಿರ್ಮಾಣ ಸಹಕಾರ ಸಂಘ	4500	48438	4500	48438				3900	41980	4030	43379	3900	41980	4030	43379
68	ಸುಮನಹಳ್ಳಿಯಿಂದ ನಾಗರಭಾವಿ ವೃತ್ತದ ವರೆಗಿನ ಬಿ.ಡಿ.ಎ ವರ್ತುಲ ರಸ್ತೆಯ ಸರ್ವಿಸ್ ರಸ್ತೆಗಳು	5000	53820	4500	48438				4280	46070	4410	47469	3900	41980	4030	43379
F	ಮಲ್ಲತ್ತಹಳ್ಳಿ															
69	ಮಲ್ಲತ್ತಹಳ್ಳಿ	3500	37674	2000	21528			160	3180	34230	3310	35629	2130	22927	2260	24327
70	ವರ್ತುಲ ರಸ್ತೆ (ದೀಪ ಕಾಂಪ್ಲೆಕ್ಸ್) ಯಿಂದ ಐ.ಟಿ.ಐ ಮುಖ್ಯ ರಸ್ತೆ ವರೆಗೂ	5000	53820	4000	43056				4280	46070	4410	47469	3550	38212	3680	39612
71	ಐ.ಟಿ.ಐ ಮುಖ್ಯ ರಸ್ತೆ ಯಿಂದ ಮುದ್ದನ ಪಾಳ್ಯ ವೃತ್ತದ ವರೆಗೆ	4500	48438	3500	37674				3900	41980	4030	43379	3180	34230	3310	35629
72	ರೈಲ್ವೆ ಮೆನ್ಸ್ HBCS Ltd (1ನೇ ಹಂತ)	3600	38750						3340	35952	3470	37351				
73	ರೈಲ್ವೆ ಮೆನ್ಸ್ HBCS Ltd (2ನೇ ಹಂತ)	3500	37674						3180	34230	3310	35629				
74	ವಿದ್ಯಾನಿಕೇತನ್ ಶಾಲೆಯಿಂದ ಮುದ್ದನ ಪಾಳ್ಯ ರಸ್ತೆವರೆಗೆ(60 ಅಡಿರಸ್ತೆ)	4000	43056						3550	38212	3680	39612				

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ /ವುಡ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ /ವುಡ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
75	ಎಂಪಿಎಂ ಬಡಾವಣೆ	3500	37674						3180	34230	3310	35629				
76	ಎಂಪಿಎಂ 60 ಅಡಿ ರಸ್ತೆ	4500	48438						3900	41980	4030	43379				
77	ಎನ್.ಜಿ.ಇ.ಎಫ್ HBCS Ltd	3500	37674						3180	34230	3310	35629				
78	ಐ.ಟಿ.ಐ HBCS Ltd	3500	37674						3180	34230	3310	35629				
79	ಐ.ಟಿ.ಐ HBCS Ltd 60 ಅಡಿ ರಸ್ತೆ	4000	43056						3550	38212	3680	39612				
80	ಕರ್ನಾಟಕ ಸಚಿವಾಲಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ	3000	32292						2840	30570	2970	31969	2840	30570	2970	31969
81	ಕರ್ನಾಟಕ ಮುದ್ರಣಾಲಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ	3000	32292						2840	30570	2970	31969	2840	30570	2970	31969
82	ಗವೀಪುರಂ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಲಿ.	3500	37674						3180	34230	3310	35629	3180	34230	3310	35629
83	K.K ಬಡಾವಣೆ			2000	21528								2130	22927	2260	24327
84	DS Max Apartment								2600	27986	2750	29601	2600	27986	2750	29601
85	ಅಚ್ಯುತ್ ಎನ್‌ಕ್ಲೇವ್								3180	34230	3310	35629	2130	22927	2260	24327
86	ಮಲ್ಲತ್ತ ಹಳ್ಳಿಯಲ್ಲಿ ಬರುವ ಇತರೆ ಅಪಾರ್ಟ್‌ಮೆಂಟ್‌ಗಳು								3180	34230	3310	35629	2130	22927	2260	24327
87	ಇತರೆ ಗೃಹ ನಿರ್ಮಾಣ ಸಹಕಾರ ಸಂಘ	3000	32292	2000	21528				2840	30570	2970	31969	2130	22927	2260	24327
G	ಮಾಳಗಾಳು															
88	ಮಾಳಗಾಳು	3500	37674	2500	26910			300	3180	34230	3310	35629	2470	26587	2600	27986

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್/ ಸೆರಾಮಿಕ್/ ವಿಟ್ರೈಡ್		ಮಾರ್ಬಲ್/ ಗ್ರಾನೈಟ್/ವುಡನ್		ಮೊಸಾಯಿಕ್/ ಸೆರಾಮಿಕ್/ ವಿಟ್ರೈಡ್		ಮಾರ್ಬಲ್/ ಗ್ರಾನೈಟ್/ವುಡನ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
89	ಮಾಳಗಾಳು ಮುಖ್ಯ ರಸ್ತೆ	4000	43056	3500	37674				3550	38212	3680	39612	3180	34230	3310	35629
90	ಮಾಳಗಾಳು ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.25,26,23,8, 9,10,11,12	5000	53820	4500	48438			450	4280	46070	4410	47469	3900	41980	4030	43379
91	ರಾಮಕೃಷ್ಣ ಬಡಾವಣೆ			2500	26910								2470	26587	2600	27986
92	ಬೃಂದಾವನ್ ಅಪಾರ್ಟ್‌ಮೆಂಟ್ಸ್ (ಮಾಳಗಾಳ)								2900	31216	2600	27986	2500	26910	2750	29601
93	ಗೊಲ್ಡನ್ ಪೆಟಲ್ (ಮಾನ ಬಿಲ್ಡರ್ಸ್ ಮತ್ತು ಡೆವಲಪರ್ಸ್)												2600	27986	2850	30677
94	ರಾಯಲ್ ಎಂಬೆಸ್ಸಿ (ಅಪಾರ್ಟ್‌ಮೆಂಟ್)												2800	30139	3000	32292
95	ಬಿನ್ನಿ ಮೀಲ್ಸ್ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಲಿ.	4500	48438						3900	41980	4030	43379				
96	ಇತರೆ ಗೃಹ ನಿರ್ಮಾಣ ಸಹಕಾರ ಸಂಘ	4500	48438	4000	43056				3900	41980	4030	43379	3550	38212	3680	39612
97	ಸಂಜೀವಿನಿನಗರ			2500	26910								2470	26587	2600	27986
98	ಕಾವೇರಿ ಬಡಾವಣೆ			2500	26910								2470	26587	2600	27986
99	ಪ್ರಿಯದರ್ಶಿನಿ ಬಡಾವಣೆ			2500	26910								2470	26587	2600	27986
100	ಶಾಂತವೇರಿ ಗೋಪಾಲಗೌಡನಗರ			2500	26910								2470	26587	2600	27986
101	ಹುಚ್ಚಪ್ಪ ಬಡಾವಣೆ			2500	26910								2470	26587	2600	27986
102	ಶ್ರೀನಿವಾಸ ನಗರ			2500	26910								2470	26587	2600	27986

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್/ ಸೆರಾಮಿಕ್/ ವಿಟ್ರೈಡ್		ಮಾರ್ಬಲ್/ ಗ್ರಾನೈಟ್/ವುಡನ್		ಮೊಸಾಯಿಕ್/ ಸೆರಾಮಿಕ್/ ವಿಟ್ರೈಡ್		ಮಾರ್ಬಲ್/ ಗ್ರಾನೈಟ್/ವುಡನ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
103	ಅನ್ನಪೂರ್ಣೇಶ್ವರಿ ನಗರ (ಮಾಳಗಾಳು)			2500	26910								2470	26587	2600	27986
104	ಕುರಿಲಿಂಗಪ್ಪ ಬಡಾವಣೆ			2500	26910								2470	26587	2600	27986
105	ಪಂಚಶೀಲ ನಗರ			2500	26910								2470	26587	2600	27986
106	ಪಟ್ಟಿಗಾರಪಾಳ್ಯ			2500	26910								2470	26587	2600	27986
107	ಕನಕನಗರ			2500	26910								2470	26587	2600	27986
108	ಸಂಪಿಗೆ ಬಡಾವಣೆ			2500	26910								2470	26587	2600	27986
109	ಮೂಡಲಪಾಳ್ಯ	3500	37674	3000	32292				3180	34230	3310	35629	2840	30570	2970	31969
H	ಮಂಗನಹಳ್ಳಿ															
110	ಮಂಗನಹಳ್ಳಿ	1000	10764	800	8611	600	6458	150	1400	15070	1530	16469	1330	14316	1460	15715
111	ಉದಯ ಬಡಾವಣೆ	1000	10764			800	8611		1400	15070	1530	16469	1330	14316	1460	15715
112	ಶ್ರೀ ರಾಮ ಬಡಾವಣೆ	1000	10764			800	8611		1400	15070	1530	16469	1330	14316	1460	15715
113	ನಂದಿನಿ ಬಡಾವಣೆ	1000	10764			800	8611		1400	15070	1530	16469	1330	14316	1460	15715
I	ಸೀಗೆಹಳ್ಳಿ															
114	ಸೀಗೆಹಳ್ಳಿ	1000	10764	800	8611	700	7535	80	1400	15070	1530	16469	1330	14316	1460	15715
115	ಸೀಗೆಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 33,32,31,30,15,14,13,9,7,8,78,76,77, 75,74,71,70,69, 68,64,65,63,60,59	1200	12917	1000	10764			90	1630	17545	1760	18945	1400	15070	1530	16469

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಫೈಡ್		ಮಾರ್ಬಲ್ / ಗ್ರಾನೈಟ್ /ವುಡ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಫೈಡ್		ಮಾರ್ಬಲ್ / ಗ್ರಾನೈಟ್ /ವುಡ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
116	ಸೀಗೆಹಳ್ಳಿ ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 64, 59,60,63,65,68	1000	10764	1000	10764			90	1400	15070	1530	16469	1400	15070	1530	16469
117	ಶಾಂತಿಲಾಲ್ ಮುತ್ತ ಲೇಔಟ್			800	8611								1330	14316	1460	15715
J	ಶ್ರೀಗಂಧದಕಾವಲು															
118	ಶ್ರೀಗಂಧದಕಾವಲು	4000	43056	2000	21528			220	3550	38212	3680	39612	2130	22927	2260	24327
119	ಸುಂಕದಕಟ್ಟೆ	3500	37674	2500	26910				3180	34230	3310	35629	2470	26587	2600	27986
120	ಅನ್ನಪೂರ್ಣೇಶ್ವರಿನಗರ (ಆರ್.ಎಚ್.ಸಿ.ಎಸ್)	4000	43056	3000	32292				3550	38212	3680	39612	2840	30570	2970	31969
121	ಅನ್ನಪೂರ್ಣೇಶ್ವರಿನಗರ (ಆರ್.ಎಚ್.ಸಿ.ಎಸ್) ಮುಖ್ಯ ರಸ್ತೆ	5000	53820	4500	48438				4280	46070	4410	47469	3900	41980	4030	43379
122	ಕೊಟ್ಟಿಗೆಪಾಳ್ಯ	3200	34445	2500	26910				3030	32615	3160	34014	2470	26587	2600	27986
123	ಹನುಮಂತನಗರ	3000	32292	2000	21528				2840	30570	2970	31969	2130	22927	2260	24327
124	ಮಾಗಡಿ ಮುಖ್ಯರಸ್ತೆ (ಸುಮ್ಮನ ಹಳ್ಳಿಯಿಂದ ಜನಪ್ರಿಯ ಅಪಾರ್ಟ್‌ಮೆಂಟ್ ವರೆಗೆ)	4800	51667	3500	37674				4170	44886	4300	46285	3180	34230	3310	35629
125	ಮಾಗಡಿ ಮುಖ್ಯರಸ್ತೆಯಿಂದ ಸಲ್ಲಾಪುರದಮ್ಮನ ದೇವಸ್ಥಾನದವರೆಗೆ	3000	32292	2500	26910				2840	30570	2970	31969	2470	26587	2600	27986
126	ವರ್ತುಲ ರಸ್ತೆ (ಮಾಗಡಿ ಮುಖ್ಯರಸ್ತೆಯಿಂದ ಜ್ಞಾನ ಭಾರತಿ ವರೆಗೆ)	6000	64584	5000	53820				4870	52421	5000	53820	4280	46070	4410	47469

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್/ ಸೆರಾಮಿಕ್/ ವಿಟ್ರೈಡ್		ಮಾರ್ಬಲ್/ ಗ್ರಾನೈಟ್/ವುಡನ್		ಮೊಸಾಯಿಕ್/ ಸೆರಾಮಿಕ್/ ವಿಟ್ರೈಡ್		ಮಾರ್ಬಲ್/ ಗ್ರಾನೈಟ್/ವುಡನ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
127	ಹೋಯ್ಸಳನಗರ			1200	12917								1630	17545	1760	18945
128	ಮುತ್ತುರಾಯ ಸ್ವಾಮಿ ಬಡವಣೆ			1200	12917								1630	17545	1760	18945
129	ಸಲ್ಲಾಪುರದಮ್ಮ ಬಡಾವಣೆ			1200	12917								1630	17545	1760	18945
130	ಶ್ರೀನಿವಾಸ ನಗರ			1300	13993								1670	17976	1800	19375
131	ಮದ್ದೂರಮ್ಮ ಬಡಾವಣೆ			1200	12917								1630	17545	1760	18945
132	ಅಶ್ವಥ್ ನಗರ			1200	12917								1630	17545	1760	18945
133	P & T ಲೇಔಟ್			2000	21528								2130	22927	2260	24327
134	ಪಿಳ್ಳಪ್ಪನ ಕಟ್ಟೆ			1000	10764								1400	15070	1530	16469
135	ಚಂದನ ಬಡವಣೆ			1500	16146								1750	18837	1880	20236
136	ರಾಜೀವ್‌ಗಾಂಧಿನಗರ (ಸ್ಲಂ)			1000	10764								1400	15070	1530	16469
137	ಶ್ರೀಗಂಧದ ಕಾವಲು ವಸತಿ ರಹಿತರ ಸಂಘ			1000	10764								1400	15070	1530	16469
138	ಡಿ' ಗ್ರೂಪ್ ನೌಕರರ ಸೇವಾ ಸಹಕಾರ ಸಂಘ	4000	43056						3550	38212	3680	39612	3550	38212	3680	39612
139	ರಾಜಾಜಿನಗರ H.B.C.S	4000	43056						3550	38212	3680	39612	3550	38212	3680	39612
140	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ	4000	43056						3550	38212	3680	39612	3550	38212	3680	39612

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್		ಮಾರ್ಬಲ್/ ಗ್ರಾನೈಟ್/ವುಡನ್		ಮೊಸಾಯಿಕ್/ ಸೆರಾಮಿಕ್/ ವಿಟ್ರಿಫೈಡ್		ಮಾರ್ಬಲ್/ ಗ್ರಾನೈಟ್/ವುಡನ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
141	ಡಿ' ಗ್ರೂಪ್ ವಾಹನ ಚಾಲಕರ ಸಂಘ ಕಂದಾಯ ನಗರ	4000	43056						3550	38212	3680	39612	3550	38212	3680	39612
142	ಯಶಸ್ವಿನಿ ಬಡಾವಣೆ			1200	12917								1630	17545	1760	18945
143	ಜನಪ್ರಿಯ ಅಪಾರ್ಟ್‌ಮೆಂಟ್ಸ್ (ಶ್ರೀಗಂಧದಕಾವಲು)								2130	22927	2260	24327	2130	22927	2260	24327
144	ಕ.ಸ.ನೌ.ಗೃಹ ನಿರ್ಮಾಣ ಸಹಕಾರ ಸಂಘ	3000	32292	3000	32292				2840	30570	2970	31969	2840	30570	2970	31969
145	ದೊಡ್ಡಣ್ಣ ಇಂಡಸ್ಟ್ರಿಯಲ್ ಏರಿಯ			2000	21528								2130	22927	2260	24327
146	ಇತರೆ ಗೃಹ ನಿರ್ಮಾಣ ಸಹಕಾರ ಸಂಘ	4000	43056						3550	38212	3680	39612				
147	ಶ್ರೀಗಂಧದ ಕಾವಲಿನಲ್ಲಿ ಬರುವ ಇತರೆ ಅಪಾರ್ಟ್‌ಮೆಂಟ್‌ಗಳು								2840	30570	2970	31969	2640	28417	2770	29816
148	ಫ್ಲಾರೀಶ್ ಗುರುಶ್ರೀ ಅಪಾರ್ಟ್‌ಮೆಂಟ್								2900	31216	3050	32830	2900	31216	3050	32830
149	ಆದಿತ್ಯ ರೆಸಿಡೆನ್ಸಿ ಅಪಾರ್ಟ್‌ಮೆಂಟ್								2900	31216	3050	32830	2900	31216	3050	32830
K	ಸಜ್ಜೇಪಾಳ್ಯ															
150	ಸಜ್ಜೇಪಾಳ್ಯ	3500	37674	3000	32292			160	3180	34230	3310	35629	2840	30570	2970	31969
L	ಉಲ್ಲಾಳು															
151	ಉಲ್ಲಾಳು	2500	26910	2000	21528			230	2470	26587	2600	27986	2130	22927	2260	24327
152	ಉಲ್ಲಾಳು ಮುಖ್ಯರಸ್ತೆ	4000	43056	4000	43056				3550	38212	3680	39612	3550	38212	3680	39612
153	ರಿಂಗ್ ರಸ್ತೆಯಿಂದ ಅಮ್ಮ ಆಶ್ರಮ ಕ್ರಾಸ್	4000	43056	4000	43056				3550	38212	3680	39612	3550	38212	3680	39612

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮೀಣ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್/ ಸೆರಾಮಿಕ್/ ವಿಟ್ರೈಫೈಡ್		ಮಾರ್ಬಲ್/ ಗ್ರಾನೈಟ್/ವುಡ್		ಮೊಸಾಯಿಕ್/ ಸೆರಾಮಿಕ್/ ವಿಟ್ರೈಫೈಡ್		ಮಾರ್ಬಲ್/ ಗ್ರಾನೈಟ್/ವುಡ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
154	ಅಮ್ಮ ಆಶ್ರಮ ಕ್ಲಾಸ್ಟೆಯಿಂದ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ	3500	37674	3500	37674				3180	34230	3310	35629	3180	34230	3310	35629
155	ವಿದ್ಯಾನಿಕೇತನ್ ಶಾಲೆಯಿಂದ ಮುಖ್ಯ ರಸ್ತೆ	4000	43056	4000	43056				3550	38212	3680	39612	3550	38212	3680	39612
156	ವಿನಾಯಕ ನಗರ (ಉಲ್ಲಾಳು ಮುಖ್ಯರಸ್ತೆ)	3000	32292	3000	32292				2840	30570	2970	31969	2840	30570	2970	31969
157	ಉಪ್ಪಾರ್ ರೆಸಿಡೆನ್ಸಿ	3500	37674	3500	37674				3180	34230	3310	35629	3180	34230	3310	35629
158	AG's ಬಡಾವಣೆ	3000	32292	3000	32292				2840	30570	2970	31969	2840	30570	2970	31969
159	ಇತರೆ ಗೃಹ ನಿರ್ಮಾಣ ಸಹಕಾರ ಸಂಘ	3000	32292	3000	32292				2840	30570	2970	31969	2840	30570	2970	31969
M	ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ															
161	ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ 5ನೇ ಬ್ಲಾಕ್	2500	26910						2470	26587	2600	27986				
162	ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ 5ನೇ ಬ್ಲಾಕ್- 80 ಅಡಿ ರಸ್ತೆ	3000	32292						2840	30570	2970	31969				
160	ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ 100 ಅಡಿ ರಸ್ತೆ	3000	32292						2840	30570	2970	31969				
163	ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ 6ನೇ ಬ್ಲಾಕ್	2500	26910						2470	26587	2600	27986				
164	ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ 7ನೇ ಬ್ಲಾಕ್	2500	26910						2470	26587	2600	27986				

ಕ್ರ.ಸಂ	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ ಬಿಎಂಆರ್‌ಡಿಎ /ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ/ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ / ಪರಿವರ್ತಿತ ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಾಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್ ಗೆ		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ /ವುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ /ವುಡನ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
165	ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ 8ನೇ ಬ್ಲಾಕ್	2500	26910						2470	26587	2600	27986				
166	ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ 8ನೇ ಬ್ಲಾಕ್- 40 ಅಡಿ ರಸ್ತೆ	2600	27986						2640	28417	2770	29816				
167	ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ 9ನೇ ಬ್ಲಾಕ್	2500	26910						2470	26587	2600	27986				
168	DS Max Apartment 8th Block ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ								2470	26587	2600	27986	2470	26587	2600	27986

ಮಾದನಾಯಕನಹಳ್ಳಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಅಕ್ಕಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಫೈಡ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಫೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
1	ಅಗ್ರಹಾರಪಾಳ್ಯ	500	5382	450	4844	350	3767	30	1010	10872	1140	12271	970	10441	1100	11840
2	ಅಡಕಮಾರನಹಳ್ಳಿ	1500	16146	1200	12917	900	9688	110	1750	18837	1880	20236	1630	17545	1760	18945
3	ಅಡಕಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಸರ್ವೆ ನಂ.9/1,10/1,18/1,18/2,18/4,19,27/1	1800	19375	1500	16146	1200	12917	300	2040	21959	2170	23358	1750	18837	1880	20236
4	ಆಲೂರು	850	9149	700	7535	600	6458	100	1340	14424	1470	15823	1290	13886	1420	15285
5	ಕುಕ್ಕನಹಳ್ಳಿ	500	5382	400	4306	300	3229	30	1010	10872	1140	12271	990	10656	1120	12056
6	ಕುದುರೆಗೆರೆ	800	8611	650	6997	500	5382	80	1330	14316	1460	15715	1280	13778	1410	15177
7	ಕುದುರೆಗೆರೆ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿರುವ ಸರ್ವೆನಂ.4/1,4/2,4/3, 5,6,10/4,11,12,13/1,13/2,14/3,14/4, 14/5,14/6,17/2,22,26,27,28,29/1, 29/2,29/3,33/4,33/5,42/2,94/1,94/5, 95, 96/1,96/3,97,98/11	1100	11840	950	10226	800	8611	100	1590	17115	1720	18514	1390	14962	1520	16361
8	ಕೋಡಿಪಾಳ್ಯ	800	8611	650	6997	400	4306	55	1330	14316	1460	15715	1280	13778	1410	15177
9	ಗೋಪಾಲಪುರ	500	5382	400	4306	300	3229	45	1010	10872	1140	12271	990	10656	1120	12056
10	ಗೋವಿಂದಪುರ	500	5382	400	4306	300	3229	45	1010	10872	1140	12271	990	10656	1120	12056

ಕ್ರ. ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ / ವುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರಿಫೈಡ್		ಮಾರ್ಬಲ್ / ಗ್ರಾನೈಟ್ / ವುಡನ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವರ್ಕ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವರ್ಕ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವರ್ಕ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವರ್ಕ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವರ್ಕ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವರ್ಕ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವರ್ಕ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವರ್ಕ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
11	ತೋಟಗೆರೆ	500	5382	400	4306	300	3229	30	1010	10872	1140	12271	990	10656	1120	12056
12	ತೋಟದಗುಡ್ಡದಹಳ್ಳಿ	1000	10764	850	9149	700	7535	100	1400	15070	1530	16469	1340	14424	1470	15823
13	ತೊರೆನಾಗಸಂದ್ರ	650	6997	600	6458	450	4844	45	1280	13778	1410	15177	1250	13455	1380	14854
14	ನಗರೂರು	950	10226	800	8611	650	6997	95	1390	14962	1520	16361	1330	14316	1460	15715
15	ನರಸೀಪುರ	700	7535	550	5920	450	4844	45	1290	13886	1420	15285	1230	13240	1360	14639
16	ಪಿಳ್ಳಹಳ್ಳಿ	750	8073	600	6458	450	4844	70	1310	14101	1440	15500	1250	13455	1380	14854
17	ಹೊನ್ನಸಂದ್ರ	650	6997	500	5382	350	3767	60	1280	13778	1410	15177	1010	10872	1140	12271
18	ಹೊಸಹಳ್ಳಿಪಾಳ್ಯ	500	5382	400	4306	300	3229	30	1010	10872	1140	12271	990	10656	1120	12056
19	ಬೆತ್ತನಗೆರೆ	750	8073	600	6458	450	4844	60	1310	14101	1440	15500	1250	13455	1380	14854
20	ಬೊಮ್ಮಶೆಟ್ಟಿಹಳ್ಳಿ	550	5920	400	4306	350	3767	40	1230	13240	1360	14639	990	10656	1120	12056
21	ಮರಿಯನಪಾಳ್ಯ	650	6997	500	5382	400	4306	65	1280	13778	1410	15177	1010	10872	1140	12271
22	ಮಾದನಾಯಕನಹಳ್ಳಿ	1500	16146	1200	12917	900	9688	150	1750	18837	1880	20236	1630	17545	1760	18945
23	ಮಾದನಾಯಕನಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿರುವ ಸರ್ವೆ ನಂ. 6/6,6/7,7/1ಎ,8/1,8/2ಎ, 8/3, 9,10/3,10/4,11/1, 11/2,11/3,11/4, 12,13/1,13/2,14/1,14/2,14/3,16/2, 48/1,48/2,49,52/1,52/2,52/3, 54/6ಎ, ಬಿ,54/6ಸಿ,61/1, 61/2, 62	1800	19375	1500	16146	1200	12917	210	2040	21959	2170	23358	1750	18837	1880	20236

ಕ್ರ. ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಮೊಸಾಯಿಕ್/ ಸೆರಾಮಿಕ್/ ವಿಟ್ರೈಫೈಡ್		ಮಾರ್ಬಲ್/ ಗ್ರಾನೈಟ್/ವುಡನ್		ಮೊಸಾಯಿಕ್/ ಸೆರಾಮಿಕ್/ ವಿಟ್ರೈಫೈಡ್		ಮಾರ್ಬಲ್/ ಗ್ರಾನೈಟ್/ವುಡನ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡಿಂಗ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಪರಿಯಾ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
24	ಮಾದನಾಯಕನಹಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಸರ್ವೆ ನಂ.42/2ಬಿ,43,45/1ಎ1,45/1ಎ2, 45/1ಬಿ, 45/2ಎ1,45/3,45/4,46, 52/3,53/1ಬಿ, 53/2ಬಿ,53/3,53/4, 53/5.	2200	23681	2000	21528	1600	17222	300	2330	25080	2460	26479	2130	22927	2260	24327
25	ಇನೋವೇಟಿವ್ ಗ್ರೇಪ್ ಗಾರ್ಡನ್ ಮಾದನಾಯಕನಹಳ್ಳಿ			2000	21528				2330	25080	2460	26479	2130	22927	2260	24327
26	ಮತ್ತಹಳ್ಳಿ	700	7535	650	6997	600	6458	65	1290	13886	1420	15285	1280	13778	1410	15177
27	ರಾಂಪಾಳ್ಯ	650	6997	500	5382	400	4306	60	1280	13778	1410	15177	1010	10872	1140	12271
28	ವಡೇರಹಳ್ಳಿ	750	8073	600	6458	450	4844	65	1310	14101	1440	15500	1250	13455	1380	14854
29	ಶ್ಯಾಂಭಟ್ಟರಪಾಳ್ಯ	500	5382	400	4306	300	3229	40	1010	10872	1140	12271	990	10656	1120	12056
30	ಶ್ರೀಕಂಠಪುರ ಅಂಚೆಪಾಳ್ಯ	1300	13993	1100	11840	1000	10764	150	1670	17976	1800	19375	1590	17115	1720	18514
31	ಕೆ.ಜಿ.ಶ್ರೀಕಂಠಪುರ	1300	13993	1100	11840	1000	10764	150	1670	17976	1800	19375	1590	17115	1720	18514
32	ಶೇಷಗಿರಿರಾವ್‌ಪಾಳ್ಯ	700	7535	550	5920	400	4306	70	1290	13886	1420	15285	1230	13240	1360	14639
33	ಸೈದಾಮಿಯಪಾಳ್ಯ	700	7535	550	5920	400	4306	55	1290	13886	1420	15285	1230	13240	1360	14639
34	ಹನುಮಂತನಗರ	800	8611	650	6997	550	5920	80	1330	14316	1460	15715	1280	13778	1410	15177

ಕ್ರ. ಸಂ	ಹೋಬಳಿ/ ಗ್ರಾಮ/ ಪ್ರದೇಶ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಬಿ.ಬಿ.ಎಂ.ಪಿ/ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಮೊಸಾಯಿಕ್ / ಸೆರಾಮಿಕ್ / ವಿಟ್ರೈಫೈಡ್		ಮಾರ್ಬಲ್ / ಗ್ರಾನೈಟ್ / ವುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಫೈಡ್		ಮಾರ್ಬಲ್ / ಗ್ರಾನೈಟ್ / ವುಡನ್	
									ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವಾ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವಾ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವಾ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವಾ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವಾ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವಾ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ವಾ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ವಾ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
35	ಹನುಮಂತಸಾಗರ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿರುವ ಸರ್ವೆನಂ.1/4,4,1/7, 5/2, 6/1, 6/2,6/3,7,8,9/1,9/2, 9/3, 10,12/1,2,13/1,13/2,13/3, 14,15/1,15/5,16	1100	11840	950	10226	850	9149	120	1590	17115	1720	18514	1390	14962	1520	16361
36	ಹುಚ್ಚನಪಾಳ್ಯ	650	6997	500	5382	400	4306	60	1280	13778	1410	15177	1010	10872	1140	12271
37	ಹುಸ್ಕೂರು	650	6997	500	5382	450	4844	50	1280	13778	1410	15177	1010	10872	1140	12271
38	ಹೆಗ್ಗಡದೇವನಪುರ	850	9149	700	7535	550	5920	90	1340	14424	1470	15823	1290	13886	1420	15285
39	ಮುನಿಯನಪಾಳ್ಯ	600	6458	500	5382	400	4306	50	1250	13455	1380	14854	1010	10872	1140	12271
40	ಪಿಳ್ಳಹಳ್ಳಿ ಗ್ರಾಮ ವ್ಹಾಪ್ತಿಯ ಟಾಟಿ ಅಪಾರ್ಟ್‌ಮೆಂಟ್ ಅಲ್ಪೀಮಾ								3500	37674	4000	43056	3000	32292	3500	37674
41	ಪಿಳ್ಳಹಳ್ಳಿ ಗ್ರಾಮ ವ್ಹಾಪ್ತಿಯ ಟಾಟಿ ಅಪಾರ್ಟ್‌ಮೆಂಟ್ ಕಾಂಪ್ಲಾಕ್ಸ್								3500	37674	4000	43056	3000	32292	3500	37674
42	ಪಿಳ್ಳಹಳ್ಳಿ ಗ್ರಾಮ ವ್ಹಾಪ್ತಿಯ ಟಾಟಿ ಅಪಾರ್ಟ್‌ಮೆಂಟ್ ಆಪ್ಲೀಮಾ								3500	37674	4000	43056	3000	32292	3500	37674
43	ಪಿಳ್ಳಹಳ್ಳಿ ಗ್ರಾಮ ವ್ಹಾಪ್ತಿಯ ಟಾಟಿ ಅಪಾರ್ಟ್‌ಮೆಂಟ್ ಎಲ್ವೆಟ್								3500	37674	4000	43056	3000	32292	3500	37674

ದಾಸನಪುರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ಜಮೀನಿನಲ್ಲಿ ಬರುವ ವಸತಿ ನಿವೇಶನಗಳನ್ನು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮೀಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಪರಿವರ್ತಿತ ಜಮೀನಿನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಫ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
1	ಅವೇರಹಳ್ಳಿ	500	5382	450	4844	350	3767	44	1010	10872	1140	12271	990	10656	1120	12056
2	ಅವೇರಹಳ್ಳಿ ವಿನಾಯಕ ಲೇಔಟ್	500	5382						1010	10872	1140	12271				
3	ಕದಿರೇನಹಳ್ಳಿ	800	8611	700	7535	650	6997	110	1130	12163	1710	18406	1290	13886	1420	15285
4	ಕದಿರೇನಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆನಂ13,14,15,16,18,19,20,24,23,21,22,25,1,28,27,29,30,34,36,35,39	1050	11302	950	10226	750	8073	132	1570	16899	1700	18299	1390	14962	1520	16361
5	ಕದಿರೇನಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳಿಗೆ	1050	11302	950	10226	750	8073		1570	16899	1700	18299	1390	14962	1520	16361
6	ಕಡಬಗೆರೆ	1000	10764	900	9688	800	8611	121	1400	15070	1670	17976	1370	14747	1500	16146
7	ಕಡಬಗೆರೆ ಬೆಂಗಳೂರು ಮಾರ್ಗದ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ 21,22,20,19	1300	13993	1200	12917	1000	10764	138	1670	17976	1800	19375	1630	17545	1760	18945

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ಜಮೀನಿನಲ್ಲಿ ಬರುವ ವಸತಿ ನಿವೇಶನಗಳನ್ನು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಪರಿವರ್ತಿತ ಜಮೀನಿನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
8	ಕಡಬಗೆರೆ ಬೆಂಗಳೂರು ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳಿಗೆ	1300	13993	1200	12917	1000	10764		1670	17976	1800	19375	1630	17545	1760	18945
9	ಕಡಬಗೆರೆ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ 11,12,10,15,16,33,30,19.	1700	18299	1500	16146	1300	13993	138	2000	21528	2130	22927	1750	18837	1880	20236
10	ಕಡಬಗೆರೆ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳಿಗೆ (ಹೊಸ ಸೇರ್ಪಡೆ)	1700	18299	1500	16146	1300	13993		2130	22927	2260	24327	2040	21959	2170	23358
11	ಕಡಬಗೆರೆ ರಾಶಿ ಡೆವಲಪರ್ಸ್	2000	21528						2130	22927	2260	24327				
12	ಕಡಬಗೆರೆ ಕೆ.ಟಿ ಡೆವಲಪರ್ಸ್	1500	16146						1750	18837	1880	20236				
13	ಕಡಬಗೆರೆ ಶ್ರೀ ನಿಧಿ ಡೆವಲಪರ್ಸ್	1500	16146						1750	18837	1880	20236				
14	ಕಡಬಗೆರೆ ಶಿವಾನಿ ಗ್ರೀನ್ಸ್	1500	16146						1750	18837	1880	20236				
15	ಕಡಬಗೆರೆ ಬಾಲಾಜಿ ಡೆವಲಪರ್ಸ್	1500	16146						1750	18837	1880	20236				
16	ಕಡಬಗೆರೆ ಎಂ.ಎನ್.ಕೆ ಡೆವಲಪರ್ಸ್	1500	16146						1750	18837	1880	20236				

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ಜಮೀನಿನಲ್ಲಿ ಬರುವ ವಸತಿ ನಿವೇಶನಗಳನ್ನು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮರಾಣಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಪರಿವರ್ತಿತ ಜಮೀನಿನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
17	ಕಡಬಗೆರೆ ವಿನಾಯಕ ಲೇಔಟ್	1500	16146						1750	18837	1880	20236				
18	ಕಡಬಗೆರೆ ಜನಪ್ರಿಯ ಲೇಔಟ್	2000	21528						2130	22927	2260	24327				
19	ಕಮ್ಮಸಂದ್ರ	700	7535	600	6458	350	3767	44	1290	13886	1420	15285	1250	13455	1380	14854
20	ಕಾಚೋಹಳ್ಳಿ	1000	10764	900	9688	600	6458	121	1400	15070	1530	16469	1370	14747	1500	16146
21	ಕಾಚೋಹಳ್ಳಿ ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.47,46,45,59,60,44,38,39,40,41, 42,67,66,65,64,63,61,62	2000	21528	1800	19375	1600	17222	138	1590	17115	1720	18514	1400	15070	1530	16469
22	ಕಾಚೋಹಳ್ಳಿ ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳಿಗೆ	2000	21528	1800	19375	1600	17222		2130	22927	2260	24327	2040	21959	2170	23358
23	ಗೊಲ್ಲರಪಾಳ್ಯ	500	5382	400	4306	350	3767	50	1040	11195	1140	12271	970	10441	1100	11840
24	ಕಿತ್ತನಹಳ್ಳಿ	1000	10764	800	8611	700	7535	65	1400	15070	1530	16469	1330	14316	1460	15715
25	ಕೆಂಗನಹಳ್ಳಿ	500	5382	400	4306	350	3767	50	1010	10872	1140	12271	970	10441	1100	11840
26	ಗಟ್ಟಿಸಿದ್ದನಹಳ್ಳಿ	500	5382	400	4306	350	3767	50	1010	10872	1140	12271	970	10441	1100	11840

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ಜಮೀನಿನಲ್ಲಿ ಬರುವ ವಸತಿ ನಿವೇಶನಗಳನ್ನು		ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಗ್ರಾಮರಾಣಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಪರಿವರ್ತಿತ ಜಮೀನಿನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ /ವುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ /ವುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
27	ಗವಿಪಾಳ್ಯ	500	5382	400	4306	350	3767	50	1010	10872	1140	12271	970	10441	1100	11840
28	ಗಿಡ್ಡೇನಹಳ್ಳಿ	800	8611	700	7535	600	6458	65	1330	14316	1460	15715	1290	13886	1420	15285
29	ಗೆಜ್ಜಗದಹಳ್ಳಿ	800	8611	700	7535	600	6458	88	1330	14316	1460	15715	1290	13886	1420	15285
30	ಗೌಡಹಳ್ಳಿ	1000	10764	800	8611	600	6458	85	1400	15070	1530	16469	1330	14316	1460	15715
31	ಗೌಡಹಳ್ಳಿ Golden Enclave	1000	10764						1400	15070	1530	16469				
32	ಗೌಡಹಳ್ಳಿ E.K.Enclave	1000	10764						1400	15070	1530	16469				
33	ಗಂಗೊಂಡನಹಳ್ಳಿ	800	8611	700	7535	500	5382	83	1330	14316	1460	15715	1290	13886	1420	15285
34	ಚಿಕ್ಕಬಿದರಕಲ್ಲು	1800	19375	1600	17222	1100	11840	200	2040	21959	2170	23358	1940	20882	2070	22281
35	ಚಿಕ್ಕಬಿದರಕಲ್ಲು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ.ನಂ.23,24, 26,17,16,15,13,14,1,51,27,30,31,36,5 0,48,47,46,37,38	2000	21528	1800	19375	1600	17222	250	2130	22927	2260	24327	2040	21959	2170	23358
36	ಚಿಕ್ಕಬಿದರಕಲ್ಲು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಿವೇಶನಗಳಿಗೆ	2000	21528	1800	19375	1600	17222		2130	22927	2260	24327	2040	21959	2170	23358

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ಜಮೀನಿನಲ್ಲಿ ಬರುವ ವಸತಿ ನಿವೇಶನಗಳನ್ನು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮರಾಣಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಪರಿವರ್ತಿತ ಜಮೀನಿನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ /ವುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ /ವುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
37	ತಮ್ಮೇನಹಳ್ಳಿ	1500	16146	1300	13993	900	9688	99	1750	18837	1880	20236	1670	17976	1800	19375
38	ತಮ್ಮೇನಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆನಂ.27,36, 37,35,46,47,48,49,50,54,55,57, 56,72	1700	18299	1600	17222	1000	10764	110	2000	21528	2130	22927	1940	20882	2070	22281
39	ತಮ್ಮೇನಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳಿಗೆ	1700	18299	1600	17222	1000	10764		2000	21528	2130	22927	1940	20882	2070	22281
40	ದಾಸನಪುರ	1500	16146	1300	13993	900	9688	220	1750	18837	1880	20236	1670	17976	1800	19375
41	ದಾಸನಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆನಂ.23,24,25,26,27,34,79,33,3 5,64,83,66,67,9568,80,83,8194,90, 70,82,63/3,63/6,64,65/6,65/7,66/1, 66/2A,66/7A,66/8,66/16A,66/1 6B,66/16C,66/17,67/1,67/2,67/ 3,68/1A,68/2,79/1A,	2000	21528	1800	19375	1600	17222	300	2130	22927	2260	24327	2040	21959	2170	23358

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ಜಮೀನಿನಲ್ಲಿ ಬರುವ ವಸತಿ ನಿವೇಶನಗಳನ್ನು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮರಾಣಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಪರಿವರ್ತಿತ ಜಮೀನಿನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಏರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಏರಿಯಾಗೆ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17
42	ದಾಸನಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಿವೇಶನಗಳಿಗೆ	2000	21528	1800	19375	1600	17222		2130	22927	2260	24327	2040	21959	2170	23358
43	ದೊಂಬರಹಳ್ಳಿ	900	9688	700	7535	600	6458	88	1370	14747	1500	16146	1290	13886	1420	15285
44	ದೊಂಬರಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.6,7,8	1000	10764	800	8611	700	7535	99	1400	15070	1530	16469	1330	14316	1460	15715
45	ದೊಂಬರಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳಿಗೆ.	1000	10764	800	8611	700	7535	99	1400	15070	1530	16469	1330	14316	1460	15715
46	ನಾರಾಯಣಪ್ಪನಪಾಳ್ಯ	900	9688	700	7535	600	6458	66	1370	14747	1500	16146	1290	13886	1420	15285
47	ನಾಗಸಂದ್ರ	650	6997	500	5382	400	4306	66	1280	13778	1410	15177	1010	10872	1140	12271
48	ಬೆಟ್ಟಹಳ್ಳಿ	650	6997	450	4844	350	3767	55	1250	13455	1380	14854	990	10656	1120	12056
49	ಬೈಯಂಡಹಳ್ಳಿ	800	8611	700	7535	500	5382	70	1330	14316	1460	15715	1290	13886	1420	15285
50	ಭೈರೇಗೌಡನಹಳ್ಳಿ	800	8611	700	7535	500	5382	70	1330	14316	1460	15715	1290	13886	1420	15285
51	ಭೈರೇಗೌಡನಹಳ್ಳಿ ಶ್ರೀ ಸತ್ಯನಾರಾಯಣ ಗೃಹ ನಿರ್ಮಾಣ ಸಹಕಾರ ಸಂಘ	1000	10764						1400	15070	1530	16469				

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ಜಮೀನಿನಲ್ಲಿ ಬರುವ ವಸತಿ ನಿವೇಶನಗಳನ್ನು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮರಾಣಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಪರಿವರ್ತಿತ ಜಮೀನಿನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಫೈಡ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಫೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
52	ಬೈಲಕೊನೇನಹಳ್ಳಿ	800	8611	650	6997	600	6458	70	1330	14316	1460	15715	1280	13778	1410	15177
53	ಮಲ್ಲಸಂದ್ರ	800	8611	700	7535	550	5920	70	1330	14316	1460	15715	1290	13886	1420	15285
54	ಮಾಕಳಿ	1800	19375	1600	17222	1100	11840	200	2040	21959	2170	23358	1940	20882	2070	22281
55	ಮಾಕಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು9,10,6,5,2,11,1,1/1,1/2B,1/2 B,11/1A,1A1A,11/1A,1A1C,	2000	21528	1800	19375	1300	13993	250	2130	22927	2260	24327	2040	21959	2170	23358
56	ಮಾದಾವರ	1800	19375	1600	17222	1100	11840	200	2040	21959	2170	23358	1940	20882	2070	22281
57	ಮಾದಾವರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 106,108,23,21,24,25,17,35,36,39,45, 44,47,47,17/2,23/10,27/2,30/4B,3 4/1A,34/1B,36/1,37/1,37/5D,4 4/3B,45/1B3	2000	21528	1800	19375	1300	13993	250	2130	22927	2260	24327	2040	21959	2170	23358
58	ನೈಸ್ ರಸ್ತೆಗೆ ಹೊಂದಿಕೊಂಡಿರುವ	2000	21528	1800	19375	1300	13993	250	2130	22927	2260	24327	2040	21959	2170	23358

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ಜಮೀನಿನಲ್ಲಿ ಬರುವ ವಸತಿ ನಿವೇಶನಗಳನ್ನು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮತಾಣ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಪರಿವರ್ತಿತ ಜಮೀನಿನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17
	ನಿವೇಶನಗಳಿಗೆ															
59	ಮಾಚೋಹಳ್ಳಿ	1600	17222	1400	15070	1000	10764	135	1940	20882	2070	22281	1720	18514	1850	19913
60	ಮಾಚೋಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆನಂ.134,135, 136,137,138,139,84,109,108,107, 106,105,85,86,142,111,110,16,14, 1815,12, 11,1,10,9,8,7,6,5,3,37, 36,35,30,31	2000	21528	1800	19375	1600	17222	150	2130	22927	2260	24327	2040	21959	2170	23358
61	ಮಾಚೋಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳಿಗೆ	2000	21528	1800	19375	1600	17222		2130	22927	2260	24327	2040	21959	2170	23358
62	ಮಾಚೋಹಳ್ಳಿ ಮಾಡಿಗೆ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.109,108,107,106,105,104,103, 102,101,100,99,98,97,96,95,84,83, 130,129,122,121,120,119,118,117,116, 115, 114,113,112,137,138,136.	2200	23681	2000	21528	1800	19375	150	2330	25080	2460	26479	2130	22927	2260	24327
63	ಮಾಚೋಹಳ್ಳಿ ಮಾಡಿಗೆ ರಸ್ತೆಗೆ	2000	21528	1800	19375	1600	17222		2130	22927	2260	24327	2040	21959	2170	23358

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ಜಮೀನಿನಲ್ಲಿ ಬರುವ ವಸತಿ ನಿವೇಶನಗಳನ್ನು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮರಾಣಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌				ಪರಿವರ್ತಿತ ಜಮೀನಿನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ
1	2	3	4	5	6	7	8	9	10	11	12	13	14	15	16	17
	ಹೊಂದಿಕೊಂಡಿರುವ ನಿವೇಶನಗಳಿಗೆ															
64	ರಾವುತ್ತನಹಳ್ಳಿ	800	8611	600	6458	550	5920	70	1330	14316	1460	15715	1250	13455	1380	14854
65	ಲಕ್ಕೇನಹಳ್ಳಿ	800	8611	600	6458	400	4306	72	1330	14316	1460	15715	1250	13455	1380	14854
66	ಕೆ.ಜಿ.ಲಕ್ಕೇನಹಳ್ಳಿ	800	8611	600	6458	400	4306	72	1330	14316	1460	15715	1250	13455	1380	14854
67	ಲಕ್ಷ್ಮೀಪುರ	1000	10764	800	8611	650	6997	75	1400	15070	1530	16469	1330	14316	1460	15715
68	ಲಕ್ಷ್ಮೀಪುರ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 71,70,69,66,67,68	2000	21528	1800	19375	1600	17222	90	2130	22927	2260	24327	2040	21959	2170	23358
69	ಲಕ್ಷ್ಮೀಪುರ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳಿಗೆ	2000	21528	1800	19375	1600	17222		2130	22927	2260	24327	2040	21959	2170	23358
70	ವಡ್ಡರಹಳ್ಳಿ	700	7535	600	6458	400	4306	65	1290	13886	1420	15285	1250	13455	1380	14854
71	ವಡ್ಡರಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆನಂ.12,11,10,8,7,3,2,4,5,47,35,46,36,44,45,37,40,41	2000	21528	1800	19375	1600	17222	72	2130	22927	2260	24327	2040	21959	2170	23358

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ಜಮೀನಿನಲ್ಲಿ ಬರುವ ವಸತಿ ನಿವೇಶನಗಳನ್ನು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮರಾಣಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್				ಪರಿವರ್ತಿತ ಜಮೀನಿನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
		ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ	ರೂ. ಪ್ರತಿ ಚದರ ಅಡಿಗೆ	ರೂ.ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾಗೆ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17
72	ವಡ್ಡರಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳಿಗೆ (ಹೊಸ ಸೇರ್ಪಡೆ)	2000	21528	1800	19375	1600	17222		2130	22927	2260	24327	2040	21959	2170	23358
73	ವೆಂಕಟಾಪುರ	700	7535	500	5382	400	4306	55	1290	13886	1420	15285	1010	10872	1140	12271
74	ಶಿವನಪುರ	1300	13993	1100	11840	600	6458	88	1670	17976	1800	19375	1590	17115	1720	18514
75	ಶಿವನಪುರ E.K Enclave	1500	16146						1750	18837	1880	20236				
76	ಶಿವನಪುರ ತಿಮ್ಮಬೋವಿಪಾಳ್ಯ	800	8611	700	7535	500	5382	66	1330	14316	1460	15715	1290	13886	1420	15285
77	ಸಿದ್ದನಹೊಸಹಳ್ಳಿ	1000	10764	850	9149	800	8611	99	1400	15070	1530	16469	1340	14424	1470	15823
78	ಸಿದ್ದನಹೊಸಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 7,9,10,12,13,14,16	1200	12917	950	10226	900	9688	110	1630	17545	1760	18945	1390	14962	1520	16361
79	ಸೊಂಡೇಕೊಪ್ಪ	1200	12917	1000	10764	700	7535	80	1630	17545	1760	18945	1400	15070	1530	16469
80	ಹಾರೋಕ್ಯಾತನಹಳ್ಳಿ	1500	16146	1300	13993	800	8611	110	1750	18837	1880	20236	1670	17976	1800	19375
81	ಹಾರೋಕ್ಯಾತನಹಳ್ಳಿ ಪೆರಿಪೆರಲ್ ರಿಂಗ್	2000	21528	1800	19375	1600	17222	165	2130	22927	2260	24327	2040	21959	2170	23358

೪೯೯೦

ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೮, ೨೦೧೪

ವಿಶೇಷ ರಾಜ್ಯ ಪತ್ರಿಕೆ

ಕ್ರ. ಸಂ.	ಗ್ರಾಮ/ ಪ್ರದೇಶ/ರಸ್ತೆ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಪರಿವರ್ತಿತ ಜಮೀನಿನಲ್ಲಿ ಬರುವ ವಸತಿ ನಿವೇಶನಗಳು		ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮರಾಣಿ/ವಸತಿ ನಿವೇಶನಗಳು		ಕೃಷಿ ಜಮೀನು ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ	ಬಿಡಿಎ/ಬಿಎಂಆರ್‌ಡಿಎ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು				ಪರಿವರ್ತಿತ ಜಮೀನಿನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು			
									ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್		ಮೊಸಾಯಿಕ್ / ಸೆರಾಮಿಕ್ / ವಿಟ್ರೈಡ್		ಮಾರ್ಬಲ್ / ಗ್ರಾನೈಟ್ / ಪುಡನ್	
		ಪ್ರತಿ ಚದರ ಅಡಿ	ಪ್ರತಿ ಚದರ ಮೀಟರ್‌ಗೆ	ಪ್ರತಿ ಚದರ ಅಡಿ	ಪ್ರತಿ ಚದರ ಮೀಟರ್‌ಗೆ	ಪ್ರತಿ ಚದರ ಅಡಿ	ಪ್ರತಿ ಚದರ ಮೀಟರ್‌ಗೆ		ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಅಡಿ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಪರಿಯಾ ರೂ.ಗಳಲ್ಲಿ		
1	2	3	4	5	6	7	8	9	10	11	12	13	14	15	16	17
	ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 158,159															
82	ಹಾರೋಕ್ಯಾತನಹಳ್ಳಿ ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳಿಗೆ	2000	21528	1800	19375	1600	17222		2130	22927	2260	24327	2040	21959	2170	23358
83	ಹುಣ್ಣೀಗೆರೆ	850	9149	750	8073	600	6458	77	1340	14424	1470	15823	1310	14101	1440	15500
84	ಹುಲ್ಲೇಗೌಡನಹಳ್ಳಿ	1000	10764	850	9149	800	8611	99	1400	15070	1530	16469	1340	14424	1470	15823

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಭೋಜ್ಯನಾಯ್ಕ
ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.